

brown
book

UNIVERSAL
LIBRARY

OU_198202

UNIVERSAL
LIBRARY

OSMANIA UNIVERSITY LIBRARY

Call No. **K 83-1** Accession No. **K 3495**
S 62 R

Author **నిర్ణయ ఎస్‌ఎస్‌లి.**

Title **ప్రాచీన ఎత్తుర్మల రచనలు - గృహశాసనం 1945**

This book should be returned on or before the date
last marked below.

ರ ತಿದೇವಿ

ಮತ್ತು

ಉತ್ತರ ಕಥೆಗಳು



ಎಂ. ವಿ. ಶ್ರೀತಾರಾಮಯ್ಯ

ಹಂ ಕ್ಷು ಹಂಡು ರಾಘವ ರಚಿತ

“.....Went through it (the book) poem after poem. They are all so sweet and so interesting that I cou'd not close the book until I had reached its last page. Some of the poems took me back to my childhood and school-boy days.—We too read ciphers and numerals in the figures on the back of butterflies (ಹಂದಿಯ ಸೊನ್ನೆ on p. 13); we too saw the paper boat in the crescent moon (p. 39); if to you the crescent moon and the star on it were ತುಟಿ and ಬುಲಾಕಾ (p. 38), it was the eyelid and the tear of joy on it to me, and so forth. So I was delighted to peep once again into the lost world of my childhood through your poems. Your such beautiful lines as ಹರಂಜನೆ ಪೂರಾಪೂರ್ವ (p. 35), those of ನರೀಮಾ ಪುನೇಯಾಗಳ ಪೂಲ್ಲಿಕಾ ಶಾಸನ (p. 21), the last verse of ತೀರುಕಿಸು ಕೋಲಿ (p. 63) and the poems ಕವಳ ರಾಯಿ (pp. 65-66), ಬರ್ಕಂ ಕೈನಂತಿ, ತಾರೀಗಳ ಕಾರುಪೂತು, etc., bespeak the genuine poet in you. I congratulate you again and again.”

—Mr. M. Govinda Pai

“ಒಟ್ಟಿನಲ್ಲಿ ಇದು ಒಳ್ಳೆಯ ಕ್ಷತಿ. ಕನ್ನಡಕ್ಕೆ ಇಂಥ ಕವತೆ ಬೇರೆಯೇ.”

—ತೀ. ಮೂ. ವೆ. ಅ.

“....ರಾಘವರೆ ಹೃದಯಾದ್ಭು ಇನ್ನು ತಾಳಿ, ಪ್ರಾಣಜೀವಿಕಾದ ಸ್ವರ್ಪಾ ಉಮ್ಮೇಳಿದನ್ನಿನ್ನು ಗೊಳಿದ ಜಲವಾರು ಭಾವಲಪುರಗಳನ್ನು ನಾಶ್ವ ಲಾಂಡಿ ಕಾರಣಿಸುತ್ತಾನೆ. ಸ್ವಾಧಾರಣ ಗುಂದರ್ಭಯ ಅವರಳಿದಲ್ಲಿ ಈ ಕಟ್ಟಿದ್ದು....ಕೆಂಪು ಕಂಡುರುಗಳನ್ನು ಕುರಿತೆ, ಪಿಯು ಹಾಡಿರುವನಲ್ಲಿದೆ,...ಜಿವನದ ದುರಂತ ದೃಶ್ಯಗಳನ್ನು ಅಸುಭಿಸಿ ಅರ್ಥನಾದಿಂದ ಕೂಗಿಕೊಂಡಿರುವನು. ...ಅನುಭಂಧದಲ್ಲಿ ಕೆಲವು ಹಿತೆಗಳಿಗೆ ರಾಗ, ತಾಳೆ, ಸ್ವರ ಪ್ರಸ್ತುತಿ ಕೊಟ್ಟಿದ್ದಿಂದ ಈ ಸಂಗ್ರಹಕ್ಕೆ ಹೊಸತನ್ನುಂಟಾಗಿದೆ. ಭಾಷೆ ಸುಲಭವಾಗಿದೆ; ಶೈಲಿ ಸರಗೆಳವಾಗಿ ಸರಬರಾಗಿ ಹಂಡಿದೆ”. —ಜಯಕರ್ತಾರಾಟಿಕ

“ಲ್ಲಿ ಕವಿತೆಗಳಲ್ಲಿರೂ ಕವಿಯ ದೇಶಾಭಿವೂಕ, ತತ್ತ್ವಜ್ಞಾನ, ಬೀವನ ಅಪುಸ್ಯೇಯ ನಿರೀಕ್ಷೆಗೆ ಇತ್ತಾದಿ ವಿಷಯಗಳು ಕಂಗೊಳಿಸುತ್ತಿವೆ... ಕನ್ನಡ ಸಾಹಿತ್ಯ ಪ್ರೇಮಿಗಳೂ ರಸಜ್ಞರೂ ಈ ಗ್ರಂಥವನ್ನು ಅವಶ್ಯವಾಗಿ ಓದಬೇಕೆಂದು ನಾಶ್ವ ಬಯಸುತ್ತೇವೆ.” —ಶರಣ ಸಾಂಪ್ರದೇಶ

“ಶ್ರೀ. ರಾಘವರ ಕಾವ್ಯಸಿರ್ಪುರ್,.. ಸಾವಧಾನವಾಗಿ ಹರಿಯಾನ ಒಂದು ತರಂಗಿ. ನಡೆ ಮಂದಷಾದರೂ ಕವಿಗೊಟ್ಟಿ ಕೇಳಿದಷ್ಟೂ ಮನಕ್ಕೆ ಇಂಬಾಗಿದೆ.”
—ಸಾಂಪ್ರದೇಶ ಪರಿಷತ್ತತ್ವಶಿಕ್ಷ

ರಾತ್ರಿ ದೇ ಏನಿ
ಮತ್ತು
ಇತರ ಕಥೆಗಳು ,

ಲೀಖಕ ಮತ್ತು ಪ್ರಾಕ್ತಕಃ :
ಎಂ. ವಿ. ಸೀತಾರಾಮಯ್ಯ, ಎಂ.ವ.

ಸಹಕೋಧನ ಪ್ರಕಟಿಸ ಮಂದಿರ
ಕೋಟಿ, ಡಂಗಡೂರು ನಗರ

ವೊದಲ ಮುದ್ರಣ : ೧೯೪೫

ಎಲ್ಲ ಹಕ್ಕುಗಳೂ ಲೇಖಕನಿಗೆ ಸೀಂನ
All Rights Reserved by the Author

ಅಜ್ಞುವಾದಿದವರು :
ಸುಚೋಧ ವಿದ್ಯುನ್ ಮುದ್ರಣಾಲಯ
ಜಾಮರಾಜಪೇಟ, ಬೆಂಗಳೂರು ಸೆರೆ

ಬಿ ನ್ನೆ ಹೆ

ಇದರಲ್ಲಿನ ‘ಚೊಲೆಸ್ಟೋರಿನ’ ಎಂಬ ಕಥೆ ರಪ್ಯಡ ಪ್ರಸಿದ್ಧ ಸಾಹಿತ್ಯ ಮಾನ್ಯಲ್ಲಿನ ಗಾಕ್ಷಿಕೆಯ ಅದೇ ಹೇಸರಿನ ಕಥೆಯ (ಇಂಗ್ಲಿಷ್ ಭಾಷಾಂತರದ) ಭಾಷಾಂತರ. ಇನ್ನು ಇದವು ಸ್ವತಂತ್ರ ಕಥೆಗಳು. ಇವು ಈ ಮೊದಲೆ ‘ವಾಣಿ’, ‘ಕೃತಿಗಾರ್ಯ’, ‘ವಾಕ್ ಚಿಕ್ರಿ’, ‘ಮಯೂರ’ ಗ್ರಂಥವೂಲೆ, ‘ಗಾಕ್ಷಿ’ ಸ್ವಾರ್ಪಕ ಗ್ರಂಥ—ಈ ಪತ್ರಕ ಪ್ರಕಟಣೆಗಳಲ್ಲಿ ಪ್ರಕಟಿಸಾಗಿವೆ—ಇವುಗಳ ಸಂಪಾದಕರಿಗೆ ನಾನು ಕೃತಜ್ಞನಾಗಿದ್ದೇನೆ.

ಕಥೆಗಳ ಬಗ್ಗೆ ಏನೂ ಹೇಳಬಯಸುವುದಿಲ್ಲ : ವಾಚಕರ ಮುಂದಿಟ್ಟಿದ್ದೀನೆ ; ಅವರು ಓದಿ ನಲಿದರೆ, ಈ ಬರೆದದ್ದು ಸಾಫ್ರಕ ಎಂದು ನಾನೂ ನಲಿಯುತ್ತೀನೆ.

ಇದರ ಪ್ರಕಾಶನ ಕಾರ್ಯದಲ್ಲಿ ನೆರವಾದ ಸತ್ಯಶೋಧನ ಪ್ರಕಟನ ಮಂದಿರದ ಒಡೆಯಿರುತ್ತಾ ಅಚ್ಚುವಾಡಿಕೊಟ್ಟು ಸುಬೋಧ ಮುದ್ರಣಾಲಯ ದವರಿಗೂ ವಂದನೆಗಳು.

ಚೆಂಗಳೂರು
ಅ-೪-೧೯೭೫

ಎಂ. ವಿ. ಸೀತಾರಾಮಯ್ಯ

వ ० व १

८	रत्निदेवि	८
९	ಕಡಲैಪूरिय ಕೆಂಪಮ್ಮೆ	೭೫
೧೦	ಬೊಲೆಸೇಲ್ಲ	೭೮
೧೧	ಕನ್ನಡಿಯಲ್ಲಿ ಕಂಡದ್ದು	೮೨
೧೨	ಚಿತ್ರಪಟ ತಾರೆ	೮೪
೧೩	ಹಷ್ಟಪರಗ್ರಹಣ	೯೨
೧೪	ಸಿನಿಮಾ ಹುಟ್ಟು	೧೦೭

ಎಂ. ವಿ. ಸೀತಾರಾಮಯ್ಯನವರ ಕೃತಿಗಳು

*ಶಿಲಾಮುಖ (ಹಾತಾನ್ಯಿನ ಕಥಗಳ ಅನುವಾದ)

*ಯಾವನಸುಧೆ („ „)

ಮಾರ್ಗದರ್ಶಕ (೧೬ ಸ್ವತಂತ್ರ ಸಣ್ಣ ಕಥಗಳು)

ರತ್ನಿದೇವಿ ಮತ್ತು ಇತರ ಕಥಗಳು

ಭಾಗ್ಯಲಪ್ತಿ (ಕರು ಶಾದಂಬರಿ)

ಸಾಧನ (ಶಾದಂಬರಿ: ಅಚ್ಚಿನಲ್ಲಿ)

*ಹೂವಿನ ಆಸೆ (ನಾಟಕ)

ಕರೆಮರೆಯ ಜಿತ್ರಗಳು (ನಾಟಕ)

ಶರೀರೀಖರ (ನಾಟಕ: ಅಚ್ಚಿನಲ್ಲಿ)

ಕವಿಯ ಹೆಂಡತ (೬ ನಾಟಕಗಳು: ಅಚ್ಚಿನಲ್ಲಿ)

ಜೆಕ್ಕಿ ಕಾಡು

ಕಾವ್ಯಾಲಾಪ

ರಾಗ (ಪ್ರಜಯ ಗೀತಗಳು: ಅಚ್ಚಿನಲ್ಲಿ)

ಅ ಜಿತ್ರಗಳು (ಇಳನ ಕವನಗಳು: ಅಚ್ಚಿನಲ್ಲಿ)

[*ಈ ಗುರುತಿನ ಗ್ರಂಥ ಪ್ರತಿಗಳು ಮುಗಿದವೆ]

ಜೊರೆಯುವ ಸ್ಥಳ:

ಸತ್ಯಶೋಧನೆ ಪ್ರಸ್ತುತಿಭಂಡಾಲ
ಕೊಟ್ಟಿ, ಚಿಂಗಳೂರು ಸಿಟಿ

ಶ್ರೀ
ಶ್ರೀನಿವಾಸ
ಅವರಗೆ
ಭಕ್ತಿಯ ಕಾಣಿಕೆ

ರ ತಿದೇನಿ

ಶ್ರೀಕಾಂತ ಸುಪ್ರಸಿದ್ಧನಾವ ತರುಣ ಚಿತ್ರಗಾರ. ಅವನ ಪ್ರಸಿದ್ಧಿಗೆ ಅವನ ಕಲೆಯ ಬೆಡಗೂ ಇವನ ರೂಪಿನ ಬೆಡಗೂ ಎರಡೂ ಕಾರಣವಾಗಿ ದ್ವಾರ್ಪಾ. ಇವನೆಂತೆಯೇ ಸುಪ್ರಸಿದ್ಧರಾದ ತರುಣರಾದ ಚಿತ್ರಗಾರರು ಒಬ್ಬಿಬ್ಬರು ಇದ್ದರು. ಅದರೆ ಅವರು ಶ್ರೀಕಾಂತನಂತೆ ಆಕರ್ಷಕ ವ್ಯಕ್ತಿಗಳ್ಲ. ಶ್ರೀಕಾಂತನನ್ನು ಸ್ವೀಕಿದೊಡನೆಯೇ ಇವನು ಸಂಗೀತಗಾರನ್ನೇ ಚಿತ್ರಗಾರನ್ನೇ ನಬ್ಬನ್ನೇ ಆಗಾರಚೆಕೆಂದು ಯಾರಿಗಾದರೂ ತಟ್ಟನೆ ಹೊಳೆಯುತ್ತಿತ್ತು. ಅವನ ಮುಖದಲ್ಲಿ ಆ ನಯವಿತ್ತು, ನೋಟೆದಲ್ಲಿ ಆ ಹೊಳ ಸಿತ್ತು. ಅವನ ಮುಖದಲ್ಲಿ ಕಾಣುತ್ತಿದ್ದ ಆ ನಯ ಅವನ ನಗೆಯಲ್ಲಿ ಮುಗುಳಾಗಿ, ಸುಜಿಯಲ್ಲಿ ಆಳಿ, ನಡತೆಯಲ್ಲಿ ಫಲಿಸುತ್ತಿತ್ತು. ಇಂಥ ಗುಣವಂತ, ಕಲಾವಂತ ವ್ಯಕ್ತಿಯನ್ನು ಕಂಡರೆ ಯಾರಿಗೆ ಮೆಚ್ಚುಗುವುದಿಲ್ಲ? ಎಲ್ಲರೂ,—ತಮ್ಮ ತಮ್ಮ ಭಾವಚಿತ್ರಗಳನ್ನು ಬರಸಿಟ್ಟುಕೊಳ್ಳಬೇಕೆಂದು ಬಯಸಿದವರೆಲ್ಲರೂ, ಶ್ರೀಕಾಂತನ ಬಳಿಗೇ ಹೋಗುತ್ತಿದ್ದರು. ಅವನ ಬಳಿಗೆ ಹೋಗಿ ಭಾವಚಿತ್ರ ಬರಸಿಕೊಂಡವರೆಲ್ಲರೂ ಭಾವಚಿತ್ರದ ವೈಷಯ ದಲ್ಲಿ ತ್ಯಕ್ತರಾಗುತ್ತಿದ್ದರು; ಚಿತ್ರಕ್ಕೆ ಅವನು ಕೇಳಿದ ಬೆಳೆ ಕೊಡುತ್ತಿದ್ದರು ಹೀಗೆ, ಕಾಲಕ್ರಮದಲ್ಲಿ ಶ್ರೀಕಾಂತ ಪ್ರಸಿದ್ಧಿಗೆ ಬಂದನು. ಇವನು ಪ್ರಾಲೃ ಪ್ರಸಿದ್ಧಿಗೆ ಬಂದನೀಲೆ ಎಷ್ಟೇ ಮಂದಿ ಶ್ರೀಮಂತರು ಹೊರಣಾರುಗಳಿಂದ ಇವನ ಬಳಿಗೆ ಬಂದು ಭಾವಚಿತ್ರಗಳನ್ನು ಬರಸಿಕೊಂಡು ಹೋಗುತ್ತಿದ್ದರು. ಒಬ್ಬಿಬ್ಬರು ಸಂಸಾರನಾಧಿತ್ವರೂ ಸಹ ಶ್ರೀಕಾಂತನನ್ನು ಕರಸಿಕೊಂಡು, ಅವನಿಂದ ಭಾವಚಿತ್ರಗಳನ್ನು ಬರಸಿ, ಅವನನ್ನು ಸನ್ನಾಶಿಸಿ ಪ್ರೋತ್ಸಾಹಿಸಿದ್ದರು.

ಹಣ ಗಳಿಸುವುದು ಕಲೋವಾಸಕನ ಉದ್ದೇಶವಲ್ಲಿದ್ದರೂ, ಆಗಿರ ಕೂಡಾದರೂ, ಅವನು ಸುಖವಾಗಿ, ಇನ್ನೊಬ್ಬರ ಗುಲಾಮನಾಗಿರದೆ

ಹೊಟ್ಟಿಹೊರೆಯಚೇಕಾದರೆ, ಅವನಿಗೆ ಅವನ ಕಲೆಯಮೂಲಕನೇ ಹಣ ಸಂಪಾದನೆಯಾಗಬೇಕು. ಅಗಲೇ ಈಲೋಪಾಸಕನಿಗೆ ತನ್ನ ಕಲೆಯ ವಿಚಾರದಲ್ಲಿ ಒಂದು ಸಾರ್ಥಕ್ಯಭಾವ ಬಂದು, ಕಲೆಗಾಗಿಯೇ ತನ್ನ ಜೀವನವನ್ನು ಮುಡಿಸಬಿಡಬೇಕೆಂಬ ಮನೋಭಾವ ಉಂಟಾಗುವುದು. ಅಲ್ಲದೆ, ಗುಲಾಮ ಗಿರಿಗೆ ಗುರಿಯಾದ ಜಿತ್ರಕಾರನಿಂಗಾಗಲಿ ಸಾಹಿತಯಿಂದಾಗಲಿ ಸ್ವಷ್ಟಿಂದ ಸಂರಂಭಪೂರ್ಣವಾದ, ಕಚ್ಚಿನಿಂದ ಕೂಡಿದ, ಕೃತಿರತ್ನವನ್ನು ನಿರೀಕ್ಷಿಸಲು ಸಾಧ್ಯವಿಲ್ಲ. ಆದರೆ, ಕಲೆಯಿಂದ ಬದುಕಿಹೋಗುವುದು ಹಾಗಿರಲಿ, ನೆನ್ನುದಿಯ ಬದುಕು ಸಾಗಿಸಿದ ಕಲೆಗಾರರ ಸಂಪ್ರಯ ಕೂಡ ವರಳ. ಎಂದೂ ಕಲಾಸುಂದರಿಯವೇಲೆ ಲಪ್ಪಿತ್ಯ ಕಟ್ಟಾಕ್ಕುಪೆಲ್ಲ. ಇದಕ್ಕೆ ಮುಖ್ಯ ಕಾರಣ, ಜನತೆಯ ಕಲಾಭಿರುಚಿ ಶೂನ್ಯತೆ, ಆದರ ಪರಿಣಾಮವಾದ ಅವಗಣನೆ. ಆದರೆ ಯಾರ ಮೇಲೀಲೋ ಬೀರಿದ ಅವಳ ಕಟ್ಟಾಕ್ಕುವೀಕ್ಷಣದ ಬೀಳಕು ಕಲೆಗಾರರ ಮೇಲೂ ಅಪ್ಪಿತನ್ನು, ನಿಯಮವನ್ನು ಪುಷ್ಟಿಗೊಳಿಸುವ ಅವಾದವಾಗಿ, ಒಮ್ಮೊಮ್ಮೆ ಬಂದು ಬೀಳುವುದುಂಟು. ಹಂಗೆ ಲಪ್ಪಿತ್ಯ ಕಟ್ಟಾಕ್ಕುಪೆಲ್ಲ ಪಾತ್ರನಾದವನು ಶ್ರೀಕಾಂತ.

ಶ್ರೀಕಾಂತ ತನ್ನ ಕಲಾಭ್ಯಾಸವನ್ನು ಪೂರ್ಯಿಸಿಕೊಂಡು, ಪ್ರಮುಖ ಹೆಗರವಾದ ...ಲ್ಲಿ ಸಣ್ಣ ಕೊಟ್ಟಿಯೊಂದನ್ನು ಬಾಡಿಗೆಗೆ ತೆಗೆದುಕೊಂಡು, ಜಿತ್ರಕೆಲಸವನ್ನು ತನ್ನ ವೃತ್ತಿಯನ್ನೂಗಿ ಮಾಡಿಕೊಂಡ ಆತ್ಮಲುಕಾಲ ದಲ್ಲಿಯೇ ಜೊತೆಯ ಜಿತ್ರಗಾರರು ಹೊಟ್ಟಿಕೆಚ್ಚಿಸಿದುವ ಮಟ್ಟಿಗೆ ಅವನಿಗೆ ಹಣಸಂಪೌದನೆಯಾಗತೊಡಗಿತು. ಸಂಪಾದನೆ ಹೊಟ್ಟಿ ಬಟ್ಟಿಗಾಗಿ ಸ್ವಲ್ಪ ಮಿಗುವಂತಾದಮೇಲೆ, ಶ್ರೀಕಾಂತ ಮೊದಲಿನ ಕೊಟ್ಟಿ ಬಿಟ್ಟು ಇನ್ನು ಸ್ವಲ್ಪ ವಿಶಾಲವಾದ ಕೊಟ್ಟಿ ಗೊತ್ತುಮಾಡಿಕೊಂಡನು. ಒಂದೆರಡು ವರ್ಷಗಳಾದಮೇಲೆ, ಅವನು ಹೆಚ್ಚು ಪ್ರಸಿದ್ಧಿಗೆ ಬಂದಮೇಲೆ, ಅವನಲ್ಲಿ ತಕ್ಕುಮಟ್ಟಿನ ಹಣ ಕೂಡಿತು. ಆಗ ಅವನು ಸುಂದರವಾದ, ಸಣ್ಣ ದಾದ ಮನೆಯೊಂದನ್ನು ಕೊಂಡುಕೊಂಡು ಅಲ್ಲಿ ತನ್ನ “ಜಿತ್ರಶಾಲೆ”ಯನ್ನು ತೆರೆದನು.

ಚಿತ್ರಶಾಲೆಯಾಗಿದ್ದ ಅವನ ಮನೆಯ ಮುಂದೆ ಸೋಗಸಾದ ಸಣ್ಣ ಕೈತೋಟಿವಿತ್ತು. ಮನೆ ಮೇಲುನೋಟಕ್ಕೆ ಸುಂದರವಾಗಿದ್ದರೂ ಆದರ

ರಚನೆ ಸರ್ವ ಸಾಮಾನ್ಯವಾಗಿತ್ತು. ಮುಂದುಗಡೆ ಎರಡು ಕೋಣೆಗಳು: ಒಂದು ಶ್ರೀಕಾಂತ ಮಲಗುವದು, ಇನ್ನೊಂದು ಬಂದುಹೋಗುವವರನ್ನು ಕಾಣುವುದಕ್ಕಾಗಿ; ಕೋಣೆಗಳಾದಮೇಲೆ ವಿಶಾಲವಾದ ಹಜಾರ; ಹಜಾರದ ಹಿಂದುಗಡೆ ಅಡುಗೆಮನೆ, ಉಟಿದವಸೆ, ನಡುವೇ-ಇಷ್ಟೆ; ಮುಂದಿನ ಎರಡು ಕೋಣೆಗಳ ಮೇಲುಭಾಗದಲ್ಲಿ ಬಿಸಿಲುಮಚ್ಚು, ಹಜಾರದ ಮೇಲು ಭಾಗದಲ್ಲಿ ಮಹಡಿ. ಕೆಳಗಿನ ಹಜಾರದಲ್ಲಿ ಅನೇಕ ಚಿತ್ರಗಳನ್ನು ತೂಗಹಾಕಿ ಅಲಂಕರಿಸಿತ್ತು; ಆ ಚಿತ್ರಗಳ ಪ್ರಕ್ರಿಯೆ ಶ್ರೀಕಾಂತ ವಿದ್ಯಾರ್ಥಿಯಲ್ಲಿದ್ದಾಗ ಬರೆದ ಹೆಲವು ಚಿತ್ರಗಳೂ, ಒಟ್ಟಿಬ್ಬರು ಪ್ರಸಿದ್ಧ ಚಿತ್ರಗಾರರ ಶಿಷ್ಯನ್ನಿಲ್ಲ ಕ್ಕೆಕೂಂಡಿದ್ದಾಗ ಬರೆದವುಗಳೂ ಮಾತ್ರ ಇದ್ದವು. ಮಹಡಿಯೇ ಶ್ರೀಕಾಂತನ ಚಿತ್ರಾಲೆ; ಅಲ್ಲಿಯೇ ಆವನು ಚಿತ್ರಗಳನ್ನು ಬರೆಯುತ್ತಿದ್ದಾಗಿ. ಈ ಚಿತ್ರಾಲೆ ಚಿತ್ರಗಾರಸಿಗೆ ಬೀಕಾದ ಸಾಮಾನ್ಯ ಸಲಕರಣಿಗಳಿಂದಲೂ ಸೋಧ ಕುಚಿಗಳಿಂದಲೂ ಪುನ್ಮಾತ್ರಿಗಳಿಂದಲೂ ಹೂಗಿಡಗಳಿಂದಲೂ ಅಣಿಯಾಗಿ, ಅಲಂಕೃತವಾಗಿ, ಅರ್ಹಾದಕರೆವಾಗಿತ್ತು. ಅಲ್ಲಿ ಇದ್ದ ಚಿತ್ರಗಳೆಲ್ಲ ಶ್ರೀಕಾಂತ ಚಿತ್ರಗಾರನಾಗಿ ನೇಲಿನಿಂತಮೇಲೆ ಬಾರೆದವು. ಈ ಚಿತ್ರಗಳನ್ನು ಎರಡು ಗುಂಪುಗಳಾಗಿ ವಿಂಗಡಿಸಬಹುದಾಗಿತ್ತು: ಒಂದು, ಕೆಲವು ರಮಣೆಯರ ಚಿತ್ರಗಳ ಮಾಲೆ; ಇನ್ನೊಂದು ತಿರುಕರು, ಬೀದಿಯು ಮಾರಾಟ ಗಾರರು, ಕೂಲಿಯ ಕೆಲಸಗಾರರು, ಹಡುಗರು—ಮುಂತಾದ ಈ ಬಗೆಯ ಜನರ ಚಿತ್ರಗಳ ಶ್ರೀಧರಿ. ಇನ್ನೆಲ್ಲವೂ ಚಿತ್ರಗಾರ ತನಗಾಗಿ, ಅಭಿಜ್ಞಸಕ್ಷಾಗಿ, ತನ್ನ ಭಾವಚಿತ್ರಕಲಾನ್ಯೇಪುಣಿವನ್ನು ಬೀಳಿಸಿಕೊಳ್ಳುವುದಕ್ಕಾಗಿ, ಆತ್ಮಕೃಪ್ತಿಗಾಗಿ ಬರೆದವು. ರಮಣೆಯರ ಚಿತ್ರಗಳ ವಿಚಾರವಾಗಿ ಜನ ಮನಬಂದಂತೆ ಕತೆ ಹೇಳಿಕೊಳ್ಳುತ್ತಿದ್ದರು. ಎಲ್ಲ ಕತೆಗಳ ಅಂಶವೂ ಇಷ್ಟೆ: ಶ್ರೀಕಾಂತ ಬರುಬರುತ್ತ ಹೆಚ್ಚಿ ಹೆಣ ಸಂಪಾದಿಸತ್ತೀರುದ್ದಾನೆ, ಹಣವಿದೆ; ಯಾವನವಂತ, ರಾಹವನಂತ, ಕಲೆಗಾರ, ರಸಿಕ, ಮದುವೆಯಾಗಿ ಮಕ್ಕಳೊಂದಿಗ ನಾಗುವ ವಯಸ್ಸು, ಆದರೆ ಮದುವೆಯಾಗಿಲ್ಲ; ಆದ್ದರಿಂದ ಹೆಣ ಸೂರೀಗೊಳ ಸುತ್ತಿದ್ದಾನೆ; ಆ ಚಿತ್ರಗಳು ಆವನ ವೇತ್ಯೆಯರ ಚಿತ್ರಗಳು, ಆವನ ಮನ ನೋಹಿನಿಯರ ಚಿತ್ರಗಳು—ಇಷ್ಟೆ ಜನರ ಆಡಿಕೆಯ ಸಾರಾಂಶ. ಆದರೆ ನಿಜಸ್ಥಿತಿ ಬೇರೆಯಾಗಿತ್ತು: ಅವು ವೇತ್ಯೆಯರ ಚಿತ್ರಗಳೇನೂ ದಿಟ.

ಶ್ರೀಕಾಂತ ನೇತ್ಯಿಯರ ಮನೆಯ ಹೊಸ್ತಿಲನ್ನೂ ಸಹ ಮಿಟ್ಟಿದಲ್ಲಿ. ಒಬ್ಬಿಬ್ಬರು ನೇತ್ಯಿಯರು ‘ಅಭಿಸಾರಿಕೆ’ಯರಾಗಿ ಶ್ರೀಕಾಂತನೆಡಿಗೆ ಬಂದು ಅವನನ್ನು ತಮ್ಮ ಮೋಹಜಾಲಕ್ಕೆ ಸಿಲುಕೆಸಿಕೊಳ್ಳಬೇಕೆಂದು ಪ್ರಯುತ್ತು ಪಟ್ಟು ವಿಫಲರಾಗಿದ್ದರು. ಒಬ್ಬಿಳ್ಳಿ ಮೊಂಡತನವಾಡಿ, ಎರಡು ಮೂರು ದಿನ ಶ್ರೀಕಾಂತನ ಮನೆಯಲ್ಲಿಯೇ ಇದ್ದುಬಿಟ್ಟು, ತಾನು ತನ್ನ ನೀಚವ್ಯತ್ತಿಯನ್ನು ತ್ಯಜಿಸಿ ಎಂದೆಂದೂ - ಆವನ ದಾಸಿಯಾಗಿರುವುದಾಗಿ ಹೇಳಿ, ಶ್ರೀಕಾಂತ ಯಾವ ಪ್ರಕಾರದ ಬೇಡಿಕೆಗೂ ಸಗ್ಗಿದಿರಲು, ಸತ್ಯಾಗ್ರಹವನ್ನೇ ಹೂಡಿದ್ದಳು! ಆದರೆ ಶ್ರೀಕಾಂತನ ಭೂತದ ಮುಂದೆ ಆವಳ ಸತ್ಯಾಗ್ರಹವೂ ಸೋಲಬೇಕಾಯಿತು. ಅಂತೂ ಈವಾಗಿ ತನ್ನೆಡಿಗೆ ಬಂದ ನೇತ್ಯಿಯರ ಚಿತ್ರವನ್ನು ಮಾತ್ರ ಬರೆದಿಟ್ಟುಕೊಂಡಿದ್ದು. ಇಂಥವರಲ್ಲಿ ಕೆಲವರು ಚಿತ್ರ ಬರಸಿಕೊಳ್ಳಲು ಒಪ್ಪುತ್ತಿದ್ದರು; ಕೆಲವರು ಒಪ್ಪುತ್ತಿರಲ್ಲಿ. ಕೆಲವು ನೇತ್ಯಿಯರ ಹೊರರೂಪಿನ ಸೌಂದರ್ಯದ ಪ್ರಸಿದ್ಧಿ ಕೇಳಿ, ಅಂಥವರನ್ನು ಕರಸಿಕೊಂಡು, ಆವರು ಕೇಳಿದವ್ಯು ಹಣ ಕೊಟ್ಟು ಆವರ ಚಿತ್ರಗಳನ್ನು ಬರೆದಿಟ್ಟಿದ್ದು. ಚಿತ್ರಕ್ಕೆ ಕುಳಿತುಕೊಳ್ಳಲು ಒಪ್ಪುದವರನ್ನು ಬಲವಂತ ಮಾಡು ಶೈರಲ್ಲಿ. ಆವರನ್ನು ಉಪಚಾರದ ವಾತಾಗಳೀಂದ ಮಾತಾಡಿಸುತ್ತ ಕೂರಿಸಿ ಕೊಂಡಿದ್ದು, ಆವರ ಸೌಂದರ್ಯದ ಸಾರವನ್ನೇಲ್ಲ ರೀರಿಬಿಡುವಂತೆ ಕ್ಷಣಿಕಾಲ ಆವರನ್ನು ದಿಟ್ಟಿಸಿ ನೋಡುತ್ತಿದ್ದು, ತನ್ನ ಸ್ಕೃತಿಪಟಿದಲ್ಲಿ ಆವರ ರೂಪಾತಿಶಯದ ಪ್ರೇತಿಷ್ಟವೀದ ಅಜ್ಞನ್ನು ಗೃಹಿಸಿ, ಆವರು ಹೊರಟು ಹೋದ ಕೂಡಲೇ ತನ್ನ ಸ್ಕೃತಿ ಚಿತ್ರಗಳನ್ನು ಪಟ್ಟಿದಮೇಲೆ ಇಳಿಸಿ, ಆ ಸ್ತುರೀ ರೂಪಗಳಿಗೆ ಉಚಿತ ಸನ್ನಿಹಿತ ವಾತಾವರಣಗಳನ್ನು ಕಲ್ಪಿಸಿ, ಕೆಲವು ಆಪೂರ್ವ ಸುಂದರ ಕಲಾಕೃತಿಗಳನ್ನು ನಿರ್ವಿಷಿದ್ದನು. ಆ ಚಿತ್ರ-ವ್ಯಕ್ತಿಗಳಿಗೆ ಉಂಟಾಗಿ, ರಂಭ, ಮೇನಕೆ, ತಿಲೋತ್ತಮೆ ಎಂದು ಹೆಸರು ಕೊಟ್ಟು, ಭೂಲೋಕದ ಬೆಲೆನೆಣ್ಣಿಗಳನ್ನು ಸುರಲೋಕದ ಸೂಳಿಯರನ್ನಾಗಿ ಮಾರ್ಪಡಿಸಿದ್ದನು.

ಶ್ರೀಕಾಂತನು ತಾನು ಬರೆದ ಎಲ್ಲ ಸೂಳಿಯರ ಚಿತ್ರಗಳನ್ನೂ, ಮೇಲೆ ಹೇಳಿದ ‘ಉನರ್ತಿ’ ‘ರಂಭ’ ಮುಂತಾದ ಚಿತ್ರಗಳ ಮಾದರಿಯಲ್ಲಿ ಕಲ್ಪಿಸಿ, ಚಿತ್ರಗಳಂತೆ ಮಾರ್ಪಡಿಸಿ, ವಾಸ್ತುವಿಕ ವ್ಯಕ್ತಿಗಳಿಗೆ ಕಲ್ಪನೆಯ ಮೇರುಗು

ಕೊಟ್ಟು ಬರೆದಿದ್ದರೆ ಜನರ ಆಡಿಕೆಗೆ ಅಪ್ಪಾಗಿ ಒಳಗಾಗುತ್ತಿರಲಿಲ್ಲ. ಅವನ ಚಿತ್ರಶಾಲೆಗೆ ಹೋದ ಕೆಲವು ಮಹಿಳೆಯರಿಗೆ ಸೂಲೆಯರ ಭಾವಚಿತ್ರಗಳ ಮೂಲವೈಸ್ತ್ರೇಗಳಾರೆಂಬುದು ಬೇಗನೆ ಗೊತ್ತಾಗುತ್ತತ್ತು: ಕೆಲವರು ಅವರನ್ನು ದೂರದಿಂದ ಮಾತ್ರ ನೋಡಿದ್ದರು; ಕೆಲವರು ತೀರ ಹಿಡಿದ್ದರು! ತನ್ನ ಭಾವಚಿತ್ರ ಬರಸಿಕೊಳ್ಳುವುದಕ್ಕೆ ಬಂದಿದ್ದ ಒಬ್ಬ ಶ್ರೀಮಂತ ತನ್ನ ವೇಚ್ಚಿನ ನಚ್ಚಿನ ವೇಶ್ಯೆಯ ಸೌಂದರ ಚಿತ್ರವನ್ನು ಚಿತ್ರಶಾಲೆಯಲ್ಲಿ ಕಂಡು, ತನ್ನ ಭಾವಚಿತ್ರ ಬರಸಿಕೊಳ್ಳುವುದಕ್ಕೆಂದು ತಂದಿದ್ದ ಹಣ ಕೊಟ್ಟು ಆ ವೇಶ್ಯೆಯ ಚಿತ್ರವನ್ನು ಕೊಂಡುಕೊಂಡು ಹೊರಟುಹೋದ !

೨

ಶ್ರೀಕಾಂತ ಹೀಗೆ 'ಜೀವಂತ ಮಾಡರಿ'ಗಳನ್ನು ಟ್ರೈಕ್ ಕೊಂಡು ರಮಣಿಯರ ಚಿತ್ರಗಳನ್ನು ಬರೆಯುವುದರಲ್ಲಿ ಅವನ ಉದ್ದೀಕ, ಸ್ತ್ರೀ ಸೌಂದರ್ಯದ ಸೂಗಣನ್ನು ವಿವಿಧತೆಯನ್ನು ಸಂಗ್ರಹಿಸುವುದಾಗಿತ್ತು. ಅವನು ತನ್ನ ಉದ್ದೀಕದಲ್ಲಿ ತಕ್ಕುವಂಟ್ಟಿಗೆ ಜಯಶಾಲೆಯಾಗಿ ಯಶಸ್ವನ್ನೂ ಗಳಿಸಿದ್ದನು. ಅದರೂ ಅವನಿಗೆ ತೃಪ್ತಿಯುಂಟಾಗಿರಲಿಲ್ಲ. ಇದುವರಿಗೆ ಅವನಲ್ಲಿಗೆ ಬಂದಿದ್ದ ವೇಶ್ಯೆಯರಾರೂ ಅನೂನ ಸೌಂದರ್ಯವತಿಯ ರಾಗಿರಲಿಲ್ಲ. ತಾನು ಅನೂನವಾದ, ಸಂಪೂರ್ಣವಾದ, ಅಸ್ತುಲಿತವಾದ ಸ್ತ್ರೀಸೌಂದರ್ಯದ ಒಂದು ಮಾಡರಿಯನ್ನು ಬರೆದಿಟ್ಟಿರೆ ಸಾಕು. ಅಲ್ಲಿಗೆ ಉದ್ದೀಕ ನೇರವೇರುವುದು. ಅಂದು ಮಾನವನನ್ನು ಚಿತ್ರಿಸುವುದನ್ನು ಸಿಲ್ಲಿಸಿ, ದೇಶದೇಶವನ್ನು ಸುತ್ತಿ ಪ್ರಕೃತಿಯ ದಿವ್ಯ ಸೌಂದರ್ಯದ ವಿವಿಧ ವಿಲಾಸಗಳನ್ನು ಚಿತ್ರಿಸುವುದಕ್ಕೆ ತೊಡಗಬೇಕು. ಅದಕ್ಕೆ ಮುಂಚಿತವಾಗಿ ಆದರ್ಥ ಸ್ತ್ರೀಸೌಂದರ್ಯಮಾತ್ರಯೊಂದನ್ನು ಶೃಷ್ಟಿಸಿಬಿಡಬೇಕು— ಎಂದು ನಿಶ್ಚಯಿಸಿದನು.

ಅದರ್ಥ ಸ್ತ್ರೀಸೌಂದರ್ಯಮಾತ್ರ ಯಾರಾಗಿರಬಹುದು? ಎಂದು ಶ್ರೀಕಾಂತ ಮನದಲ್ಲಿಯೇ ಕಲ್ಪಿಸಿಕೊಡಿದ: ಆದರ್ಥ ಸ್ತ್ರೀ ಸೌಂದರ್ಯ ಮಾತ್ರಯೊಂದಕ್ಕಿ 'ರಖ'ಯೇ, ಹೌದು, ರತ್ನದೇವಿ. ಸೌಂದರ್ಯದ

ಕಲಶವವಳು. ಅವಳ ಸೌಂದರ್ಯ ಅಮರ : ರತ್ನಿಗೆ ಸಾವಿಲ್ಲ, ಆದ್ದರಿಂದ ಅವಳ ಸೌಂದರ್ಯ ಕ್ಷಮೆ ಸಾವಿಲ್ಲ. ಮನ್ಯಧನ ಪ್ರಾಣಪದಕವವಳು, ಅವನ ಜೀವದ ಉಸಿರು; ಅವಳ ಪಂಚೀಂದ್ರಿಯಗಳೆ ಅವನ ಹಂಚಬಾಣಗಳು. ಪ್ರಕೃತಿ ದೇವಿಯ ಹಿರಿಯ ಮಗಳು ರತ್ನಿ : ಪ್ರಕೃತಿ ಬನದ ಹಂಡಿರು ಹೊತ್ತಿರುವುದು ರತ್ನಿಯ ಉಡುಗೆಗಾಗಿ, ಹೂ ಬಿಡುವುದು ಅವಳ ತೋಡವಿಗಾಗಿ. ಸ್ವಷ್ಟಿಯ ನಾಡಿಯವಳು. ರತ್ನಿ ಜೆಲುವು ಬಲವುಗಳ ಸಂಗಮ, ಜಗಜ್ಞವಿಗಳ ಪ್ರೇರಕ ಶಕ್ತಿ; ತಾನು ರತ್ನಿಯ ಚಿತ್ರವನ್ನು ಚಿತ್ರಿಸಬೇಕು. ರತ್ನಿಯ ಚಿತ್ರವನ್ನು ಚಿತ್ರಿಸಬೇಕಾದರೆ ಒಬ್ಬಳು ‘ರತ್ನಿ’ಯನ್ನೇ ಹುಡುಕಿಕೊಂಡು ಹೋಗಬೇಕು. ಅಂಥ ‘ರತ್ನಿ’ ಎಲ್ಲಿ ದೊರೆತಾಳು? ಸಂಪೂರ್ಣವಾಗಿ ಸ್ವರ್ಕಲ್ಪನೆಯಿಂದ, ಸ್ವಪ್ರತಿಭೆಯಿಂದಲೇ ರತ್ನಿಯ ಚಿತ್ರವನ್ನು ಏಕೆ ಚಿತ್ರಿಸಬಾರದು? ಇದು ಬಹಳ ಸುಲಭವಲ್ಲವೇ? ಎಂಬ ಹೆಣ್ಣುನ್ನೂ ಹಿಂಬಾಲಿಸಬೇಕಾಗಿಲ್ಲ ಇದಕ್ಕೆ. ತನ್ನ ಪ್ರತಿಭೆಗೆ ರತ್ನಿಯನ್ನು ರೂಪಿಸಿಕೊಳ್ಳುವ ಸಾಮರ್ಥ್ಯವಿಲ್ಲವೇ? ಇರಬಹುದು, ಆ ಸಾಮರ್ಥ್ಯ ತನ್ನ ಪ್ರತಿಭೆಗೆ ಇದ್ದರೂ ಇರಬಹುದು. ಆದರೆ ಇದೆ ಎಂದು ಹೇಗೆ ಹೇಳುವುದು? ಸ್ವರ್ಯತ್ವವಾಡಿ ಮನೋರಥ ಭಗ್ನವಾದರೆ? ಭಗ್ನವಾಗುವುದು ದೆಚ್ಚು ಸಂಭವ. ಆಲ್ಲದೆ, ಮೊದಲೇನಿಂದಲೂ ಕಲುನಾಶಕ್ತಿಗೆ ಉಪ್ಪು ಹೂರೆಹೂರಿಸಿ ನೋರಿಸಿಲ್ಲ ತಾನು. ಎಲ್ಲಿಯೂ ಕಾಣದುದನ್ನು ಕಲ್ಪಿಸಿಕೊಳ್ಳುವೆನೆಂಬ ಮಾತ್ರ ಸುಳ್ಳಿ: ತಾನು ‘ರತ್ನಿ’ ಯನ್ನು ಕಲ್ಪಿಸಿಕೊಳ್ಳುವಂದು, ತಾನು ಎಲೊಂದೇ ಎಂದೇ ಕಂಡ ಒಂದು ವ್ಯಕ್ತಿಯ ರೂಪೋ, ಇಲ್ಲವೆ ತಾನು ಕಂಡ ಹಲವು ವ್ಯಕ್ತಿಗಳ ಸ್ವರೂಪ ಖಂಡಗಳು ಒಟ್ಟುಗೂಡಿಕೊಂಡು ಆದ ಒಂದು ವ್ಯಕ್ತಿಯ ರೂಪೋ, ತನ್ನ ಚಿತ್ರಭಿತ್ತಿಯಲ್ಲಿ ಚಿತ್ರತವಾಗಿ ಆದೇ ಪಟ್ಟದ ಮೇಲೆ ಮಂಡಿಬಂದರೆ ತನ್ನ ಕಲುನೇ ಸ್ವಂತವಾಗಿ ಏನು ಸ್ವಷ್ಟಿಸಿದಹಾಗಾಯಿತು? ಆ ರೀತಿ ಬರೆದ ಚಿತ್ರವನ್ನು ಕಲುನೇಯ ಕೂಸೆಂದು ಕರೆದು ತನ್ನ ನ್ನು ತಾನೇ ವಂಚಿಸಿಕೊಳ್ಳಬೇಕೆ? ಜಗತ್ತಿನಲ್ಲಿ ಎಂದಿನಿಂದ ಇಂದಿನವರಿಗೆ ನನ್ನೋನವವಾಗಿ ಸ್ವಷ್ಟಿಗೊಳ್ಳುತ್ತಿರುವ ಸ್ವಿಂದ್ರ ಸೌಂದರ್ಯದ ಮಾದರಿಗಳನ್ನು ಮಾರಿ ತನ್ನ ಕಲುನೇ ಓಡಬಲ್ಲಾದೆ? ಆ ಹುಚ್ಚು ಸಾಹಸವೇಕೆ? ಆದ್ದರಿಂದ ಉತ್ತರ ಮನಾದ ಹೆಡ್ಡೊಬ್ಬಳ್ಳಿನ್ನು ಮಾದರಿ

యాగిట్టుకొండు, అవళ ప్రతిరూపిగ తన్న ప్రతిభేయ బణ్ణ కొట్టు రతియ చిత్రవన్న సిమిల్ శువుదే షూక్తు—ఎందు సిధ్యరిసిదను.

హీగిందు సిధ్యరిసిద్ధ మేలి శ్రీకాంతనన్న కాదిద మరు ప్రత్యై—అంధ హెణ్ణు దోరేయువుదేల్లి? జనరు ఆడికొండరూ చింతియిల్ల; హణ వెళ్ళవాదరూ చింతియిల్ల; ముఖ్యముఖ్య నగరగళ ఆత్మంత చెలువేయరాద వేళ్ళేయరన్నెల్లా నోఇడి ఆవరల్లి పరమశుందరియాద వేళ్ళేయన్ను రతియ వాదరియాగి ఉపయోగిసికొళ్ళున్నదిందు ఆవసిగి వోదలు ఆన్ని సితు. భీ! జేలువు ఒలవుగళన్ను వాచికొండు దుస్థిలిత యూపసేయరాద ఆవరన్ను చేలువుచలవుగళ ఆఖండ ముఖ్యయాద జిరయౌపసేయాద, “రతి”యి ప్రతిముఖ్యయాగి ఇరిసి కొళ్ళువుడి! ఇదు సల్లద కల్పనే. ఇన్ను మేలి వేళ్ళేయర దశన వన్ను కూడ వాడకూడదు! రతి దశనక్కే భంగ తందుకొళ్ళకూడదు. “నాను” రతియ చిత్ర బరియబేకు. సివ్వు కేండతియన్ను ఇల్లవే నిమ్మ మగళన్ను, ఇల్లవే సిమ్మ సోదరియన్ను, ఒందు తింగళమట్టిగే, బేడ ఒందు వార, కట్టికడిగి ఒందు దిన కళసికొడి, బేరే ఎణిస బేడి, సిపూ జోతియల్లి బస్సు”—ఎందు యారన్ను బేడువుదు? తన్న కోరిక నడిసికొడలు యారు ముందే బరువరు, యారు ఒళ్ళు వరు? హీగి కేళటోదరి జనరు నగరి, శంకిసరి, ముళ్ళ ఎన్నరి? నమ్మ సమాజ ఆషోషందు ముందువరిదిదేయే? తన్న గేళేయసోబ్బ సిద్దానే; ఒబ్బసే ఒబ్బనాద తన్న హృదయ ఏత్తు;....ల్లి సేలసిద్దానే; ఆల్లియ తరుణీయాబ్బాళన్ను మదువేయాగిద్దానే; ఈళేద వష సోఇద్దు; విద్యావతి, ఆత్మంత చెలువే; మక్కలాగిల్ల. ఆల్లిగి హోగి గేళేయనిగి ఉడ్డోత తిలసి, చిత్ర బరియబముదు. గేళేయను ఒప్పిదరి సంకోయితు, ఇల్లదిద్దరే గేళేతనక్కే రూసి తందుకొళ్ళబేకా దితు. హీగా తన్న ఉడ్డోత సేరవేరువంతి తోరలిల్ల శ్రీకాంత సిగి. మనేయల్లి కులతరీ ఉడ్డోత హీగి సేరవేరితు, హోర హూరట్టు ఏక ప్రయత్నమాడి సోఇబారదు? సిరాత్రితేయాద, ఆదరూ

ಶುದ್ಧಶೀಲಭಾದ, ಒಬ್ಬಳು ಹೆಣ್ಣಮಗಳು ದೊರೆಯಳಿ ಈ ದೇಶದಲ್ಲಿ? ಶ್ರೀಲವಂತಿಕೆ ಇನ್ನೂ ಅವು ಕೆಟ್ಟಲ್ಲಿದೆ ಈ ಪುಣ್ಯಭೂಮಿಯಲ್ಲಿ? ಹೊರಹೊರಟು ನೋಡೋಣ-ಎಂದು ನಿರ್ಧರಿಸಿದನು ಶ್ರೀಕಾಂತ.

೫

ಶ್ರೀಕಾಂತ ರತ್ನದುಸ್ತು ಹುಡುಕಿಕೊಂಡು ಹೊರಟು !

ಪ್ರತಿದಿನವೂ ಬೆಳಗೆ ಎದ್ದು ಸ್ವಾನ ಮಾಡಿ, ಏನಾದರೂ ತಿಂಡಿತಿಂದು, ಹೊರಹೊರಡುತ್ತಿದ್ದು. ಒಂದೊಂದು ದಿನ ಉರಿನ ಒಂದೊಂದು ಭಾಗವಾಗಿ ಕೆಲವು ದಿನಗಳವರಿಗೆ ಉರಿನಲ್ಲಿಲ್ಲಾ ಸುತ್ತಾಡಿದೆ. ಇದರಿಂದ ಉರನ್ನೆಲ್ಲಾ ಸಂಪೂರ್ಣವಾಗಿ ನೋಡಿದ ಹಾಗಾಯಿತೆ ಹೊರತು ಅವನ ಗುರಿ ಸಾಧಿಸಲಿಲ್ಲ. ನನ್ನ ನಾಡಿನಲ್ಲಿ ಬೀದಿಯಲ್ಲಿ ಹೆಂಗಸರು ತಿರುಗಾಡುವುದು ಅವರೂಪ, ಹೆಂಗಸರಿರುವ ಸ್ಥಳ ಅಡುಗೆಮನೆ ಎಂದು ಗೂತ್ತಿಲ್ಲದೆ ಇರಲಿಲ್ಲ ಶ್ರೀಕಾಂತನಿಗೆ. ಸಂಜೀವ ವೇళೆ ತಿರುಗಾಡಲು ಬರುತ್ತಿದ್ದ ಹೆಂಗಸರನೇಕರು ಗೃಹಿಣಿಯರು. ಒಮ್ಮೊಮ್ಮೆ ಕೆಲವರು ಒಂಟೊಂಟಿಯಾಗಿಯೇ ಸಿಕ್ಕುತ್ತಿದ್ದರು; ಅವರು ಶಂವರಿಯಾಗಿಯೂ ಇರುತ್ತಿದ್ದರು; ಅವರಲ್ಲಿ ಬೆಡಗು ಬಿನ್ನಾಣ ಇರುತ್ತಿತ್ತು; ತಾನು ತನ್ನ ಉದ್ದೇಶ ಅವರಿಗೆ ತಿಳಿಸಿದರೆ ಅವರು ಒಬ್ಬದರೂ ಒಷ್ಟಬಹುದು ಎಂದು ತೋರುತ್ತಿತ್ತು ಅವನಿಗೆ. ಅವರು ಶಸಪೇಕ್ಷಿತರಾಗಿ ದಾರಿಗರಕಡಿಗೆ ಬಿಂಬಿತಿದ್ದ ನೋಟ ದಿಂದ, ನಗೆಯಿಂದ, ಅವರೂ ವೆಶ್ಯಾಯೇ ಇರಬಹುದು, ವೆಶ್ಯಾಪುತ್ರಿಯವರಲ್ಲಿದ್ದರೂ ವೆಶ್ಯಾವರ್ತನೆಯಾಳ್ಳಿವರಿಬಹುದು, ಇಲ್ಲವೇ ಅಂಥವರ್ತನೆಯಲ್ಲಿ ಪ್ರಸ್ತುತಿಯಾಳ್ಳಿವರಂದರೂ ಇರಬಹುದು-ಎಂದು, ತೋರುತ್ತಿತ್ತು ಅವನಿಗೆ. ಅಂತೂ ಯಾರೂ ಅವನ ಮನಸ್ಸಿಗೆ ಒಷ್ಟಬರುತ್ತಿರಲಿಲ್ಲ. ಆಕಸ್ಯಾತ್ ಒಪ್ಪುದ ವ್ಯಕ್ತಿಯನ್ನು ಕಂಡಾಗ, ಏಕೋ ಅವರ ಬಳಗೆ ಹೊಗಿ ಕೇಳಲು ಹೀಂಜರಿಯತ್ತಿದ್ದು.

ಹೀಗೆ ಉಂನ ಸುತ್ತು ಟಿದಲ್ಲಿ ಒಂದೆರಡು ತಿಂಗಳೂ ಕಷಿಯಿತು. ಬೇರೆ ಬೇರೆ ಪ್ರಮುಖ ನಗರಗಳನ್ನು ಸುತ್ತಾಡಿಕೊಂಡು ಬರಲು ಹೊರಟು. ತನ್ನ

ಉರಿನಲ್ಲಿ ಯಾವ ಅನುಭವವಾಗಿತ್ತೂ ಹೊರ ಉರುಗಳಲ್ಲಿಯೂ ಅದೇ ಅನುಭವ ಇಮ್ಮಡಿಯ ಪ್ರವಾಣದಲ್ಲಿ ಆಯಿತು. ಕಾಣದ ಉರುಗಳಲ್ಲಿ ಕಂಡ ಹೆಣ್ಣುಮಕ್ಕಳನ್ನು ಕಣ್ಣಿತ್ತಿ ನೋಡಲು ಕೂಡ ಹಿಂಜರಿಯುತ್ತಿದ್ದು. ಹುದುಕಾಟ ನೊದಲುವಾಡುವ ಮುನ್ನ ತಿಪ್ಪಿಗೆ ತೋರಿಬರದೆ ಇದ್ದ ಭಾವಗಳು ಈಗ ತೋರಿಬಂದು ಯಾಗಿ ಒಂಜರಿಯುತ್ತಿದ್ದು: ಪರಸ್ತೀ ಯನ್ನು-ಯಾವ ದೇಹವಾಗಲಿ, ಯಾವ ಕುಲದವಳಿಗಲಿ, ಯಾವ ವಯಸ್ಸಿನವಳಾಗಲಿ, ಯಾವ ಸಂದರ್ಭದಲ್ಲಿಯೇ ಆಗಲಿ, ತಾನು ನೋಡುತ್ತಿರುವಂತೆ ಪರಿಕಿಷ್ಟ ಏಂಟಿಪ್ಪಿಯಿಂದ ಬಿಟ್ಟಿಸಿನೋಡುವುದು ನವ್ಯ ಸಂಸ್ಕಾರಿಗೆ ವಿರುದ್ಧವಾದದ್ದು, ಪಣಸ್ತರ್ಯಯವಾದದ್ದು ಎಂಬ ಭಾವ ಒಂದು; ಅಲ್ಲದೆ, ತಾನು ಬೇಗಿ ವರ್ತಿಸುವುದು ಯಾರು ಕಂಡು ಏನು ಅವಾಧಿವಾಗುವುದೋ ಎಂಬ ಶಾಂತಿನ ಸಾರ್ಥಕವಾವ ಹೇವರಿಕೆಯ ಭಾವ ಮತ್ತೊಂದು. ಅಂತೂ, ಕಾರಣ ಯಾವುದರೂ ಇರಲಿ, ಶ್ರೀಕಾಂತನ ಪ್ರಯತ್ನ ರಿಷ್ಟು ಪಾಯಿತು; ಬೇಕಂಪಕ್ಕ ಹೆಣ ಬಿಚರಿವಾಡಿ, ಹಲವಾರು ತಿಂಗಳುಗಳು ಉರಿನೂರು ಸುತ್ತಿ, ಹೀಂಡಿರುಗಿ ಬಂದನು.

೪

ಮನೆ ಬಿಟ್ಟು ತಿಂಗಳುಗಳಾಗಿ ಹೋಗಿವೆ. ಮಾಲಿಯನ್ನು ಕೆಲಸ ದಿಂದ ಬಿಡಿಸದೆ ಇದ್ದುದರಿಂದ ಮನೆಯ ಮುಂಬಿನ ಕೈಕೊಳ್ಳಿನೇನೊ ಎಂದಿನಂತೆ ಸೂಗಸಾಗಿಯೆ ಇವೆ ಆದರೆ ಮನೆಯ ಬಳಗೆ, ತನ್ನ ಹೃದಯ-ಮನೋಮುಂದಿರಗಳಲ್ಲಿ ಹೇಗೆನೇ ಹಾಗೆ, ಒಮ್ಮ ಆವ್ಯವಸ್ಥೆಯುಂಟಾಗಿದೆ, ಕೊಳಕು ಬಂದು ಕೂಡಿದೆ. ನೆಲದವೇಲೆ ಧೂಳು, ಗ್ರಾಡೆಯನೇಲೆ ಧೂಳು, ಚಿತ್ರಗಳಮೇಲೆ ಧೂಳು-ಮನೆಯೆಲ್ಲ ಧೂಳೆಮಯವಾಗಿಹೋಗಿದೆ. ಎಲ್ಲಿ ನೋಡಿದರೂ ಇಲಿಯ ಹಿಕ್ಕೆಗಳು. ತಾನು ಬರೆಯುತ್ತಿದ್ದ ಹಾಗೆಯೇ ಅರೆಗೆಲಸದಲ್ಲಿ ತೆರೆಹಾಕಿ ಬಿಟ್ಟುಹೋಗಿದ್ದ ಚಿತ್ರಪಿಟ್ಟಿದ್ದ ನೀತಿವಿನ ಮೇಲೆ ಇಲಿಗಳು ಸರ್ಕಾರ ಮಾಡಿರಲೇ ಬೇಕು: ಏಕೆಂದರೆ, ತೆರೆ ಚಿಂದಿಚಿಂದಿ ಯಾಗಿ ನೇತಾಡುತ್ತಿನೆ! ಚಿತ್ರಪಟದ ಬಟ್ಟೆ ಕಡಿದು ಕಡಿದು ರಂಧ್ರಮಯ ವಾಗಿದೆ! ಬಣ್ಣಗಳನ್ನು ಸಹ ಬಿಟ್ಟಿಫ್ಲಿ ಇಲಿಗಳು! ಇನ್ನು ಅಡಿಗೆಯಮನೆಯು

ಗತಿ ಹನಾಗಿದೆಯೋ! ಮನೆಯ ಒಳಗೂ ಸ್ವಲ್ಪ ನೋಡಿಕೊಳ್ಳುವಂತೆ ಮಾಲಿಗೆ ಹೇಳ ಮನೆಯನ್ನು ಅತನ ವಶಕ್ಕೆ ಬಸ್ತಿಸಿಹೋಗಿದ್ದರೆ ಜೆನ್ನೊಗಿತ್ತು—ಎಂದೆನಿಸಿತು ಶ್ರೀಕಾಂತನಿಗೆ.

ಮನೆಯ ಈ ಅವ್ಯವಸ್ಥೆ ತನ್ನ ಆಂತರ್ಯದ ಅವ್ಯವಸ್ಥೆಗೆ ಹೋಂಡಿ ಕೊಂಡಿದ್ದುದರಿಂದ ಶ್ರೀಕಾಂತನಿಗೆ ಕೋಪವಾಗಲಿ, ಬುಗುವ್ಯೆಯಾಗಲಿ ಉಂಟಾಗಲಿಲ್ಲ. ಅಲ್ಲದೆ, ಯಾರವೇಲೇ ಕೋಪಗೊಳ್ಳಬೇಕು? ಅವನು ಮನೆಯ ಒಳಹೊಕ್ಕುಕೂಡಲೆ—ಬೆಳಗ್ಗೆ ಒಂದು ಸಮಯದಲ್ಲಿ—ಧೂಳು ಸಹ ಕೊಡವದೆ ಹಾಗೆಯೇ ಒಂದು ಸ್ವಾಧಾದ ಹೇಳೆ ಕ್ರಾಳಿತುಕೊಂಡು ಕಣ್ಣ ಮುಚ್ಚಿದ. ಲೋಟಿದ ಪಾಲಿ ಬಂದು ‘ಯಾವಾಗ ಬಂದಿರಿ’ ಎಂದು ವಿಚಾರಿಸಿದರೂ ಉತ್ತರ ಕೊಡದೆ ಹಾಗೆಯೇ ಕೂಳಿತುಬಟ್ಟಿ. ಧಣೆಗಳು ದಣೆದಿದ್ದಾರೆ, ಆವೇಲೆ ವಿಚಾರಿಸೋಣ—ಎಂದು ಮಾಲಿ ಹೋರಣುಹೋಡು. ಶ್ರೀಕಾಂತನಿಗೆ ನಿದ್ದೆಯ ಜೊಂಪು ಬಂದಿತ್ತು.

ನಿದ್ದೆಯ ಜೊಂಪಿನಲ್ಲಿ ಯಾರೋ ಹಾಡುತ್ತ ಬಂದಂತಾಯಿತು; ರತ್ನ ಕಾಣಿಸಿಕೊಂಡಳು!

“ನೀನು ಯಾರು?”

“ನಾನು ರತ್ನ.”

“ರತ್ನಯೇ? ಇವ್ಯು ದಿನ ನಿನಗಾಗ ಕಡುಕಿ ಹಾಡುಕಿ ಸಾಕಾಗಿ ಹೋಯಿತು. ಎಲ್ಲಿದ್ದೆ ನೀನು?”

“ನಿನ್ನ ಹೃದಯದಲ್ಲಿ.”

“ಹೌದು, ನನ್ನ ಹೃದಯದಲ್ಲಿದ್ದೆ. ನನ್ನ ಹೃದಯದಲ್ಲಿ ಬರಿಯ ಭಾವ ವಾಗಿದ್ದೆ. ಭಾವವಾಗಿದ್ದ ನಿನಗೆ ಒಂದು ರೂಪಕೊಡಲು ರೂಪನ್ನು ಮಾತ್ರ ಹುಡುಕುತ್ತಿದ್ದೆ; ರೂಪ ನನಗೆ ಸಿಕ್ಕಲಿಲ್ಲ. ನೀನು ರೂಪಿಲ್ಲದ ರತ್ನ. ನೀನು ಬೇಡ, ತೊಲಗು.”

“ಸಿಟ್ಟುಗಬೇಡ, ಕಾಂತ. ನಿನಗೆ ಬೇಸರಾಗಿದೆ. ಇನ್ನು ಕೊಂಚ ಹಾಡತ್ತೀನೆ. ಆವೇಲೆ ನನ್ನ ನಿಜಸ್ವರೂಪ ಗೊತ್ತುಗುತ್ತದೆ” ಎಂದು ರತ್ನ ಹಾಡತೊಡಗಿದಳು.

ಎಂಥ ಮನೋಹರವಾದ ಕಂರ ! ಹಾಡು ಏನೆಂಬುದು ಶ್ರೀಕಾಂತನಿಗೆ ಗೊತ್ತಾಗಲಿಲ್ಲ. ಸ್ವರದ ವಾಧುಯು ಎಲ್ಲವನ್ನೂ ಮರಸಿತ್ತು. ಅವನ ಹೃದಯ ತಿಳಿಯಾಯಿತು, ಮನಸ್ಸು ಪ್ರಸನ್ನವಾಯಿತು. ಇದ್ದಕ್ಕಿದ್ದಂತೆ ಹಾಡು ನಿಂತಿತು.

ರತಿ ಕೇಳಿದಳಃ “ನನ್ನ ನಿಜಸ್ವರೂಪ ಈಗ ಗೊತ್ತಾಯಿತೇ ನೋಡು, ನಿನ್ನ ಎದುರಿಗೆ ನಿಂತಿದ್ದೇನೆ, ಕಣ್ಣಾಬಿಟ್ಟು ನೋಡು.”

ಶ್ರೀಕಾಂತ ತಾನು ಕಣ್ಣಾಬಿಟ್ಟು ನೋಡಿದಂತೆ ಭಾವಿಸಿಕೊಂಡ ; ಎದುರಿಗೆ ಯಾವ ರೂಪವೂ ಕಾಣಲಿಲ್ಲ :

“ಮೋಹಗಾತ್ಮ ! ಆನಾಗನ ಮದದಿಂಬಾದ ಸಿನಗೆ ಅಂಗವಿದೆಯೇನು? ದೂಸಿದೆಯೇನು? ನಿನ್ನ ನಿಜಸ್ವರೂಪ ಯಾಶ್ಚಾದು? ಸುಳ್ಳಾ ಬಗುಳಬೇಡ, ನಡೆ!”

“ಕಣ್ಣಾ ಮುಖ್ಯ ಕೆಲ್ಲಿತಿರುವೆ ಕಾಂತ. ಕಣ್ಣಾಬಿಟ್ಟು ನೋಡು.”

ಶ್ರೀಕಾಂತನಿಗೆ ಕೊರ್ಕ ಇವ್ವಾಡಿಸಿತು : “ತೊಂಗಾಚಿ” ಎಂದು ಕಣ್ಣಾಬಿಟ್ಟು ; ನಿಜವಾಗಿರೂ ಕಣ್ಣಾಬಿಟ್ಟು.

“ಸಾಧ್ಯಾ... ಬರ್ಕ ಹೊತ್ತಿನಿಂದ ನಿಂತಿವ್ಯಾ... ಹೊರಟುಹೊರ್ಗು ಅಣಿ... ಕೊರ್ಕವಾದಬೇಡಿ” ಎಂಬ ಮಾತುಗಳು ಬಾಗಿಲ ಕಡೆಯಿಂದ ಕೇಳಬೇಡಿನ್ನು.

ಶ್ರೀಕಾಂತ ಹಾಗೆಯೇ ನೋಡಿದ : ಬಾಗಿಲು ತೆರೆದಿತ್ತು ; ಬಾಗಿಲ ಬಳ ಒಬ್ಬ ತರುಣ ಸಿಂತಿದ್ದಳು. ಅವಳ ಕೆದರಿದ ಕಾದಲು, ತರುಕು ಬಟ್ಟೆ, ಕೊಳಕು ಮೈ, ದೀನವಾದ ನೋಟಿ-ಇವು ಅವಕು ತಿರುಕೆಯಿಂಬಂಬಂದನ್ನು ಸಾರುತ್ತಿದ್ದವು ಶ್ರೀಕಾಂತ ಅವಳ ಮುಖವನ್ನು ದಿಟ್ಟಿಸಿನೋಡುತ್ತಿದ್ದು.

ಶ್ರೀಕಾಂತ ಹಾಗೆ ದಿಟ್ಟಿಸುವುದನ್ನು ನೋಡಿ ತಿರುಕಿಗೆ ಭಯ ವಾಯಿತು. “ತೊಲಗಾಚಿ” ಎನ್ನಿಸಿಕೊಳ್ಳುವುದಕ್ಕೀಂತ ಮಾಂಚಿಯೆ ತೊಲಗು ವುದು ಒಳ್ಳೆಯದೊಡು ಹೊರಡಲು ಹಿಂದಿರುಗಿದಳು.

“ಸ್ವಲ್ಪ ನಿಂತುಕೊ, ಕಾಸು ಕೊಡುತ್ತೀನೇ. ಹಾಡು ಬರುತ್ತದೆಯೇನು ನಿನಗೆ?”

“ಬರುತ್ತೆ.”

“ಹಾಗಾದರೆ ಹಾಡು.”

ತಿರುಕೀ ಹಾಡಿದಳು.

ಈ ಹಾಡಿನ ದಿನಯನ್ನು ಶ್ರೀಕಾಂತ ತುಸ ಹೊತ್ತಿನ ಹಿಂದೆ ಕೇಳಿ
ದ್ವಂತಿ ಸೇನಪಾಯಿತು.

“ನೀನು ನೋಡಲೇನ್ನೇ ಇಲ್ಲಿ ಹಾಡಿದೆಯೇನು ?”

“ಹೌದು. ಅಂಗಳಿದಲ್ಲಿ ಹಾಡುತ್ತ ನಿಂತಿದ್ದೆ.”

ಶ್ರೀಕಾಂತ ತನಗೆ ತಾನೇ ನಕ್ಕ. ಅವಳನ್ನು ತುಸ ಹೊತ್ತು ದಿಟ್ಟಿಸಿ
ನೋಡಿದ. ಹಾಡಿದ್ದ ಇವಳಿ ಏನು? ಈಗ ತುಸ ಹೊತ್ತಿನ ಹಿಂದೆ ತನ್ನ
ಬಗೆ-ಚಿತ್ರದಲ್ಲಿ ‘ರತ್ನ’ಯಾಗಿ ಬಂದಿದ್ದವಳು ಇವಳಿ ಏನು? ಹೌದು, ಇವಳಿ
ಇರಬಹುದು. ಆ ರತ್ನಿಗೆ ರೂಪವಿರಲಿಲ್ಲ; ಇವಳಿಗೆ ರೂಪವಿದೆ. ಎಂಥ
ರೂಪ! ಬಿಡಗಿನ ರೂಪವಲ್ಲ; ಘಳಕೆನ ರೂಪವಲ್ಲ; ಉದ್ಯಾನದಲ್ಲಿ
ಬೆಳಸಿದ ರೋಚಾ ಹೂವಿನ ರೂಪವಲ್ಲ; ಕಾದುಹೂವಿನ ಕಮನಿಯ ರೂಪ.
ಅವಳ ರೂಪ ಯಾರಿಗೂ ಕಾಣಬಂತಿಲ್ಲ, ಕಂಡಿರಲಾರದು. ಮಾಲಿನತೆಯು
ಮರೆಯಲ್ಲಿ ಅಡಗಿದೆ. ಗಡೆಯಿಂದ ತೆಗೆದ ಹೊಚ್ಚು ಹೊಸ ರತ್ನ ದಂತಿದೆ.
ಆದನ್ನು ಕಡೆದು ಅದಕ್ಕೆ ಆಕಾರ ತಂದರೆ ಅನಷ್ಟ್ಯಾ ರತ್ನವಾಗುತ್ತದೆ.
ತಾನು ಆ ಕೆಲಸ ಮಾಡಿದರೆ ಇವಳು ನಿಜವಾಗಿಯೂ ರತ್ನಯಾಗುತ್ತಾಳೆ.
ವಕೆ ಮಾಡಬಾರದು? ಹಾಗೆ ಮಾಡುವುದೇ ಸಿದ್ಧ.

ಶ್ರೀಕಾಂತ ಹೀಗೆ ಇಧರಿಸಿ, ಕೇಳಿದ:

“ನಿನಗೆ ತಂದೆ ತಾಯಿ ಯಾರೂ ಇಲ್ಲವೇನಮ್ಮು?”

“ಇಲ್ಲ ಬುದ್ದಿ. ನಾನು ಮಗುವಾಗಿದ್ದಾಗಲೇ ತಂದೆ ತೀರಿಹೋದ್ದು.
ತಾಯಿ ಕುರುಡಿ ಬುದ್ದಿ. ಬಿಕ್ಕೆ ಎತ್ತಿ ಹೊಟ್ಟೆ ಹೊರಕೋತಿದ್ದು. ನಾನು
ಅವಳ ಕ್ಷೇತ್ರ ಹಿಡಿದುಕೊಂಡು ಕರಕೊಂಡು ಹೊಗ್ಗಿದ್ದೆ. ಭಾಳ ಜೆನ್ನಾಗಿ
ಹಾಡ್ದಿದ್ದು ಬುದ್ದಿ. ಅವಳೂ ತೀರಿಹೋಗಿ ಎಡು ವರ್ಷ ಅತು ಬುದ್ದಿ.
ನಾನು ಬಿಕ್ಕೆ ಮಾಡಿಕೊಂಡೇ ಜೀವಣ ಮಾಡ್ತು ಇದ್ದೇನಿ ಬುದ್ದಿ.
ನನಗೂ ಬೇಜಾರಾಗ್ಯತೆ. ಎಲ್ಲಾದ್ರಾ ಕೆಲ್ಸು ಕೊಡಿಸಿ ಬುದ್ದಿ.”

“ನಿನ್ನ ಹೆಸರೇನಮಾಡ್ತು?”

“ಲಕ್ಷ್ಮಿ ಅಂತ ಕರ್ತಿದ್ದು ನಮ್ಮವ್ಯಾ.”

“ನೋಡು, ನಮ್ಮ ಮನೆಯಲ್ಲೇ ಕೆಲಸ ಇದೆ. ಅಂದ್ರೀ ಕೆಲಸ ತುಂಬ ಹೆಚ್ಚು. ಸದಾ ಮನೆಯಲ್ಲೇ ಇರಬೇಕು. ಇಲ್ಲೇ ಮಳಗಿಕೊಳ್ಳಬೇಕು. ಇರುತ್ತೀಯಿಂದು?”

“ಆಗಲಿ ಬುದ್ಧಿ. ಹೀಗೆ ಕರೆದು ಕೆಲಸ ಕೊಡೋರ್ಬಾರು. ನಾಳೆ ಬರಲೆ ಬುದ್ಧಿ?”

“ನಾಳೆ ಯಾಕೆ, ಇವೇತ್ತಿಸಿದಲೇ ಇದ್ದುಬಿಡು. ನಾನು ಸ್ವಲ್ಪ ಪೇಟಿಗೆ ಹೋಗಿಬಿಟ್ಟು ಬರ್ತಿಸಿ. ಅಪ್ಪು ಹೋತ್ತಿಗೆ, ನಮ್ಮ ತೋಟದ ಮಾಲ ಎಲ್ಲಾ ತೋಟಗಿಕೊಡ್ಡಾನೆ. ಮನೆಯೆಲ್ಲ ಜೊಕ್ಕಬ್ಬಿನಾಗಿ ಗುಡಿಸಿ, ನೀರಿನ ಮನೆಗೆ ನೀರು ತುಂಬಿ, ನೀರು ಕಾಯಿಸಿದ್ದಾತ್ಮೀಯು?”

“ಆಗಲಿ ಬುದ್ಧಿ.”

ಶ್ರೀಕಾಂತ ತೋಟದ ಮಾಲಿಯನ್ನು ಕರೆದು ಲಕ್ಷ್ಮೀಯ ಕ್ಕೆಲಿ ಮನೆ ಜೊಕ್ಕಬ್ಬಿ ಮಾಡಿಸಬೇಕೆಂದೂ, ಜೈಹಿಗೆ ಸಜಾಯ ಹಾಡಬೇಕೆಂದೂ, ಅವಳನ್ನು ಕರಿಧಿವಾಗಿ ವಾತಾವರಣಕ್ಕಾಡಿದೆಂದೂ ಹೇಳಿ ಪೇಟಿಗೆ ಹೋರಬು ಹೋದ್ದರ.

ಃ

ಶ್ರೀಕಾಂತ ಪೇಟಿಗೆ ಹೋಗಿ ಮನೆಗೆ ಬೇಕಾದ ದಿನಸಿ ಸಾಮಾಗ್ರ್ಯ ಮುಂತಾದ್ದೆಲ್ಲವನ್ನೂ ತೆಗೆದುಕೊಂಡು, ಲಕ್ಷ್ಮೀಗೆ ಬೇಕಾದ ಸೀರೆ ಕುಪ್ಪನ ಮುಂತಾದ ಕೆಲವು ಬಟ್ಟಿಬರೆ ತೆಗೆದುಕೊಂಡು ಬಂದ. ಅವನು ಬರುವ ಹೋತ್ತಿಗೆ ಮಧ್ಯಾಹ್ನದ ರಸ್ಸೆರಡರ ಮೇಲಾಗಿತ್ತು. ಬಂದು ನೋಡುತ್ತಾನೆ, ಮಾಯದಿಂದಲೇ ಎಂಬಂತೆ ಮನೆ ಆಚ್ಚುಕಟ್ಟುಗಿಹೋಗಿದೆ! ಬಜ್ಜಲ ಮನಯಲ್ಲಿ ನೀರು ಕಾದಿದೆ. ಲಕ್ಷ್ಮೀಯ ಮುಖ ನೋಡಿದ; ಕರುಣೆಯ ನೋಟದಿಂದ ಈಡಿದ ನಗೆ ಬೀರಿದ.“ಬಹಳ ಕೆಲಸ. ದಣೆವಾಯಿತೀನು?” ಎಂದು ಕೇಳುವಂತಿತ್ತು ಆವನ ನೋಟ. “ವಿನೂ ದಣೆವಾಗಿಲ್ಲ; ಧಣೆಯ ಸೇವೆ” ಎನ್ನುವಂತೆ ಸಂತೋಷ-ಕೃತಜ್ಞತೆಯ ಭಾವ ಬಿರುತ್ತಿತ್ತು ಲಕ್ಷ್ಮೀಯ ಮರುನೋಟ.

ಶ್ರೀಕಾಂತಸಿಗೆ ಅಡಿಗೆ ಮಾಡುವುದು ಎಂದಿನಿಂದಲೂ ಅಭ್ಯಾಸ ವಾಗಿತ್ತು. ಚಿಕ್ಕಶಾಲೆ ತೆರೆದವೇಲೆ ಮಾತ್ರ ಒಬ್ಬ ಅಡಿಗೆಯಾಕೆಯನ್ನು ಅಡಿಗೆಗೆ ಇಟ್ಟುಕೊಂಡಿದ್ದು. ಮಧ್ಯೇ ಮಧ್ಯೇ ಅವರೂ ಬರುತ್ತಿರಲಿಲ್ಲ. ಆಗ ಅವನೇ ಅಡಿಗೆ ಮಾಡಿಕೊಳ್ಳುತ್ತಿದ್ದು. ಇಂದೂ ಶ್ರೀಕಾಂತನೇ ಒಲೆಹೊತ್ತಿಸಿ ಅಡಿಗೆಗಟ್ಟು, ತನ್ನ ಸ್ವಾನವಾದಮೇಲೆ, ಲಕ್ಷ್ಮಿಗೆ ಸ್ವಾನಮಾಡು ಎಂದ. ಒಂದು ಸೋಪು ಕೊಟ್ಟು ಆದನ್ನು ಉನರೋಗಿಸುವ ವಿಧಾನ ಹೇಳಿಕೊಟ್ಟು; ಸ್ವಾನವಾದ ಮೇಲೆ ತಲೆಗೆ ಎಣ್ಣೆ ಹಾರಿಕೊಂಡು ಬಾಚಿಕೊಳ್ಳುವಂತೆ ಹೇಳಿದೆ; ಒಂದು ಕನ್ನಡಿ ಕೊಟ್ಟು ಕನ್ನಡಿಯ ಉಪಯೋಗ ತಿಳಿಸಿದೆ; ತಂದಿದ್ದ ಸಿರೆ ಕಾಸ್ತುಗಳನ್ನು ಕೊಟ್ಟು. ಇನ್ನೆಲ್ಲವನ್ನೂ ಕಂಡು ಲಕ್ಷ್ಮಿ ಬೀರಗಿದಳು. “ಅವನ್ನಾವ್ಯಾಲ್ಲಿ, ನಿನು ಸುಮ್ಮಾನೆ ಹೋಗಿ ಸ್ವಾನವಾಡಿ ಸಿರೆ ಉಟ್ಟುಕೊ” ಎಂದ ಲಕ್ಷ್ಮಿ ಮಾತಾಡಿ ಸ್ವಾನದ್ವಾರಾಗಿ ಹೇಳಿದಳು.

ಲಕ್ಷ್ಮಿ ಸ್ವಾನಕ್ಕೆ ಹೋದಾಗ ಶ್ರೀಕಾಂತ ಅಡಿಗೆಯು ಒಲೆಯು ಮುಂದೆ ಕುಳಿತ್ತಿದ್ದು. ಲಕ್ಷ್ಮಿಯನ್ನು ಹೇಗೆ ಸಂಸ್ಕಾರಕಾರ ವ್ಯಕ್ತಿಯಾಗಿ ಮಾಡುವುದು ಎಂಬುದನ್ನು ಕುರಿತು ಯೋಚಿಸುತ್ತಿದ್ದು. ತಾನು ಯಾವ ಒಂದು ಶ್ವರೂಪವನ್ನು ರತ್ನಯ ಶ್ವರೂಪನಾಗಿರಬೇಕೆಂದು ಮನಸ್ಸಿನಲ್ಲಿ ಅಸ್ವಾಪನೆಗಿ ಕಲ್ಪಿಸಿಕೊಂಡಿದ್ದನೋ ಅದು ಇಂದು ಶ್ವಾಪನಾಗಿ ಲಕ್ಷ್ಮಿಯ ಶ್ವರೂಪದಲ್ಲಿ ಮಂತ್ರವುತ್ತಾಗಿ ವ್ಯಕ್ತಗೊಂಡು ಗೋಚರವಾಯಿತನಿಗೆ. ತಬ್ಬಿಯಾದ ಆಹ್ಲಾಂ ಒಂದು ತಿಂಗಳು ತನ್ನ ಆರಯೆಯಲ್ಲಿದ್ದರೆ ಸಾಕು: ಅವಳ ಕೃತತೆ ಮಲಿನಕೆಗಳು ತೊಲಗಿ ಅವಳ ದೇಹಕ್ಕೆ ಒಂದು ಸೋಪು ಬರುತ್ತದೆ, ಮುಖದಲ್ಲಿ ಒಂದು ಕಾಂತಿ ಮೂಡುತ್ತದೆ, ಒಟ್ಟು ಶ್ವರೂಪಕ್ಕೆ ಒಂದು ವಿಶಿಷ್ಟ ಆಕೃತಿ ಬರುತ್ತದೆ. ಇಂದು ಅವಳ ಜೀವಾವು ಮುದಾಗಿ ಕೊಂಡಿದೆ! ಅಂದು ಆದು ಶ್ರುತಾಕ್ಷೇ ಬರುತ್ತದೆ. ಅವಳನ್ನು ಇಷ್ಟಿಗೆ ಸುಂದರಮೂರ್ತಿಯಾಗಿ ಮಾಡುವುದು ಕವ್ಯದ ಕೆಲಸವೇನೂ ಅಲ್ಲ. ಆದರೆ ಲಕ್ಷ್ಮಿಯ ಮನಸ್ಸು ಇದಕ್ಕೆ ಒಪ್ಪಬೇಕು: ಅವಳಿಗೆ-‘ನಿನು ಕೆಲಸದ ತೊತ್ತಲ್ಲ. ನಿನು ಮನೆಯ ಒಡತಿ ಹೋಗೋ ಹಾಗೆ ಇರಬೇಕುದು. ಇವ್ಯಾಂದಂತೆ ಕೆಲಸ ಮಾಡಬುದು, ಇನ್ನೊಬ್ಬಳು ಕೆಲಸದವಳನ್ನೇ ಬೇಕಾದರೆ

ಫಟ್ಟರಾಯಿತು'—ಹೀಗೆಂದು ಹೇಳಿ ಅವಳನ್ನು ಒಪ್ಪಿಸಬೇಕು ಎಂದು ನಿರ್ಧರಿಸಿದ.

ಶ್ರೀಕಾಂತನ ಉಡಿಗೆ ಅರೆವಂಸಿಯೊಂದು: ಅಷ್ಟುಹೊತ್ತಿಗೆ ಲಕ್ಷ್ಮೀ ತನ್ನ ಸ್ವಾನ ಮುಗಿಂಡೊಂಡು, ತಲೆ ಬಾಚಿಕೊಂಡು, ಹೆರಖು ಹಾರೆಕೊಳ್ಳಲು ಬಾರದಿದ್ದುದರಿಂದ ಒರಟೂರಂಭಾಗಿ ಒಂದು ತುರುಬು ಹೂಕಿಕೊಂಡು, ಆಂದ ಹಾದ ಸೀರೆಯನ್ನು ಹೇಗೆಂದೀಗೋಂಡಿ ಸತ್ತಿಕೊಂಡು, ಕನ್ನಡಿಯಲ್ಲಿ ಮುಖ ನೋಡಿಕೊಳ್ಳುತ್ತಿದ್ದಳು. ಇದುವರೆಗೆ ಅವಳು ಕನ್ನಡಿಯಲ್ಲಿ ಮುಖ ನೋಡಿಕೊಂಡಿರಲಿಲ್ಲ, ಪಾಪ. ತನ್ನ ಮುಖವೇ ಆದು? ಮಾತ್ರ ಮುಕ್ಕಿ ನೋಡಿಕೊಂಡಳು; ಕನ್ನಡಿಯಲ್ಲಿ ಕೈಗಳು ಮುಖ ಪುಟ್ಟಿದುವು. ಹೋದು, ತನ್ನ ಮುಖವೇ ಆದ್ದರಿಂದ ವಿಲ್ಲ. ಮುಖವೇನೋ ತನ್ನದೆ; ತಾನು ತಾನೆ. ಆದರೆ ಉಡುಪು ತನ್ನದಲ್ಲ; ಮನೆ ತನ್ನದಲ್ಲ. ಏನೋ ಒಂದು ವಿಚಿತ್ರ ಘಟನೆ ನಡೆದಿದೆ. ಹೇಳದೆ ಕೇಳದೆ ಓಡಿಹೊಗೋಣವೇ ಎನ್ನಿಂತು ಅವಳಿಗೆ. ಓದಿಹೊಂದರೆ ಮತ್ತೆ ತಿರುಕಿಯಾಗಿಯೇ ಇರಬೇಕು. ಏಕೆ ಓಡಿಹೊಗಬೇಕು? ತಿರುಕೆ ಎಂದು ತನ್ನನ್ನು ಇಷ್ಟು ಕರುಣೆಯಿಂದ ನೋಡಿಕೊಳ್ಳುತ್ತಿದ್ದಾರೆ. ಬಟ್ಟಿ ಇಲ್ಲದಿದ್ದುದರಿಂದ ಬಟ್ಟಿ ತೆಗೆನುಕೊಟ್ಟಿದ್ದಾರೆ. ತನ್ನ ಕೊಳಕು ಆವರಿಗೆ ಅಸಹ್ಯವಾಗಿರಬೇಕು. ಆದ್ದರಿಂದ ಶಂಭು ವಾಗಿರುವಂತೆ ಹೇಳಿದ್ದಾರೆ. ಶಂಭುವಾಗಿರುವುದರಲ್ಲಿ ತೊಂದರೆಯೇನು? ಇನ್ನುಮೇಲೆ ಪ್ರತಿನಿತ್ಯ ಹೀಗೆಯೇ ಸ್ವಾನವಾಡಿ ತಲೆಬಾಚಿಕೊಂಡು ಚೊಕ್ಕಿಟ್ಟಿಶಂಭುವಾಗಿದ್ದರೆ ಹೊಸ ಧಣಿಗೆ ಮೆಚ್ಚಾಗಬಹುದೀ, ಸಂತೋಷವಾಗಬಹುದು. ಮನೆಗೆಲಸವನ್ನು ದರೂ ಅಷ್ಟೇ, ಧಣಿಗೆ ಸಂತೋಷವಾಗಾವಹಾಗಿ ಮಾಡಬೇಕು. ದೇವರೇ ತನ್ನನ್ನು ಇಲ್ಲಿಗೆ ಕರೆದುಕೊಂಡು ಬಂದಿದ್ದಾನೆ. ಇನ್ನೊಂದು ಸಲ ಓಡಿಹೊಗುವ ಕಲ್ಪನೆಯನ್ನೂ ಮಾಡಬಾರದು.—ಈ ಬಗೆಯು ಅಲೋಚನಾವರಂಬರೆ ಲಕ್ಷ್ಮೀಯ ಮನಸ್ಸಿನಲ್ಲಿ ಆಗ ಸುಳಿದಾಡುತ್ತಿತ್ತು.

ಶ್ರೀಕಾಂತ ಉಡಿಗೆ ಮುಗಿಸಿ ಹೊರಕ್ಕೆ ಬಂದ. ಲಕ್ಷ್ಮೀ ಚಿತ್ರಗಳನ್ನು ನೋಡುತ್ತ ನಿಂತಿದ್ದಳು. “ಯಾರು?” ಎಂಬ ಮಾತು ಅವನ ನಾಲಗೆಯ ಮೇಲೆ ಬಂದಿತ್ತು; ಕೂಡಲೇ, ಲಕ್ಷ್ಮೀ ಎಂದು ತಿಳಿದು, ತನಗೆ ತಾನೇ ನಕ್ಕು.

ಸ್ವಲ್ಪಮಟ್ಟಿಗೆ ವೇಷಬದಲಾವನೆ ಮತ್ತು ಅಲಂಕಾರಗಳು-ಇವು ಉಸ್ತೀಕ್ಕುಯಲ್ಲಿ ಎಂಥ ಮಾರ್ಪಾಟು ನಾಡಿನೆ! ಆಗಲೇ ಹೊಸ ಹೆಣ್ಣುಗಿ ಕಾಣುತ್ತಿದ್ದಾಕೆ. ಈಗ ಅವಳು ತಿರುಕೆಯಂತೆ ಕಾಣುತ್ತಿಲ್ಲ ತಿರುಕೆ ಉಸ್ತೀಕ್ಕು ಇನ್ನು ಸತ್ತುಹೊಡಳು. ಹೆಚ್ಚಿನ ಅಲಂಕಾರವಾಡಿಕೊಂಡು, ಚೆನ್ನಾಗಿ ಸೀರೆ ಉಟ್ಟಿಕೊಂಡರೆ ಶ್ರೀಮಂತರ ಮನೆಯ ಹೆಣ್ಣಿನ್ನು ಹೊಡಿದು ವೆಟ್ಟುವಂತಿದ್ದಾಕೆ ಇಂಥ ಹೆಣ್ಣಿಗಾಗಿ ಉರಳಾರು ಅಲೆದದ್ದಾಯಿತು. ಈಗ ಮನೆಯ ಬಾಗಲಿಗೇ ಒಂದಿದ್ದಾಳು: ಆರುವ ಬಳ್ಳಿ ಕಾಲಿಗೆ ತೊಡರಿದಂತೆ! ವಿಧಿಯ ನ್ಯಾಪಾರವೇ ಹೀಗೆ!—ಎಂದು ಶ್ರೀಕಾಂತ ಆಶ್ರೀಯರ ಸಂತೋಷಗಳಿಂದ ಉಸ್ತೀಕ್ಕುಯನ್ನು ಏನೆಯಿಕ್ಕುದೆ ಸೇರಿದ್ದತ್ತಿದ್ದ ಕೆಲ ಕಾಲ.

“ಅಸ್ತೀಕ್ಕಿ, ಉಳಿಕ್ಕೇಇ” ಎಂದ ಶ್ರೀಕಾಂತ ಉಸ್ತೀಕ್ಕಿ ಚೆಂಡಿದ್ದಳು. ತಾನು ಹುಟ್ಟಿದಂದಿಸಿಂದ ಕೇಳಿದ್ದು ಉಪಜಾರೋಕ್ತಿಗಳನ್ನು ಕೇಳಿ. ಇಲ್ಲಿ ಹೇಗೆ ನಡೆದುಕೊಳ್ಳಬೇಕು, ತಾನು ಯಾವ ರೀತಿ ಧಣಿಗೆ ಪಾರ್ವತಿಯ ತೊರಿಸಬೇಕು, ತನ್ನ ಸ್ಥಾನವೇನು-ಇನೇ ವೊದಲಾದ ಆಂತಗಳನ್ನು ಅವಳು ವಿಚಾರವಾಡಿರಲಿಲ್ಲವಾಗಿ, ಆಷ್ಟೇಂದು ವಿಚಾರವಾಡುವವನು ಕಾಲಾವಕಾಶಸೂ ಇರಲಿಲ್ಲವಾಗಿ, ಧಣ ಹೇಗೆಹೇಳಿದರೆ ಹಾಗೆ ಕೇಳಿ. ವುದೆಂದು ನಿರ್ಭರಿಸಿಬಿಟ್ಟಿದ್ದಳು. ಈಗಲೂ ಹಾಗೆಯೇ ನಾಡಿದ್ದಳು.

ಆದರೆ, ಎದ್ದುನಿಂತಿದ್ದವಳು ಹಾಗೆಯೇ ನಿಂತಿದ್ದಳು.

“ವೀಕೆ ನಿಂತಿದ್ದೀಯಲ್ಲ? ಒಳಕ್ಕೆ ಬಾ, ಉಟ್ಟ ನಾಡೋಣ” ಎಂದ ಶ್ರೀಕಾಂತ.

ಇದೇನು ವಿಚಿತ್ರ! ಈ ಹಿಂದೆ ಯಾರಾದರೂ ಕರೆದು ದೂರ ನಿಲ್ಲಿಸಿ ತಂಗುಳಬಿಂಗುಳು ಹಾಕುತ್ತಿದ್ದರು. ಯಾರೂ ಎಂದೂ ಜಗಲಿಯ ಮೇಲಕ್ಕೆ ಸಹ ಕರೆದು ಆನ್ನು ಹಾಕಿರಲಿಲ್ಲ. ಒಂದೆರಡು ಸಲ ಕೊಟ್ಟಿದ್ದ ಆನ್ನುವನ್ನು ಕೊಟ್ಟವರ ಮನೆಯ ಜಗಲಿಯ ಮೇಲೆಯೇ ಕುಳತು ಉಟ್ಟಮಾಡ ಹೋದಾಗ-‘ಸಾರಿಸಿ ರಂಗೋಲಿ ಇಕ್ಕೆದ ಜಗಲಿ ಹಾಳುಮಾಡಬೇಡ. ಎಲ್ಲಾದರೂ ಮರದ ಕೆಳಗೆ ತಿನ್ನು’—ಎಂದು ಜನರು ಗದರಿಸಿಕೊಂಡದ್ದು ಅವಳ ನೆನಪಿಗೆ ಬಂತು. ಇದೇನು ವಿಚಿತ್ರ! ಈ ಮಹಾರಾಯ ಒಳಕ್ಕೆ, ಆದರಲ್ಲೂ ಆಡಿಗೆಮನೆಗಿ, ಕರೆದುಕೊಂಡುಹೊಗಿ ಬಡಿಸಲಿದ್ದಾನೆ—ಎಂದು

ಆವಳಿಗೆ ಅತ್ಯಾಶ್ಚಯವಾಯಿತು. ಇನನಿಗೆ ಎಲ್ಲೊಂದು ಹುಟ್ಟಿರಬೇಕು; ಇಲ್ಲಿ ದಿದ್ದರೆ ತಾನು ಕನಸಿನ ಪ್ರಸಂಚದಲ್ಲಿ ಇರಬೇಕು-ಎಂದೇನಿಸಿತು ಆವಳಿಗೆ. ಆದರೆ, ಮೊದಲೇ ಹೇಳಿದಂತೆ, ಆವಳು ಯಾವ ನಿಧಾರಕೆನ್ನು ಬರಲು ಅಶ್ಚ್ಯಾಂತಾಗಿದ್ದ ದರಿಂದ ಶ್ರೀಕಾಂತನ ನೇಡಳಿಸಂತೆ ಆವನ ಹಿಂದೆ ಹೋದಳು.

೬

ಒಂಗೆಯೇ ಪರ್ವತದಿನ ಕಳೆಯಿತು; ಅಂಗಳಾಗಳೂ ಕಳೆದುವು. ಶ್ರೀಕಾಂತ ಚಿತ್ರಗೃಹಿನೆಲ್ಲವನ್ನೂ ಹೂರಿತ. ಯಾವ ವಿಚಾರವಾಗಿಯೂ ಯೋಜನೆ ವಾಡುತ್ತಿರಲಿಲ್ಲ ಹಗಲಿಸಲ್ಪಿ ಆವನು ವರಾಡುವ ಪ್ರತಿಯೋಂದು ಕೆಲಸ ಕಾರ್ಯವೂ, ಆದ್ದರಿಂದ ಸ್ವತ್ತಿಯೋಂದು ವರಾತ್ಮೂ, ಬಗಿಯುವ ಪ್ರತಿಯೋಂದು ಆಯೋಜನೆಯೂ-ಎಲ್ಲಾನ್ನು ಲಕ್ಷ್ಯಿಸುವುದು ಒಳಗಿತ್ತು, ಆವಳನ್ನು ತನ್ನ ಇವ್ಯಾದಂತೆ ತಿದ್ದು ನಕ್ಷೆ ಮಾಡಿಕೊಂಡಿತ್ತು. ರಾತ್ರಿಯಲ್ಲಿ, ನಿಸ್ವೇಷರುವ ಮುನ್ನ ಆವನ ಮಾನ್ಯತೆಯಲ್ಲಿ, ಸದ್ಯ ಬಂದ ಬಳಿಕ ಆವನ ಕನಸಿನಲ್ಲಿ, ಆವಳು ಆವನ ಇವ್ಯಾದಾತ್ಮಿಕಾಗಿ, ಆವನ ಆದರ್ಥ ಶ್ರೀವ್ಯಕ್ತಿಯಾಗಿ, ಆವನ ಮನೋರಥ ಪತಿಯಾಗಿ, ಆವನ ಚೈತನ್ಯನಲ್ಲಿ ಶಾಂತರ್ಗತವಾಗಿರುತ್ತಿದ್ದಳು ಬೆಳಗಾಗ ಎದ್ದು ಕೂಡಲೇ ಆವನ ಕನಸಿನ ಮೂರ್ಖಿ ಮಾರ್ಯವಾಗಿ ನಿಜವಾದ ಇಕ್ಕೆ ಕಣ್ಣಿನರು ಕಾಣಿಸಿಕೊಂಡಾಗ ಆವಸ್ತಿಗೆ ಕೊಂಡ ಸಿರಾಕೆಯಾಗುತ್ತಿತ್ತು. ಲಕ್ಷ್ಯ ತನ್ ಆದರ್ಥದ ಮಟ್ಟಕ್ಕೆ ಇನ್ನೂ ಏರಿಲ್ಲ; ಆವಳು ಇನ್ನೂ ರತ್ನಯಾಗಿಲ್ಲ ಆವಳ ಉರಂಟುತನ ಈಗ ಎನ್ನೂ ಮಾರ್ಯವಾಗಿದೆ: ನಡೆಯಲ್ಲಿ, ಸುಡಿಯಲ್ಲಿ, ಸರ್ಪ ತೋರಿಬಂತ್ತಿದೆ. ಆದರೆ ಆದು ಇನ್ನೂ ಸಾಲದು. ಮನಸೆಗೆಲಸದ ಬಯಸಾಲನ್ನು ತಾನೇ ಸಿವರ್ಹಿಸಿಕೊಳ್ಳುತ್ತಿದ್ದಾಗೆ. ಕಾಫಿ ತಿಂಡಿ ಚೆನ್ನಾಗಿ ಮಾಡುವುದನ್ನು ಕಲಿತ್ತಿದ್ದಾಗೆ, ಸಂಚೆಯ ಹೊಕ್ಕು ಹೂಗಿಡಗಳಿಗೆ ನೀರು ಹೂಕುತ್ತಿದ್ದಾಗೆ. ಇನ್ನು ಪ್ರವೃದಿನ ಹೋದರೆ ಅಡಿಗೆಮಾಡುವುದನ್ನು ಕಲಿಸಬಹುದು. ಆವಳು ನಿಜವಾಗಿಯೂ ಜಾಸ್ತಿ ಸೂಕ್ಷ್ಮ ಬುದ್ಧಿ ಇವೆ; ಗ್ರಹಣಶಕ್ತಿ ಇವೆ. ಆವಳ ರಳವನನ್ನು ತಿದಿಯಾಯಿತು. ಇನ್ನು ಆವಳ ಮನಸ್ಸನ್ನು ತಿದ್ದಬೇಕು. ಆವಳಿಗೆ ಓದು

ಬರಹ ಕಲಿಸಬೇಕು; ತಿಳವಳಿಕೆ ಕೊಡಬೇಕು. ಅವಳಿಗೆ ಕಲೆಗಳಲ್ಲಿ ಆಭಿರುಚಿ ಹೆಟ್ಟಿಸಬೇಕು; ಸಂಗೀತ ಹೇಳಿಸಬೇಕು. ಇಪ್ಪು ವೊಡಬೇಕಾದರೆ ಅವಳಿಗೆ ಹೆಚ್ಚು ಬಿಡುವು ಕೊಡಬೇಕು. ವಿದ್ಯಾಶಿಕ್ಷಣಕ್ಕೆ ಒಬ್ಬ ಗುರು ವನ್ನು ನೇಮಿಸಬೇಕು; ಸಂಗೀತ ಶಿಕ್ಷಣಕ್ಕೆ ಒಬ್ಬ ಗುರುವನ್ನು ನೇಮಿಸಬೇಕು. ಒಬ್ಬ ಅಡಿಗೆಯವಳನ್ನು ನೇಮಿಸಿ ಅಡಿಗೆ ಕಲಿಸಬೇಕು. ಇದಕ್ಕೆಲ್ಲ ಬಹು ಹಣ ವೆಚ್ಚುವಾಗುತ್ತದೆ. ಅದರೆ ಆಗಲಿ. ತನ್ನಲ್ಲಿ ಇನ್ನೂ ಹಣವಿದೆ. ಸರ್ವಕ್ಕೆ ಹಣದ ಕೊರತೆಯಿಲ್ಲ. ಆಗ ತನ್ನಿಗೆ ಸ್ವಲ್ಪ ಬಿಡುವಿರುತ್ತದೆ. ತಾನು ಕುಂಚ ಹಿಡಿದು ಬಹುಕಾಲವಾಯಿತು. ಚಿತ್ರ ಕೆಲಸವನ್ನು ಮತ್ತೆ ಪ್ರಾರಂಭ ಮಾಡಿ ಇನ್ನೂ ಸ್ವಲ್ಪ ಹಣ ಗಳನಬಹುದು ಅಪ್ಪುಹೂತಿಗೆ. ಅವಳನ್ನು ತನ್ನ ಆದರ್ಶಕ್ಕೆ ತಂದುಕೊಳ್ಳುವುದಕ್ಕೆ ಇನ್ನೂ ಎರಡು ಮೂರು ವರ್ಷಗಳ ಕಾಲ ಹಿಡಿಯಬಹುದು; ತನ್ನ ಗುರಿ ಸಾಧಿಸುವುದಾದರೆ ಎಪ್ಪು ಹಣ ವೆಚ್ಚ ವಾದರೂ ಸರಿಯೆ, ಚಿಂತೆಯಿಲ್ಲ;¹ ಎಪ್ಪು ಕಾಲ ಹಿಡಿದರೂ ಸರಿಯೆ, ಕಾದಿರುವುದಕ್ಕೆ ಸಿದ್ಧ. ಅಪ್ಪುರವುಟ್ಟಿಗೆ ಆಗಬೇಕಾದರೆ ಇದುವರೆಗೆ ಇದ್ದಂತೆ ತೆರೆಯಪರೆಯಲ್ಲಿ ಇರುವುದು ಸಾಧ್ಯವಿಲ್ಲ; ಗುಷ್ಠವಾಗಿ ಸಾಧಿಸುತ್ತಿದ್ದ ಸಾಧನೆ ಬಯಲಾಗಬೇಕಾಗುತ್ತದೆ. ಅದು ಅನಿವಾರ್ಯ.

ಶ್ರೀಕಾಂತ ಬೇಗನೆ ತನ್ನ ಮನೋನಿಶ್ಚಯವನ್ನು ಕಾಯಿರೂಪಕ್ಕೆ ತಿರುಗಿಸುತ್ತೊಡಗಿದ. ಅವಳ ಶಿಕ್ಷಣಕ್ಕೆ ಏಪಾರಾದು ಮಾಡಿದ. ಅಡಿಗೆಯವಳನ್ನು ನೇಮಿಸಿಕೊಂಡ. ಈಗ ಲಕ್ಷ್ಮೀ ಮೊದಲಿನಂತೆ ಹೇಳಿದ್ದಕ್ಕೆಲ್ಲ ಹೂ ಗುಟ್ಟುವ ಹೆಣ್ಣುಗಿರಲಿಲ್ಲ. “ನನಗೇಕೆ ವಿದ್ಯೆ? ನನಗೇಕೆ ಸಂಗೀತ? ನನಗಾಗಿ ಏಕೆ ಇಪ್ಪು ದುಡ್ಡ ಖಚಿತವಾಡುತ್ತೀರಿ? ನಾನು ಕಾಡುಹಕ್ಕೆ ಯಂತೆ ಇದ್ದೆ. ನನ್ನನ್ನು ಮತ್ತೆ ಕಾಡಿಗೆ ಬಿಟ್ಟುಬಿಡಿ” ಎಂದು ವಿಧವಿಧವಾಗಿ ಶ್ರೀಕಾಂತನಿಗೆ ಪ್ರಶ್ನೆ ಹಾಕತೊಡಗಿದಳು. ಈ ಪ್ರಶ್ನೆಗಳನ್ನು ಕೇಳುವ ಮಟ್ಟಿಗೆ ಆಗಲೆ ಅವಳ ಬುದ್ಧಿ ಪ್ರಕಾಶಕ್ಕೆ ಬಂದಿದೆಯಲ್ಲ ಎಂದು.

೨

ಮತ್ತೆ ಕೆಲವು ತಿಂಗಳುಗಳು ಉರುಳದುವು; ವರ್ಷ ಒಂದಾಯ್ತು; ಎರಡಾಯ್ತು; ಮೂರಾಯ್ತು. ಈ ಕಾಲದಲ್ಲಿ ಕೆಲವು ಬದಲಾವಣಿಗಳಾಗಿದ್ದವು. ಬಹು ಮುಖ್ಯವಾದ ಬದಲಾವಣೆ ಏನೆಂಬುದನ್ನು ಬಿಡಿಸಿ ವಿವರಿಸಿ ಹೇಳಬೇಕಾಗಿಲ್ಲ. ಅದು ಲಕ್ಷ್ಯಿತ್ಯಲ್ಲಾಗಿದ್ದ ಬದಲಾವಣೆ. ವಜ್ರಕ್ಕೆ ಸಾಣಿ ಹಿಡಿದಂತೆ, ಚಿತ್ರಕ್ಕೆ ಚೌಕಟ್ಟಿ ಹಾಕಿದಂತೆ, ಲಕ್ಷ್ಯಿತ್ಯ ಸಹಜಸೊಂದಯ್ತಕ್ಕೆ ಒಂದು ಬಗೆಯ ಸೀರಂಪನ್ನು, ಸಿರಿವಂತಿಕೆಯನ್ನು ತೆಂದಿದ್ದನು ಶ್ರೀಕಾಂತ. ಇದು ಬಹುಕಾಲ ಬಿಡಿಯಲ್ಲಿ. ಅದರೆ ಅವಳ ಮನಸ್ಸನ್ನು ತಿದ್ದಿ, ಅವಳ ಬುದ್ಧಿಯನ್ನು ಸೂಕ್ಷ್ಮಮಾಡಿ, ಅನಳಿಗೆ ತಿಳಿವಳಿಕೆ ಕೊಟ್ಟಿ, ಅವಳ ಹೃದಯ ವನ್ನು ಆರಳಿಸುವ ಕೆಲವು ಬಹು ಕಾಲವೇ ತೆಗೆದುಕೊಂಡಿತು. ಶ್ರೀಕಾಂತ ಬಹೇಳ ತಾಳ್ಳೆಯಿಂದ ಕುಡಿದ್ದ; ಅವನು ತಾಳ್ಳೆಯ ಪಾಠ ಕಲಿತುದೇ ಆಗ. ಕೊನೆಗೆ ಜಯಾಶೀಲನಾದ. ತನ್ನ ಶ್ರಮ ಕಡಿಗೆ ಸಾರ್ಥಕವಾಯಿತು ಎಂಬ ಹಿಗ್ಗು ಮುಂದಿತು; ಶ್ರಮ ಸಾರ್ಥಕವಾದ ಭಾವಕ್ಕೆಂತ ಹೆಚ್ಚಾಗಿ ತಾನು ಒಂದು ಹೇಳಿ ಜೀವಂತವ್ಯಕ್ತಿಯನ್ನೇ ಸ್ತುಪಿಸಾಡಿಬಿಟ್ಟಿದ್ದೇನೇಂಬ ಒಂದು ಆಪೂರ್ವ ಆನಂದವುಂಟಾಯಿತು ಆವನಿಗೆ. ಹೋಮ; ಒಂದು ಮೂರಿರು ಯನ್ನು ಕ್ಷಣಿಸಾಡಿದ್ದನು ಆವನು. ಲಕ್ಷ್ಯ ಆವನಿಗೆ ಚಿನ್ನದ ಸಲಣಕೆಯಂತೆ ದೊರೆ ತಳು; ಈಗ ಆವಳು ಚಿನ್ನದ ಪ್ರತ್ಯೇಕುಂತೆ ಇವ್ವಾಗಿ. ಲಕ್ಷ್ಯಿತ್ಯನ್ನು ಹೊದಲಿಸಿಂದ ಸ್ನಾನಿದ್ದವರು ಕೆಲವಾರು ಹೊರತಾಗಿ ಉಳಿದವರು ಯಾರೂ ಆವಳು ಹೊದಲು ಆಸಂಸ್ಯೆತಳಾದ ತರುಕರ ಹುಡಗಿಯಾಗಿದ್ದಳು ಎಂದು ಹೇಳಲು ಬರುವಂತಿರಲ್ಲ. ನಡೆಯಲ್ಲಿ ನುಡಿಯಲ್ಲಿ, ನಯದಲ್ಲಿ ನೀತಿ ಯಲ್ಲಿ-ಎಲ್ಲಿದರಲ್ಲಿಯೂ ಆವಳು ಸುಸಂಸ್ಯೆತಳಾಗಿದ್ದಳು. ಈಗ ಆವಳು ಕಥಿ ಕಾದಂಬರಿಗಳನ್ನು ಓದಿ ಅರ್ಥವಾಡಿಕೊಳ್ಳಬಲ್ಲವಳಾಗಿದ್ದಳು. ಕಾಡು ಹಕ್ಕಿಯಂತಿದ್ದವಳು ಈಗ ಹಾಡುಹಕ್ಕಿಯಾಗಿದ್ದಳು. ಒಂದು ಮೂರಿನಲ್ಲಿ ಹೇಳುವುದಾದರೆ, ಶ್ರೀಕಾಂತನ ಮನೋಮೂರ್ತಿಯಾದ ‘ರತ್ನ’ ವೈವೆತ್ತು ಮೂಡಿದ್ದಳು.

ಹೂದು ; 'ರತ್ನಿ' ಹೈನೆತ್ತು ಮಾಡಿ ಬಂದಿದ್ದುಳ್ಳಿ. ' ಇನ್ನು ರತ್ನಿಯ ಚಿಕ್ಕದ ಹಂಬಲವೇಕೆ ? ಜೀವಂತವ್ಯಕ್ಕಿಯ ಮುಂದೆ ಚಿಕ್ಕದ ನೇರಳೆ ? ರತ್ನಿಯ ಚಿಕ್ಕನನ್ನು ಒಂದುವೇಳೆ ಬರೆದರೂ, ಬರೆದವೇಲೇ ಲಕ್ಷ್ಮಿಯನ್ನೇ ನು ಮಾಡುವುದು ? ಮತ್ತೆ ಮೊದಲಿನಂತೆ ಬೀದಿಗೆ ಬಿಡುವುದೇನು ? ಭೀ ! ಎಂಥ ಫೋರ ಕಲ್ಪನೆ ! ಹೂಗಿಡವನ್ನು ಹಂಟಿಸಾಕಿ ಇದನ್ನು ಕಿತ್ತು ಬಿಂಬಿಸುದೆ ? ಪಾರಿವಾಳವನ್ನು ಸಾಕಿ ಆದನ್ನು ಗಡುಗನ ಬಾಯಿಗೆ ಕೊಡುವುದೆ ? ಸುಂದರ ಚಿಕ್ಕವನ್ನು ಬರೆದು ಆದನ್ನು ಹರಿದು ಹಾಕಬುದೆ ? 'ರತ್ನಿ'ಯ ಚಿಕ್ಕ ಬರೆಯಲಿ, ಬರೆಯಡಿ ಹೋಗಲಿ, ಲಕ್ಷ್ಮಿ ತನ್ನ ವಳು.

ಲಕ್ಷ್ಮಿ ತನ್ನ ವಳು ! ಏನು ? ತನಗೆ ತಿಳಿಯಡೀ ಲಕ್ಷ್ಮಿಯ ವಿವರು ದಲ್ಲಿ ಯಾವುದೋ ಕೋವಳ ಭಾವ ತನ್ನ ಹೃದಯದಲ್ಲಿ ಮಾಡುತ್ತಿದೆ ಇ ಭಾವವನ್ನು ಬಿಳಿಯಾಬಟ್ಟಿರೆ ತನ್ನ ಮಾಲ ಉದ್ದೇಶಕ್ಕೆ ಭಂಗ ಬರುವುದು ಬಂಡಿತ. ಆದನ್ನು ಮೊಳಕೆಯಲ್ಲಿ ಕಿತ್ತು ರೂಕಬೇಕು. ತನ್ನ ಮಾಲ ಉದ್ದೇಶವನ್ನು ಸಾಧಿಸಲ್ಪಿಬೇಕು. ಲಕ್ಷ್ಮಿಯ ಜೆಲುವು ಎಷ್ಟು ದಿನ ಬಾಡದೆ ಇದ್ದೀತು ? ತಾನು ಮೊದಲು ಬಗೆಂತೆ ರತ್ನಿಯ ಚಿಕ್ಕವನ್ನು ಒಡಿಯಲೇ ಬೀಕು; ಲಕ್ಷ್ಮಿಯ ಹೋರ-ಬಳಗಿನ ಜೆಲುವನ್ನು, ಅವಳ ಆಶ್ಚರ್ಯವನ್ನು, ಚಿಕ್ಕರೂಪದಲ್ಲಿ ಶಾಶ್ವತಗೋಳಿಸಿ ಅವಳನ್ನು 'ಸಾವಿಲ್ಲದ ರತ್ನಿ'ಯಾಗಿ ಮಾಡಬೇಕು. ಇನ್ನು ತಡವಾಡಿ ಪ್ರಯೋಜನವಿಲ್ಲ. ಕಾರ್ಯಾರಂಭಮಾಡಬೇಕು.

ಶ್ರೀಕಾಂತನ ಈ ಧಾರದ ಘಲನಾಗಿ ಆದದ್ದು ಮತ್ತೊಂದು ಬದಲಾವಣಿ : ಆದು ಮನೆಯ ಬದಲಾವಣಿ. ಇಲ್ಲಿ ಲಕ್ಷ್ಮಿಗೆ ಒಬ್ಬಿಬ್ಬರು ಗೆಳತಿಯ ರಾಗಿದ್ದರು. ಮನೆಗೆ ಹೋಗಿ ಬರುವವರೂ ಮತ್ತೆ ಹೆಚ್ಚುತ್ತಿದ್ದರು. ಶಾಂತವಾತಾವರಣದಲ್ಲಿ ಕೆಲಸಮಾಡಬೇಕೆಂದು ಉದ್ದೇಶಿಸಿ, ಉರಾಚಿಯ ಹರವಿನಲ್ಲಿ ಒಂದು ಮನೆ ಗೊತ್ತುಮಾಡಿದನು. ಆ ಮನೆಗೆ ಹೋದಮೇಲೆ, ತನ್ನ ನಷ್ಟಿನ ತೋಟದ ಮಾಲಿಯೊಬ್ಬನು ಹೋರಕು ಮತ್ತೆ ಯಾರನ್ನೂ ಬರಗೊಡಲಿಲ್ಲ. ಪಾಠ, ಸಂಗಿತ ಶಿಕ್ಷಕರನ್ನು ಆಡಿಗಿರುವಳನ್ನೂ ಬಿಡಿಸಿಬಿಟ್ಟು ಹೋಟಿಲಿನಿಂದ ಉಬಿ ತರಿಸಿ ಉಟಿಮಾಡುವುದೆಂದು ನಿಶ್ಚಯಿಸಿದ.

ಲಪ್ಪಿಗೆ ಈಗ ತಾನು ಕನಸಿನ ಪ್ರಪಂಚದಲ್ಲಿ ಇರಲಿಲ್ಲವೆಂಬುದು ಸ್ವಷ್ಟವಾಗಿತ್ತು. ತಾನು ಮೊದಲು ತಿರುಕಿಯಾಗಿದ್ದುದೇ ಈಗ ಅವಳಿಗೆ

ಒಮ್ಮೊಮ್ಮೆ ಕನಸಿನಂತೆ ತೋರುತ್ತಿತ್ತು. ಶ್ರೀಕಾಂತ ತನಗಾಗಿ ಎಷ್ಟೊಂದು ಹಣ ಹೆಚ್ಚು ಮಾಡಿದ್ದಾನೆ, ಎಷ್ಟೊಂದು ಶ್ರಮ ಪಟ್ಟಿದ್ದಾನೆ! ಏತಕ್ಕಾಗಿ ಹೀಗೆ ಮಾಡುತ್ತಿದ್ದಾನೆ? ಅವನಿಗೆ ಹುಚ್ಚಲ್ಲಿ; ಅದೂ ಸ್ವಪ್ಷನಾಗಿತ್ತು. ಏತಕ್ಕೆ ಎಂಬುದು ಮಾತ್ರ ಬಗರಿಯಲಿಲ್ಲ. ಅವಳ ಬಗರಿಯದಿದ್ದರೂ ಹೃದಯ ಮಾತ್ರ ಹೆರಿಯಲ್ಲಿರಿತ್ತು, ಒಂದು ಕಡೆಗೇ: ಶ್ರೀಕಾಂತನ ಹೃದಯದ ಕಡೆಗೆ ಇನ್ನೊಂದರಿಯಲ್ಲಿರಿತ್ತು, ಅಷ್ಟೇ. ಶ್ರೀಕಾಂತ ತನಗೆ ಮಾಡಿದ್ದ ಉಪಕಾರ ಕ್ಕಾಗಿ ತಾನು ಏನು ಪ್ರತಿಯಾಗಿ ಕೊಡಬಲ್ಲೇ ಎಂಬ ಒಂದು ಪ್ರಶ್ನೆ ಅವಳಲ್ಲಿ ವಾಡಿ, ‘ಎಂದೆಂದಿಗೂ ಅವನಿಗೆ ಕೃತಜ್ಞಾಂಗಿರಬಲ್ಲೇ’ ಎಂದು ಹೊಳ್ಳುತ್ತಿದ್ದಳು. ಕೃತಜ್ಞಾಂಗಿರಬುದು ಮಾತ್ರವಲ್ಲ, ತನ್ನ ನ್ನು ಶ್ರೀಕಾಂತ ನಿಗೆ ಅಸೀಫಿಕೊಂಡುಬಿಟ್ಟಿದ್ದೇನೆ ಎಂಬ ಭಾವ ಅವಳಲ್ಲಿ ಹೊಳೆಯುತ್ತಿತ್ತು. ಸಾರೆದ ನಾಯಿ ಸ್ವಾಮಿಗೆ ಕೃತಜ್ಞಾಂಗಿರಬುದು ಮಾತ್ರವಲ್ಲ, ಸ್ವಾಮಿಯನ್ನು ಪ್ರಿತಿಸುತ್ತದೆ; ಸ್ವಾಮಿಗಾಗಿ ಮಾಡಿಯಲೂ ಗಿಡ್ಡ; ಸ್ವಾಮಿ ತನ್ನ ನ್ನು ಹೊಡಿದರೆ ಬಡಿದರೆ ಅದಕ್ಕೆ ತೋರಿಸಲಿಲ್ಲ; ಇನ್ನು ಹಾಕದೆ ಆಚೆಗೆ ನೂರೆಡರೂ ಸ್ವಾಮಿಯ ಮನೆಬಾಗಿಲು ಬಿಟ್ಟುತೋಗುವುದಿಲ್ಲ. ಹೀಗೆ ಲಕ್ಷ್ಮಿ ತನ್ನ ನ್ನು ಸಾರೆದ ನಾಯಿಗೆ ಹೋಲಿಸಿಕೊಂಡು ಅದರಂತೆ ವರ್ತಿಸುವುದಾಗಿ ಮನಸ್ಸು ಮಾಡಿದಳು. ತಾನು ನಾಯಿ ಮಾತ್ರವಲ್ಲ, ಹಣ್ಣು; ತನ್ನ ಹೃದಯ ದಲ್ಲಿ ಹೊಳೆಯುತ್ತಿರುವುದು ಬರಿಯ ಕೃತಜ್ಞಾಂಗಿ ಭಾವವಲ್ಲ, ಪ್ರೇಮಾಲತೆಯ ಮಾಂಗುಡಿ ಎಂಬುದು ಅವಳಿಗೆ ಆಗ ತೋರಿಸಿಹೋಗಿದ್ದರೆ ಆದು ಸಹಜವೇ!

೫

ಶ್ರೀಕಾಂತ ವಾಹಕಿಯವೇಲೆ ಏಕೆಂದಿನಿದ್ದು ತನ್ನ ಸೂತನ ಚಿತ್ರಾಲೆಯಲ್ಲಿ ಚಿತ್ರಲೇಖನದ ಸಲಕರಣೆಗಳನ್ನು ಆಗಲೇ ಸಿದ್ಧಪಡಿಸಿಟ್ಟಿದ್ದು. ಒಂದು ದಿನ ಮಧ್ಯಾಹ್ನದ್ದು ಉಟಿವಾದವೇಲೆ ಮಾರದ ಚಾಕಟ್ಟಿಗೆ ಚಿತ್ರಪಟದ ಬಟ್ಟೆ ಆಳವನಡಿಸಿ ಅದನ್ನು ನಿಲವಿನ ಪೇಲಿ ಇರಿಸಿ, ಪಕ್ಕದಲ್ಲಿ ಬಣ್ಣ ಕುಂಚ ಮುಂತಾದ ಸಾಮಗ್ರಿಗಳೆಲ್ಲವನ್ನೂ ಅಣಿಗೊಳಿಸುತ್ತದ್ದು. ಆ ಹೊತ್ತಿಗೆ ಲಕ್ಷ್ಮಿ

ತಾಂಬಾಲ ತೆಗೆದುಕೊಂಡು ಮೇಲಕ್ಕೆ ಬಂದಳು; ತಾಂಬಾಲದ ತಟ್ಟಿ ಹಿಡಿದು ನಿಂತಿದ್ದಳು.

ಶ್ರೀಕಾಂತ ತನ್ನ ಕೆಲಸದಲ್ಲಿ ಮಗ್ನಾಗಿದ್ದವನು ಮೊದಲು ಲಕ್ಷ್ಮಿ ಬಂದದ್ದನ್ನು ಗಮನಿಸಿರಲಿಲ್ಲ.

“ತಾಂಬಾಲ” ಎಂದಳು ಲಕ್ಷ್ಮಿ.

“ಅಲ್ಲಿ ಇದು” ಎಂದ.

ಲಕ್ಷ್ಮಿ ತಾಂಬಾಲವನ್ನು ಒಂದು ಕಾಲುನುಣಿಯ ಮೇಲೆ ಇಟ್ಟು ಹೊರಡುತ್ತಿದ್ದಳು.

“ಲಕ್ಷ್ಮಿ, ನಿಂತುಕೊ, ಸ್ಪೃಲ್ ಕೆಲಸ ಇದೆ” ಎಂದ ಶ್ರೀಕಾಂತ.

ಲಕ್ಷ್ಮಿ ಹಿಂದಿರುಗಿ ಬಂದು ದೂರದಲ್ಲಿ ನಿಂತಳು. ಶ್ರೀಕಾಂತ ತನ್ನ ಕೆಲಸ ಸ್ಥಳಿಸಿ, ಒಂದು ‘ಸೋಫಾ’ದ ಮೇಲೆ ಕುಳಿತುಕೊಂಡ. ಹತ್ತಿರದಲ್ಲಿ ಇದ್ದ ಕುಚೆಯ ಮೇಲೆ ಕುಳಿತುಕೊಳ್ಳುವಂತೆ ಲಕ್ಷ್ಮಿಗೆ ಹೇಳಿದ. ಲಕ್ಷ್ಮಿ ತಾಂಬಾಲ ತೆಗೆದುಕೊಂಡು ಹೊಗಿ ಅಲ್ಲಿ ಕುಳಿತಳು.

ಲಕ್ಷ್ಮಿ, ಮದಿಸಿದ ಎಲೆಯಾಡಕ ಶ್ರೀಕಾಂತನ ಕೈಗೆ ಕೊಡುತ್ತಿದ್ದಳು; ಅವನು ಹಾರಿಕೊಳ್ಳುತ್ತಿದ್ದ.

“ಇಂದಿನಿಂದ ನಿನು ನನ್ನ ರತ್ನ” ಎಂದ ಶ್ರೀಕಾಂತ.

ಲಕ್ಷ್ಮಿಗೆ ಸರಿಯಾಗಿ ಅರ್ಥವಾಗಲಿಲ್ಲ: ಆದರೂ ಮನಸ್ಸಿನಲ್ಲಿ ಒಂದು ಅನ್ವಯ ಸುಖದ ಕಲ್ಪನೆಯಾಗಿ, ಸಂತೋಷವಾಯಿತು.

“ನಿನು, ನೀವು ಹೇಳುವುದು ನನಗೆ ಅರ್ಥವಾಗುವುದಿಲ್ಲ” ಎಂದಳು.

“ಹಾದು. ನಿನಗೆ ಅರ್ಥವಾಗಬಾ ಹಾಗಿಲ್ಲ. ಎಲ್ಲ ಹೇಳುತ್ತೇನೆ ಕೇಳು” ಎಂದು ತನ್ನ ಉದ್ದೀಕಣನ್ನು ನೇಡಲಿಸಿಂದ ಕೊನೆಯನರಿಗೂ ಅವಳಿಗೆ ತಿಳಿಯುವಂತೆ ವಿವರಿಸಿದ. ಲಕ್ಷ್ಮಿ ಕುಶೂಪಲದಿಂದ ಕೇಳುತ್ತಿದ್ದಳು. ಶ್ರೀಕಾಂತ ತನ್ನ ಮಾತನ್ನು ಹೀಗೆ ಕೊನೆಮುಟ್ಟಿಸಿದ : “ಲಕ್ಷ್ಮಿ, ನಿನು ನನ್ನ ರತ್ನ ಎಂದುದು ಈಗ ಅರ್ಥವಾಯಿತೇ? ಆ ಚಿತ್ರ ಮುಗಿಯಲು ಎವ್ವ ಕಾಲ ಹಿಡಿಯುತ್ತದೆಯೋ ನಾನು ಹೇಳಿರಾ. ಆದು ಮುಗಿಯಿತೆಂದರೆ ನನ್ನ ಕಲೆಗೆ ರಲಶವಿಟ್ಟಿಂತೆ. ನನಗೆ ದೊರಕುವ ಶೇತ್ರಯಲ್ಲಿ ನಿನಗೂ ಭಾಗವಿಲ್ಲದೆ ಹೊಗುವುದಿಲ್ಲ. ನಾವಿಬ್ಜರೂ ನಾಲ್ಕು ವರ್ಷದಿಂದ ಜೊತೆ

ಯಲ್ಲಿದ್ದೇವೆ. ಎಂದೆಂದೂ ಜೊತೆಯಾಗಿರೋಣ. ಆದರೆ ಒಂದ್ಭೂ ಒಂದು ದಿನ ನಾವು ಸಾಯಬೇಕು ಲಕ್ಷ್ಮಿ. ನನ್ನ ಚಿತ್ರ ಮುಗಿದು ನನ್ನ ಕಲೆಯಾ ನಿನ್ನ ಜೆಲುವೂ ಜೊತೆಗೂಡಿ ಮೇರಿಯುತ್ತಿದ್ದರೆ ನಾವು ಎಂದೆಂದೂ ಜೊತೆ ಗೂಡಿ ಇದ್ದಂತೆ ಅಯಿತಲ್ಲನೇ? ಆದರೆ ಚಿತ್ರ ಬರೆಯಲು ನಿನ್ನ ನೀರಬ್ಜೆಯೇ ಲಕ್ಷ್ಮಿ. ನಿನ್ನನ್ನೇ ನಂಬಿ ನೆಚ್ಚಿಕೊಂಡಿದ್ದೇನೆ. ಒಲ್ಲೆ ಎನ್ನಬೇಡ. ನಾನು ನಿನ್ನನ್ನು ಇದುವರೆಗೆ ಕಾಪಾಡಿಕೊಂಡು ಬಂದದ್ದು ದಿಟ್ಟ. ಆದರೆ ನಿನ್ನ ಸ್ವಾತಂತ್ರ್ಯವನನ್ನು ಕಸಿದುಕೊಳ್ಳಬೇಕ್ಕೆ ನಾನು ಖಾರು? ನಿನ್ನ ಎಲ್ಲಿ ಗಾದರೂ ಹೊಗುತ್ತೇನೆ ಎಂದರೂ ನಾನು ಬೇಡ ಎನ್ನಲಾರೆ. ಆದರೆ ನಿನ್ನಲ್ಲಿ ನಂಬಿಕೆ ಇಟ್ಟಿದ್ದೇನೆ ಲಕ್ಷ್ಮಿ. ನನ್ನ ಕೊರಿಕೆ ಸಲ್ಲಿಸು.”

“ಚಿತ್ರ ಬರೆಯಲು ಎಂದು ಮೊದಲು ಮಾಡುತ್ತೀರಿ?” ಎಂದು ಇಷ್ಟೇ ಕೇಳಿದಳು ಆವಳು.

ಶ್ರೀಕಾಂತನಿಗೆ ಪರಮಾನಂದವಾಯಿತು; ಲಕ್ಷ್ಮಿಯನ್ನು ಬರಸೆಳೆದು ಮುತ್ತಿಡಲೆ ಎನ್ನಿಸಿತು ಆವಸಿಗೆ. ಹಾಗೆ ಇನ್ನು ಸಿದ ಕೂಡಲೇ ಆವನ ಧೃಥ ಸಂಕಲ್ಪಬುದ್ಧಿ, ಆವನ ಹೃದಯಕ್ಕೆ ಅಂಕುಶವಿಟ್ಟಿತು.

“ಇಂದೇ!” ಎಂದು ಆತ್ಮತಾಪಹದಿಂದ ಶ್ರೀಕಾಂತ ಚಿತ್ರಲೇಖನದ ಪ್ರಾರಂಭೋತ್ಸವಕ್ಕೆ ಸಿದ್ಧಾನಾದ.

“ಇದೋ, ನಾನು ಚಿತ್ರ ಬರೆಯಲು ಕುಳಿತ್ತಿದ್ದೇನೆ. ನಿನ್ನ ಸುಮೃಸೆ ಎದುರಿಗೆ ಕುಳಿತುಕೊಂಡಿರು ಇವೋತ್ತು. ಹೇಗೆ ಬರೆಯಬೇಕೆಂಬುದನ್ನು ಈ ದಿನ ಗೊತ್ತುಮಾಡಿಕೊಳ್ಳುತ್ತೇನೆ. ನಾಳೆಯಿಂದ ಬೆಳಿಗ್ಗೆ ಒಂದೆರಡು ಗಂಟೆಯ ಕಾಲ, ಮಧ್ಯಾಹ್ನದ ಮೇಲೆ ಒಂದೆರಡು ಗಂಟೆಯ ಕಾಲ ನಾನು ತೋರಿಸಿಕೊಟ್ಟ ೧೧ ನಿಂತಿರಬೇಕು, ಇಲ್ಲವೆ ಕುಳಿತಿರಬೇಕು. ಉಳಿದ ಕಾಂಗಳಲ್ಲಿ ಎಂದಿನಂತೆ, ಓದುವುದು, ಸಂಗಿತ ಆಭಿಜ್ಞಾಸ ಮಾಡುವುದು ಇವನ್ನು ಮಾಡಿಕೊ. ಚಿತ್ರ ಬರೆಯುವುದನ್ನು ಬೇಕಾದರೂ ಆವೇಲೆ ಹೇಳಿ ಕೊಡುತ್ತೇನೆ—ಈ ಚಿತ್ರ ಮುಗಿದಮೇಲೆ.”

ಲಕ್ಷ್ಮಿ ಮರುಮಾತಾಡದೆ ಆವನ ಎದುರಿನಲ್ಲಿ ಒಂದು ಕುಚೀಯ ಮೇಲೆ ಒಂದು ಕುಳಿತಳು.

ಶ್ರೀಕಾಂತ ಕೆಲಹೊತ್ತು ಲಕ್ಷ್ಮಿಯ ಸಂದರ ಮುಖವನ್ನೆ ದಿಟ್ಟಿಸಿ ನೋಡುತ್ತಿದ್ದು. ಅವೇಲೆ ಒಮ್ಮೆ—“ಎಲ್ಲಿ ನಿಂತುಕೊ” ಎಂದ. ಲಕ್ಷ್ಮಿ ನಿಂತಳು. “ಹಾಗಲ್ಲ. ಮೈ ಬಳ್ಳಿಯಂತೆ ಬಳ್ಳಕಿರಬೇಕು. ಕೈಗಳು ಹೆಡೆ ಯಾಡುವ ನಾಗರ ರಾವಿನಂತೆ ಕೊಂಕಿರಬೇಕು. ಮುಖ ಸ್ವಲ್ಪ ಎತ್ತಿರ ಬೇಕು. ತುಟಿಯಲ್ಲಿ ನಗೆಯಿರಬೇಕು” ಎಂದು ಸೂಚನೆಕ್ಕಿಟ್ಟು. ಲಕ್ಷ್ಮಿ ಅಂತೆಯೇ ನಿಲ್ಲಲು ಪ್ರಯತ್ನ ಪಟ್ಟಳು. ಅಗಲಿಲ್ಲ. ಶ್ರೀಕಾಂತ ಎದ್ದುಹೋಗಿ ಅವಳ ಗಲ್ಲ ಎತ್ತಿ ಹಿಡಿದ; ಕೈಗಳನ್ನು ಹಿಡಿದು, ಅವನ್ನು ಕೊಂಡಿ ಖವುದನ್ನು ತೋರಿಸಿಕೊಟ್ಟು; ನಡುಬಾಗಿಸಿ ಬಳ್ಳಕಿರಬಲು ಅವಳನ್ನು ತಬ್ಬಿದುತ್ತೆ ಮಾಡಿದ. ಇದೇ ವೇದದಲ ಸಲ ಲಕ್ಷ್ಮಿಯನ್ನು ಶ್ರೀಕಾಂತ ಹೋಗಿ ಪ್ರಶ್ನ ಮಾಡಿದ್ದು. ಲಕ್ಷ್ಮಿಯ ಮೈ ರೋಮಾಂಚವಾಯಿತು; ಹೃದಯ ಕಂಪಿಸತ್ತಾಡಿತು; ಈ ಬಗೆಯ ಆನುಭವವಾದದ್ದು ಅವಳಿಗೆ ಇದೇ ವೇದಲು. ಅವಳಿಗೆ ಒಂದು ಬಗೆಯ ಶರೀರವಚನಿಯವಾದ ಆನಂದವಾಯಿತು.

ಲಕ್ಷ್ಮಿಯನ್ನು ಈ ವೇದಲೇ ಪ್ರೇಮಭಾವದಿಂದ ಸೋ ಇಡಿದ್ದ ಶ್ರೀಕಾಂತನಿಗೆ ಆದ ಆನುಭವವನ್ನು ತಂತ್ರಾ ಹೆಚ್ಚು ಹೇಳಬೇಕಾದ ಪ್ರಕೃತವೇ ಇಲ್ಲ. ಲಕ್ಷ್ಮಿ ಯಾರು, ತಾನು ಯಾರು, ತನ್ನ ಉದ್ದೇಶವೇನು, ತಾನು ಒಂದು ಕ್ಷಣಿ ಹಿಂದೆ ಮಾಡಿದ್ದ ದೃಢಂತಲ್ಪನೇನು—ಎಂಬುದರ ಆದಿವೆಲ್ಲ ಮರೆತುಹೋಗಿ, ಲಕ್ಷ್ಮಿಯನ್ನು ಕೊಂಡ ಬಲವಾಗಿ ತಬ್ಬಿ ಹಿಡಿದ; ಯಾಂತ್ರಿಕವಾಗಿಯೋ ಎಂಬಂತೆ ಲಕ್ಷ್ಮಿ ತನ್ನ ಕೈಯೊಂದನ್ನು ಶ್ರೀಕಾಂತನ ಭೂಜದಮೇಲಕ್ಕೆ ಮೆಲ್ಲನೇ ಸರಿಸಿದಳು. ಶ್ರೀಕಾಂತ ಪ್ರತಿಯಾಗಿ ಮೆಲ್ಲನೇ ಅವಳ ತಲೆಯನ್ನು ತನ್ನ ಎಡಗ್ಗೆಲಿ ಹಿಡಿದುಕೊಂಡ. ಇಬ್ಬರ ದೃಷ್ಟಿಗಳೂ ಸಂಧಿಸಿದವು. ಲಕ್ಷ್ಮಿಯ ದೃಷ್ಟಿ,—“ಶ್ರೀಕಾಂತ, ನಾನೊಂದು ತಬ್ಬಲಿ ಹೇಣ್ಣಾಗಿ ಬಂದೆ. ಈಗಲೂ ತಿರುಕೆಯೆ. ಅಂದು ಈಳಿನ ತಿರುವೆ ಬೇಡಿದೆ. ಇಂದು ಪ್ರೇಮಭಿಕ್ಷೆ ಬೇಡುತ್ತಿದ್ದೇನೇ ನಿಂದ; ಇಲ್ಲವೇನ್ನ ಬೇಡ” ಎಂದು ಕೇಳುವಂತಿತ್ತು. ಶ್ರೀಕಾಂತನ ದೃಷ್ಟಿಯೂ ಆಳವಾಗಿತ್ತು. ಆದರೆ, ಉತ್ತರ ಪ್ರೇಮಭಾವದಿಂದಲ್ಲ; ಗಾಢವಾದ ಆಲೋಚನೆಯಿಂದ. ಅವನಲ್ಲಿ ಪ್ರೇಮಭಾವ ಇರದೆ ಇರಲಿಲ್ಲ. ಆ ಪ್ರೇಮ ಆವನ ಹೃಷಿಕಯಾದಲ್ಲಿ ತಾನೇ ತಾನಾಗಿ ಉಕ್ಕೆ, ಹೊರಹೊಮ್ಮಲು ಆವಾಶ ಕಾಣದೆ, ಹೃದಯವನ್ನು ಹಿಂದುತ್ತು;

ಹೃದಯ ಒಂದೇ ಸಮನೆ ಡವಡವ ಎಂದು ತುಡಿಯುತ್ತಿತ್ತು. ಆದರೆ, ಶ್ರೀಕಾಂತ ತನ್ನ ಸಂಯಮದಿಂದ ಹೃದಯವನ್ನು ಹತೋಟಿಯಲ್ಲಿಟ್ಟು ಕೊಂಡು, ಹೃದಯ ಹೇಳಿದಂತೆ ಕೇಳುವುದೇ ಬಿಡುವುದೇ ಎಂದು ಆಲೋಚಿಸುತ್ತಿದ್ದ. ಅವನ ದೃಷ್ಟಿಯಲ್ಲಿ ಕಂಡುಬರುತ್ತಿದ್ದು ಇದೇ ಆಲೋಚನೆ, ಒಳಗಿನ ಹೋರಾಟದ ಹೋಳಹು. ಆಗ ಆವನ ಮನಸ್ಸಿನಲ್ಲಿ ಒಂದು ದೊಡ್ಡ ಹೋರಾಟವೇ ನಡೆಯುತ್ತಿತ್ತು: ಯಾವುದು ಹೆಚ್ಚು—ಒಲವೋ, ಕಲೆಯೋ? ಒಲವಿಗೆ ಕಲೆಯನ್ನು ಬಲಿಕೊಡುವುದೇ, ಇಲ್ಲವೇ ಕಲೆಗೆ ಒಲವನ್ನು ಬಲಿ ಕೊಡುವುದೇ? ಲಕ್ಷ್ಮಿ ತನ್ನ ತೋಳಸೆರಿಯಲ್ಲಿದ್ದಾಗೇ, ತಾನು ಆವಳ ತೋಳ ತೆಕ್ಕೆಯಲ್ಲಿದ್ದಾನೆ. ಬಾಯಿ ಬಿಡಿದಿದ್ದರೂ ಆವಳ ಹೃದಯ ಏನು ಹೇಳುತ್ತಿದೆ ಎನ್ನುವುದರ ಅರವು ತನಗಾಗಿದೆ; ತನ್ನ ಹೃದಯ ಏನು ನುಡಿಯುತ್ತಿದೆ ಎನ್ನುವುದರ ಅರವು ಆವಳಿಗೆ ಆಗಿರಲೇಬೇಕು. “ನಾನು ನಿನ್ನನ್ನು ಪ್ರೀತಿಸುತ್ತೇನೇ. ನೀನು ನನ್ನ ಸರ್ವಸ್ವ” ಎಂದು ಆವಳಿಗೆ ಹೇಳಬಿಡುವುದೇ? ಆದು ಸರಿಯಲ್ಲ. ಹಾಗೆ ಹೇಳಿದರೆ ಆದು ಬಾಯಿನ ನುಡಿಗಳು, ಅಷ್ಟು. ಹೃದಯದ ಭಾಷೆಯೇ ಚೇರಿ; ಹೃದಯದ ಭಾಷೆ ವರ್ತನೆಯಲ್ಲಿ. ಆವಳನ್ನು ಒಮ್ಮೆ ಚುಂಬಿಸಿದರೆ ಸಾಕು-ಪ್ರೇಮದ ಹೆಬ್ಬಾಗಿಲು ತೆರೆದಂತೆ, ಎರಡು ಸಾಗರಗಳ ನಡುವಣ ಭೂಭಾಗವನ್ನು ಕಡಿದು ಸಾಗರಗಳನ್ನು ಸೇರಿಸಿದಂತೆ. ಹೀಗೆ ಆನ್ನಿಸಿತೋ ಇಲ್ಲವೋ, ಇನ್ನೇನು ಶ್ರೀಕಾಂತನ ಟುಟ್ಟ ಲಕ್ಷ್ಮಿಯ ತುಟಿಯನ್ನು ಸೋಕಬೇಕು—ಆವುರಲ್ಲಿ, ಕಣ್ಣಿಮುಚ್ಚುವ ಹಾಗಾಯಿತು; ಕಣ್ಣಿ ಮುಚ್ಚಿಕೊಂಡ. ತಂನು ಬರೆಯ ದೇ ಇಟ್ಟಿದ್ದ ಬರಿಯ ಪಟ ಮನಸ್ಸಿನಲ್ಲಿ ಎದುರಿಗೆ ಕಾಣಿಸಿಕೊಂಡಿತು. ಆದರಲ್ಲಿ ಒಂದು ದಿವ್ಯ ಸುಂದರ ಮೂರ್ತಿ ಮೂಡಿ ನಿಂತಿತು: ಲಕ್ಷ್ಮಿಯ ಪ್ರತಿಬಿಂಬವೇ! ಆದರೆ ಲಕ್ಷ್ಮಿಯಲ್ಲ. ಯಾರು? ಯಾರಿದು? ರತ್ನ: ಲಕ್ಷ್ಮಿಗಿಂತ ಮೂದಲೇ ತನ್ನ ಹೃದಯವನ್ನು ಆಕ್ರಮಿಸಿಕೊಂಡಿದ್ದ ರತ್ನ. ರತ್ನ ಗಹನಿಸಿ ನಗತೋಡಿಗಳು; ಆವಳ ನಗೆಯಲ್ಲಿ ಮೂದಲಿಕೆ, ಹಾಸ್ಯ, ಉರಸ್ಯಾರ ಎಲ್ಲ ಬೇರೆತಿದ್ದುವು. ಆ ರತ್ನ ಒಮ್ಮೆ ಪಟಿದನೇರಲೇ ನತ್ತಿಸುವಳು, ಒಮ್ಮೆ ತನ್ನ ಹೃದಯದಲ್ಲಿ ನತ್ತಿಸುವಳು. ‘ನನ್ನ ಹೃದಯದಲ್ಲಿ ನಿನಗೆ ಸಾಫನವಿಲ್ಲ; ನಡೆ’ ಎಂದರೆ ಕೇಳುವಂತಿರಲಿಬ್ಬ. ‘ರತ್ನ’ಯನ್ನು ಜಿತ್ತಬಂಧನದಲ್ಲಿ ಸರಿಹಾಕುವರಿಸು ‘ರತ್ನ’

ತನ್ನ ಹೃದಯವನ್ನು ಬಿಟ್ಟುಹೊಗುವಂತಿರಲಿಲ್ಲ; ಅಲ್ಲಿಯವರೆಗೂ ಲಕ್ಷ್ಮಿಗೇ ತನ್ನ ಹೃದಯದಲ್ಲಿ ಸ್ಥಾನವಿಲ್ಲ.

ಶ್ರೀಕಾಂತನ ಒಳಗಿನ ಈ ಹೋರಂಟಿಂದ ತಾತ್ಮಾಲಿಕವಾಗಿ ಹೊರಟ ನಿಷಣಯ ಬಹು ಕೂರವಾದ ರೀತಿಯಲ್ಲಿ ವ್ಯಕ್ತಗೊಂಡಿತು: ಲಕ್ಷ್ಮಿ ತನ್ನ ಭೂಜದನೇಲೆ ಹಾಕಿದ್ದ ಕೈಯನ್ನು ತಟ್ಟಿನೆ ತೆಗೆದು ಕೊಡುವಿದ; ತಬ್ಬಿ ಹಿಡಿದಿದ್ದ ತನ್ನ ಕೈಯನ್ನು ಬಿಟ್ಟು. ಶ್ರೀಕಾಂತನನ್ನೇ ನೆಮ್ಮೆ ನಿಂತಿದ್ದ ಲಕ್ಷ್ಮಿ ಅಸರೆ ತಪ್ಪಿದಂತಾಗಿ ಕೆಳಕ್ಕೆ ಕುಕ್ಕರಿಸಿ ಬಿಡ್ಡಳು. ಅವಳ ದೇಹಕ್ಕೆ ಪೆಟ್ಟುಗ ಲಿಲ್ಲ; ಹೃದಯಕ್ಕೆ, ಮನಸ್ಸಿಗೆ, ದೂಡ್ಕೆ ಪಟ್ಟು ತಗುಲಿತು.

ಶ್ರೀಕಾಂತನಿಗೆ ತನ್ನ ವರ್ತನೆ ಬಿರುಸಾಗಿದೆಯೆಂದು ತೊರೆ ದೆಇರಲಿಲ್ಲ. ತಾನು ಹೀಗೆ ವರ್ತಿಸಬಾರದಾಗಿತ್ತು ಎಂದುಕೊಂಡ. ಅಲ್ಲದೆ, ತಾನು ಉದ್ದೇಶಪೂರ್ವಕವಾಗಿ ಅಲ್ಲದೆ ಹೊದೆರೂ ಯಾವುದೋ ಒಂದು ಪೇರಣಿಗೆ ಒಳಗಾಗಿ ಹೀಗೆ ವಾಡಿದನೆಂಬುದು ಲಕ್ಷ್ಮಿಗೇ ಹೊಳೆದು ಆ ಭಾವ ಅವಳ ಮನಸ್ಸಿನಲ್ಲಿ ಖಚಿತಗೊಂಡರೆ, ತನ್ನ ಉದ್ದೇಶವೇ ಭಂಗವಾಗುತ್ತದೆ; ಅವಳು ಪ್ರಸನ್ನಾಗಿಲ್ಲಿದ್ದರೆ ತಾನು ಚಿತ್ರಕೆಲಸಕ್ಕೆ ಕೈಯಿಂದುವೆಂತು?

ಶ್ರೀಕಾಂತ ಲಕ್ಷ್ಮಿಯ ಕೈಹಿಡಿದು ನೇರಿಕ್ಕೆ ಎಬ್ಬಿಸಹೋದ: ಅವುರಲ್ಲಿ ಅವಕೇ ಎದ್ದಿದ್ದಳು.

“ಲಕ್ಷ್ಮಿ, ಪೆಟ್ಟುಯಿತೇನು? ಅಯ್ಯಾ, ನೀನು ಹಾಗೆ ಬೀಳುತ್ತಿ ಎಂದು ತಿಳಿದಿದ್ದರೆ ನಾನು ಅವು ಸರಕ್ಕನೆ ಕೈಬಿಡುತ್ತಿರಲಿಲ್ಲ. ನಿನಗೆ ಯಾವ ಸಿಲವು ಕೊಡುವುದು ಎಂದು ಮನಸ್ಸಿನಲ್ಲಿಯೇ ಯೋಜಿಸುತ್ತದೆ. ಯಾವುದೂ ಯೋಜನೆಯಲ್ಲಿ ನನಗೆ ತಿಳಿಯಂತೆಯೇ ಕೈಬಿಟ್ಟಬಿಟ್ಟಿ. ನಿನ್ನ ಕಾಲಿನಲ್ಲಿ ಬಲವೇ ಇಲ್ಲ. ಇನ್ನು ಗಂಟಿಗಟ್ಟಲೇ ಹೇಗೆ ನಿಂತಿರುತ್ತಿ?”

“ಎಷ್ಟುಗಲಿ ತಿರುಕೆಯಾಗಿದ್ದವಳಿಲ್ಲವೇ ನಾನು. ತಿರುಗಿ ತಿರುಗಿ ಕಾಲು ಗಟ್ಟಿಯಾಗಿವೆ; ಗಟ್ಟಿಯಾಗಿಲ್ಲದೆ ಏನು. ಗಂಟಿಗಟ್ಟಲೆಯಲ್ಲ, ದಿನಗಟ್ಟಲೇ ಬೇಕಾದರೂ ನಿಂತಿರುತ್ತೇನೆ. ಇಂದೇ ಚಿತ್ರಕೆಲಸಕ್ಕೆ ನೋಡಲುಮಾಡಬಹುದು ಬೇಕಾದರೆ.”

“ಚೇಡ, ನಿನಗೆ ಆಯಾಸವಾಗಿದೆ. ನನಗೂ ಏಕೋ ಸ್ವಲ್ಪ ಆಯಾಸ ವಾಗಿದೆ. ನೂಡಿ ನೋಡಲು ಮೂಡುತ್ತೇನೆ.”

ಅಂದಿನ ರಾತ್ರಿ ಬಹೆಳಹೊತ್ತು ಶ್ರೀಕಾಂತನಿಗೂ ನಿದ್ರೆಯಿಲ್ಲ, ಲಕ್ಷ್ಮಿಗೂ ನಿದ್ರೆಯಿಲ್ಲ.

ಶ್ರೀಕಾಂತನ ಕಲ್ಪನೆ: ಲಕ್ಷ್ಮಿ ತಪ್ಪಿತಿಳಿದುಕೊಂಡಿರಲಾರಳು. ಚಿತ್ರ ಮುಗಿದ ವೇಲೆ ಲಕ್ಷ್ಮಿಯನ್ನು ತಾನೆಂದೂ ನಿರಾಕರಿಸುವವನಲ್ಲ. ಅಲ್ಲಿಯ ವರೆಗೆ ವಾತ್ರ ಲಕ್ಷ್ಮಿಯನ್ನು ಮರೆತಿರಬೇಕು. ಅಲ್ಲಿಯವರೆಗೆ ವಾತ್ರ ಅವಳನ್ನು ತನ್ನ ಚಿತ್ರದ ವಾದರಿಯಾಗಿ ಪರಿಗಣಿಸಬೇಕು; ಸ್ವೇಮವಾರಿಯಾಗಿ ಅಲ್ಲ. ಚಿತ್ರದ ಕೆಲವನನ್ನು ಮರುದಿನ ಬೆಳಗ್ಗೆಯೇ ಪ್ರಾರಂಭಿಸಬೇಕು. ಚಿತ್ರಕ್ಕೆ ಮನೋರ್ಹಿದವಾದ ಪ್ರಕೃತಿದೃಷ್ಟಿದ ಹಿನ್ನೆಲೆ ಕೊಡಬೇಕು. ಆಗ ತಾನೆ ಸಂಯೋಜಿತವಾಗಿರಬೇಕು. ಸಾಯಂದೇವನ ಬರವಿಗೆ ನಾಚಿ ಉಣಿ ಲಜ್ಜೆಯಿಂದ ಹೀದಕ್ಕೆ ಸರಿದಂತಿ ಬೆಳಗನ ಕೆಂಪು ತಿಳಿಯಾಗಿರಬೇಕು. ಆ ತಿಳಿಗೆಂಪಿನೊಡನೆ ಸೂರ್ಯನ ಸ್ವರ್ಣಕಾಂತಿ ಜೆರಿತು ಬಾಂಡಳಿದ ಬಣ್ಣ ಚೆಂಬೊನ್ನಿನ ಚೆಲುವು ಹೊಂದಿರಬೇಕು. ಬಾಂಡಳಿದ ಮುಂದೆ ಸರೋವರ ವಿರಬೇಕು; ಸರೋವರದ ನೀರು ಕನ್ನಡಿಯಂತೆ ನಿಶ್ಚಲವಾಗಿ ಹೊಳೆಯುತ್ತ, ಮೇಲಿನ ರಾಗರಂಜಿತಾಕಾಶವನ್ನು ಪ್ರತಿಬಿಂಬಿಸುತ್ತಿರಬೇಕು ಸರೋವರದಲ್ಲಿ ಕೆಂದಾವರಿ ಅರಳುತ್ತಿರಬೇಕು. ಸರೋವರದ ಮುಂಗಡಿ ಒಂದು ಅಶೋಕವೃಕ್ಷ, ಒಂದು ಹೊಂಗಿಯ ಮರ, ಒಂದು ಘಾವಿನ ಮರ ಇರಬೇಕು; ಅವು, ವಸಂತ ಖುತುವಿನ ಹೊಸ ಹೊಗರನ್ನು ಚಿಗುರಿಸಲ್ಪಿ ತೋರುವಂತಿರಬೇಕು. ಆಗತಾನೆ ಹೊದಲ ಮಳಿ ಬಿಡ್ಡಿರುವುದನ್ನು, 'ಹಸುರು ಗರಿಕೆಯಲ್ಲಿ, ಆವುಗಳ ನಡುವೆ ಹುಟ್ಟಿರುವ ಕಿರಿಹಾಗಳ ಗಿಡಗಳಲ್ಲಿ ಕಾಣಬಬೇಕು. ಗರಿಕೆಯ ತನೆ, ಗಿಡದ ಚಿಗುರು-(ನೋಟಕರ) ಎಡಗಡಿಗೆ ತುಸ ಓರಿಯಾಗಿರಬೇಕು: ಮಂದಮಾರುತ ತೀಂಕಣಿಂದ ಚೀಸುತ್ತಿರುವುದರಿಂದ. ಚಿತ್ರವನ್ನು ನೋಡಿದಕೂಡಲೇ, ವಸಂತದ ಮುಂಬೆಳಗನ ಅಂದ ಚೆಂದ, ತಂಪು ಜಿಂಪು—ಎಣಿ ಇಂದಿ, ಯಾವೇದ್ಯವಾಗು ವಂತೆ ಚಿತ್ರಿಸಬೇಕು. ಇದೇ ರತ್ನದೇವಿಗೆ ತಕ್ಕ ಆವರಣ. ರತ್ನಯನ್ನು ಸರೋವರದ ದಡದಲ್ಲಿ ನಿಲ್ಲಿಸಬೇಕು. ಅವಳು ಬಿಳಿಯ ತೆಳುನೆಯ ನವರು ಸೀರೆ ಯನ್ನು ವಾತ್ರ ಉಟ್ಟಿರಬೇಕು. ಇನ್ನು ಯಾವ ಒಡನೆಯಲಂಕಾರವೂ

ಬೇಕೆಲ್ಲ. ಅವಳ ನಗ್ನ ಶರೀರ ಬಿಳಿಸಿರೆಯಂದ ಮುಚ್ಚಿದ್ದರೂ ಅಪ್ಪವ್ಯಾಸುಂದರವಾಗಿ ಕಾಣುತ್ತಿರಬೇಕು. ಕೇಶರಾಶಿ ಬಿಳಿ ಒಲೆಯುತ್ತಿರಬೇಕು. ಸೀರೆಯ ಸೇರ್ಗೂ ಹಾರುತ್ತಿರಬೇಕು. ರತ್ನ ಸುಂದರ ರೂಪನ್ನು ತಿಳಿನೀರೂ ಗನ್ನಿಡಿಯಲ್ಲಿ ಸೋಡಿಕೊಳ್ಳುತ್ತಿರಬೇಕು.....ರತಿಯ ನಿಲವು ಹಾಗಿರಬೇಕು. ನಿನ್ನೆಯೆಲ್ಲ ಇದು ಸ್ವವಾಗಲಿಲ್ಲ! ಈಗ ಖಚಿತವಾಗಿದೆ. ಇದನ್ನು ಲಕ್ಷ್ಮಿಗೆ ವಿವರಿಸಿ ಹೇಳಬೇಕು.

ಲಕ್ಷ್ಮಿಯ ಭಾವನೆ: ಶ್ರೀಕಾಂತ ತನ್ನನ್ನು ಒಂದು ಉದ್ದೇಶಕ್ಕಾಗಿ ಸಾಕಿ, ಸಲಹಿ, ತನ್ನನ್ನು ಇವ್ಯಾಸ ಸುಂದರ ವ್ಯಕ್ತಿಯನ್ನಾಗಿ ಮಾಡಿಕೊಂಡಿದ್ದಾನೆ. ತನ್ನನ್ನು ಕಂಡರೆ ಅವನಿಗೆ ಪ್ರೇಮವೇನೂ ಇಲ್ಲ. ಆದರೆ ತನ್ನ ಪ್ರೇಮ ಅವನ ಕಡೆಗೆ ಹರಿದುಕೊಗಿದೆ. ಯಾವ ದೃಷ್ಟಿಯಂದ ನೋಡಿದರೂ ಶ್ರೀಕಾಂತ ತನ್ನ ಸಾಧ್ಯ. ಅವನು ಪ್ರೇಮವನ್ನು ನೀಡಲಿ ನೀಡಿದರಲ್ಲ, ತನ್ನ ಪ್ರೇಮಕ್ಕೆ ಚ್ಯಾತಿಯಿರಕೂಡದು. ಅವನು ನಾಟ್ಯ ಬೆಳಸಿದ ಗಂಡ ಹೂವು ತನ್ನ ವಿಕಿಷಿತ ಹೈದರಯ. ಆರಳುವುತ್ತು ಆದರ್ಥಾರ್ಥಮಾ! ಅದು ಆರಳ ಯಾಯಿತು. ಅದು ಅವನ ಮುಡಿಗಾದರೂ ಸೇರಲಿ, ಅದಿಯ ಮೇಲಾದರೂ ಬೀಳಲಿ, ಹೇಗೂ ಆದರ ಬಾಳು ಧನ್ಯ. ಇನ್ನು ಮನಸ್ಸನ್ನು ಬಿಗಿಂಡಿಯಬೇಕು. ತನ್ನ ಪ್ರೇಮವನ್ನು ವ್ಯಕ್ತಿಗೊಳಿಸಿ ಅವನ ಕಾರ್ಯಕ್ಕೆ ವಿಷ್ಣುತರಬಾರದು....ಹೀಗೆ ಸಮಾಧಾನಗೊಂಡ ಲಕ್ಷ್ಮಿಗೆ ಚೆನ್ನಾಗಿಯೇ ನಿದ್ದೆ ಹತ್ತಿತ್ತು. ಬೆಳಗಾಗ ಎದ್ದವೇಲೇ ಹಿಂದಿನ ದಿನದ ಫಾಟನೆಯ ನೆನಪ್ಪೂ ಇರಲಿಲ್ಲ. ಹೈದರಯಕ್ಕೆ ತಗುಲಿದ್ದ ಗಾಯ ಮಾನಿತ್ತು. ಆದರೆ ಅವಳಿಗೆ ಶಿಳಯದಂತೆಯೇ ಆದರ ಕಲೆ ಕೊಂಚಮಾತ್ರ ಉಳಿದುಹೊಗಿತ್ತು.

ಮಾರನೆಯ ದಿನ ಬೆಳಗೆ ಶ್ರೀಕಾಂತ ತನ್ನ ಜಿತ್ತುದ ಕಲ್ಪನೆಯನ್ನು ಲಕ್ಷ್ಮಿಗೆ ವಿವರಿಸಿದ. ವಿವರಿಸಿ, ತನ್ನ ಉದ್ದೇಶಸಾಧನೆಯಲ್ಲಿ ಎಲ್ಲ ಕಷ್ಟಗಳನ್ನೂ ಶಹಿಸಿಕೊಂಡು ನೇರವಾಗಬೇಕಿಂದು ಅವಳನ್ನು ನಯನುಡಿಗಳಿಂದ

ಬೇಡಿಕೊಂಡ. ಶ್ರೀಕಾಂತನ ಇಚ್ಛೆಯಂತೆ ನಡೆಯುವುದಾಗಿ ನಿರ್ಧರಿಸಿದ್ದ ಉಪ್ಪಿಟ್ಟ ಅವನು ಹೇಳಿದ್ದ ಕ್ಷೇತ್ರ ಒಸ್ಪಿದಳು.

ಒಡನೆಯೆ ಚಿತ್ರದ ಕೆಲಸ ಪ್ರಾರಂಭವಾಯ್ತು. ವೊದಲು ಕಾಗದದ ಮೇಲೆ ಒಂದು ರೋಚಾಚಿತ್ರವನ್ನು ಬರೆದು, ಆದು ಸರಿಯಾಗಿ ಬಂದರೆ ಅದನ್ನು ಪಟ್ಟಕ್ಕೆ ಪಡಿಯಿಲಿಸಿಕೊಂಡು ಬಣ್ಣದ ಕೆಲಸಕ್ಕೆ ವೊದಲು ಮಾಡುವುದು ಶ್ರೀಕಾಂತನ ಸಾಮಾನ್ಯ ಪದ್ಧತಿಯಾಗಿತ್ತು. ಅದರೆ ಈ ಚಿತ್ರವನ್ನು ಪಟ್ಟದ ಮೇಲೆಯೇ ವೊದಲುಮಾಡಿಟ್ಟು. ಅವನು ಚಿತ್ರ ಹೇಗಿರಬೇಕೆಂಬುದನ್ನು ಬಹಳ ಕಾಲದಿಂದ ಮನನಮಾಡಿದ್ದ ; ಅಲ್ಲದೆ, ಎದುರಿಗೆ ರತ್ನಿಯ ಮಾದರಿ ಯಾದ ಲಕ್ಷ್ಮಿ ಬೇರೆ ಅವನಿಗೆ ಸ್ವಾತಿತ್ವ ಕೊಡುತ್ತಿದ್ದಳು ಹೀಗಾಗಿ, ಚಿತ್ರದ ರೂಪರೇಖೆಗಳನ್ನು ರೂಪಿಸುವುದು ಅವನಿಗೆ ಅವು ಕಷ್ಟವಾಗಿ ತೋರಲಿಲ್ಲ. ಅದರೂ, ತನ್ನ ಮನಸ್ಸಿಗೆ ಒಷ್ಟಿನಂತೆ ರೂಪರೇಖೆ ಚಿತ್ರಿಸುವುದಕ್ಕೇ ಹದಿನ್ಯೇದು ದಿನಗಳ ಮೇಲೆ ಹಿಡಿಯಿತು.

ಚಿತ್ರಕ್ಕೆ ಮಾದರಿಯಾಗಿ ನಿಂತೆಕೊಳ್ಳುವುದು ಲಕ್ಷ್ಮಿಗೆ ತೀರ ಹೊಜ್ಜೆ ಹೊಸ ಅನುಭವವಾಗಿತ್ತು. ಬೆಳಗ್ಗೆ ಚಿತ್ರದ ಕೆಲಸ ಪ್ರಾರಂಭವಾದ ಒಂದು ಏರಡು ಗಂಟಿಗಳ ಕಾಲ ಅವಳು ಸ್ವಲ್ಪ ಉಲ್ಲಾಸದ ಭಾವ ತೋರುತ್ತೆ ನಿಂತಿರುತ್ತಿದ್ದಳು. ಬರುಬರುತ್ತ ಅವಳಿಗೆ ಬೇಸರಪೂ ಆ ಯಾ ಸ ಪೂ ಕಾಣಿಸಿಕೊಳ್ಳುತ್ತಿದ್ದುವು. ಅದರೆ, ತನ್ನ ನಿಜವಾದ ಮನೋಭಾವವನ್ನು ವ್ಯಕ್ತ ಸಡಿಸಿಬಿಟ್ಟರೆ ಎಲ್ಲ ಶ್ರೀಕಾಂತನ ಕೇಳಿಸ ಕೆಟ್ಟುಹೊಗೇಗುವುದೇ ಎಂದು ಪ್ರಯತ್ನ ಪೂರ್ವಕವಾಗಿ ತನ್ನ ಬೇಸರ ಬಳಲಿಕೆಗಳನ್ನು ಹೊರಕ್ಕೆ ತೋರಿಸಿಕೊಳ್ಳದೆ, ಉಲ್ಲಾಸದಿಂದ ಇರುವಂತೆ ನಟಿಸುತ್ತಿದ್ದಳು.

ಒಂದು ಕಡೆ ಬೇಸರ ಬಳಲಿಕೆ; ಮತ್ತೊಂದು ಕಡೆ ಮಾಡಲು ಏನೂ ಕೆಲಸವಿಲ್ಲ, ಮುಮ್ಮನೆ ಬೊಂಬೆಯಂತೆ ನಿಂತಿರಬೇಕು. ಎಪ್ಪು ದಿನ ಈ ನಿರಸವಾದ ನಿಬಂಧಕ್ಕೆ ಒಳಗಾಗಿರುವುದು ? ಹದಿನ್ಯೇದು ದಿವಸೂ ಕಳೆಯಿತು. ಲಕ್ಷ್ಮಿಯ ಸಹಿನೆ ಏರುತ್ತ ಬಂದಿತು. ಶ್ರೀಕಾಂತನಿಗೆ ಚಿತ್ರವೇ ಹೆಚ್ಚು, ತಾನು ಬೇಕಿಲ್ಲ; ಎಪ್ಪಾಗಲಿ ತಾನು ತಿರುರಿ; ಚಿತ್ರದ ಕೆಲಸ ಮುಗಿದಮೇಲೆ ತಾನು ಮತ್ತೆ ಭಿಕಾರಿಯಾಗಬೇಕು; ಶ್ರೀಕಾಂತನ ಹೃದಯದಲ್ಲಿ ತನಗೆ ಸಾಫನವೇ ಇಲ್ಲ-ಎಂಬ ಈ ಭಾವನೆ ಅವಳ ಮನಸ್ಸಿನಲ್ಲಿ

ಮತ್ತೆ ಮತ್ತೆ ಸುಳಯತೋಡಿತು. ಒಂದು ದಿನ, ಬಹಳ ಬೀಸರಿಕೆ ತೋರಿ ದಾಗ, ಇದ್ದಕ್ಕೆದ್ದಹಾಗಿ ತನ್ನ ಶ್ವಾಳಬಟ್ಟು ಕದಲಿ, ಶ್ರೀಕಾಂತನ ಪಕ್ಕಕ್ಕೆ ಬಂದು ನಿಂತು, ಅವನು ತನ್ನ ಕೆಲಸದಲ್ಲಿ ಎಷ್ಟು ಮುಂದುವರಿದಿದ್ದಾನೆ ಎಂಬುದನ್ನು ಕುತ್ತಾಹೆಲವಿಂದ ನಿರೀಕ್ಷಿಸಿದಳು. ಆಗ ಶ್ರೀಕಾಂತ ಇನ್ನೊಬಾನಿಗೆ ಬಣ್ಣಹಾಕಲು ನೋಡಲು ಮಾಡಿದ್ದ.

“ಆಕಾಶಕ್ಕೆ ಬಣ್ಣ ಬಳಿಯುವಾಗಲೂ ನಾನೂ ಇಲ್ಲಿಯೇ ಸುಮ್ಮನೆ ನಿಂತಿರಬೇಕೆ? ಸ್ವಲ್ಪ ಆಚಿಗೆ ಹೋಗಿ ಬರಕೂಡದೆ?”

ಆಕಾಶಕ್ಕೆ ಬಣ್ಣವಿರುತ್ತುತ್ತ ಹಾರಾಡುತ್ತಿದ್ದ ಶ್ರೀಕಾಂತನ ಚಿತ್ತವನ್ನು ಲಪ್ಪಿತು ಪ್ರಶ್ನೆ ಕೊಕ್ಕೆ ಹಾಕಿ ಕೆಳಕ್ಕೆ ಎಳಿದಂತಾಯಿತು. ಇದೇ ನೋಡಲು, ಚಿತ್ತಕೆಲಸದ ನಂತರ ಲಪ್ಪಿತ್ತ ಈ ರೀತಿ ಮಾತಾಡಿದ್ದು.

ಶ್ರೀಕಾಂತನ ಕ್ಯೇ ನಿಂತಿತು; ಸ್ವಲ್ಪ ಆಸಮಾಧಾನವಾಯಿತು.

“ಸದಾ ನಿಂತಿರಬೇಕು; ನಾನು ಸಾಕು ಎನ್ನುವ ವರಿಗೂ ನಿಂತಿರಬೇಕು.” ಶ್ರೀಕಾಂತನ ಧ್ವನಿ ಸ್ವಲ್ಪ ಬಿರುಸಾಗಿಯೇ ಇಳ್ಳು.

“ನಾನು ಹದಿನ್ಯೇನು ದಿನದಿಂದ ನೋಡಿತ್ತಿದ್ದೇನೇ. ಎಂದೂ ಸಾಕು ಅಂದದ್ದು ಕಾಣೆ. ನನ್ನ ಚಿತ್ತ ಬರೆಯುವಾಗ ಮಾತ್ರ ನಾನು ನಿಂತಿದ್ದರೆ ಸಾಲಡೆ? ಸದಾ ಏಕೆ ನಿಂತಿರಬೇಕೂ ನನಗೆ ಅರ್ಥವಾಗುವುದಿಲ್ಲ. ನಿಮಗೆ ಚಿತ್ತವೇ ಹೆಚ್ಚಾಗಿಹೋಗಿದೆ. ನನ್ನ ಮೇಲೆ ಸ್ವಲ್ಪವೂ ಕರುಹಿಯಿಲ್ಲ.”

“ಹೌದು, ನಿನ್ನ ಮೇಲೆ ಸ್ವಲ್ಪವೂ ಕರುಹಿಯಿಲ್ಲ. ಇದುವರಿಗೆ ಕರುಹಿಯಿಲ್ಲದೆ ಮೇ ನಿನ್ನನ್ನು ಸಾಕಿ ಸಲಪಿ ಬೆಳಸಿಕೊಂಡು ಬಂದೆ ಅಲ್ಲವೇ? ನಿನಗಾಗಿ ಜನದ ಅಪವಾದಕ್ಕೂ ಗುರಿಯಾಗಿದ್ದೇನೇ. ನಾನು ಮಾಡಿರುವ ಉಪಕಾರದ ಸೃಷಣೆಯೂ ಇಲ್ಲವಲ್ಲ ನಿನಗೆ?”

ಅತ್ಯುಗೌರವವನ್ನು, ಸ್ವಾಭಿಮಾನವನ್ನು, ಹೈದರಾಯವನ್ನು ಕೆಳಕುವ ಪ್ರಶ್ನೆಯಿಂದ ಲಪ್ಪಿತ್ತಿರು ಬಹಳ ನೋವಾಯಿತು. ತಾಳ್ಳೆ ಮೀರಿ ೩೩ ಉತ್ತರ ಹೊರಟಿತು:

“ಯಾರಂಗಾಗಿ ನನ್ನನ್ನು ಸಾರೆದಿರಿ? ನನ್ನನ್ನು ಉದ್ದಾರಮಾಡುವುದ ಕಾಗಿ, ದಿಕ್ಕುದೆಸಿಯಿಲ್ಲದ ತಬ್ಬಲೀ ಹೆಣ್ಣುನ್ನು ಉದ್ದಾರಮಾಡುವುದಕಾಗಿ ನಿಂತು ನನ್ನನ್ನು ಸಾಕಿದ್ದರೆ ನಾನು ನಾಯಿಯಂತೆ ನಿಮ್ಮ ಮನೆಯ ಬಾಗಿಲು

శాదుకోండు బిధ్యిరుతిద్దీ. సిమ్మ స్వాఫ్ ముగిదమేలి.....”

“ఎష్వాగలి తిరుశయ బద్ధి !” ఎందు శ్రీకాంత తాను హిడిదిద్ద కుంజవన్న రొయ్యనే బిశుట్.

“హోదు. నాను తిరుశి. నెన్నెన్న మత్తి బీదిగే నూరిబిడి.... అయియో, దేవరే!” ఎందు తట్టినే హోగి ఒందు సోఫాద మేలి కూలతు, ముఖి ముఖ్యికోండు బిర్చై బిర్చై ఆళతొడగిదళు.

శ్రీకాంత మాతాడని కేళక్కే ఇలిదు హోరటుకోయిద. అందిన చిత్రకేలస ఆల్లిగి ముగియితు.

८८

ఒకఛ హోత్తుదమేలి, దుఃఖ శమనవాదమేలి, లష్టీక, ఎద్దు కేళక్కే ఇలిదు హోగలు హోగుత్తిద్దవళు హాగియే చిక్కుద ముండే ఒందు నింతు తుసహోత్తు ఆదన్న ద్వష్టిసి నోరిదళు. బేళియి సిరి మోళియల్లి, హోవిన సోంపు ముగుళనల్లి, శాణువంతి చిక్కుద సోబగు శ్రీకాంత థాకిద్ద రూపరేబేగళల్లి ప్రష్టవాగి మాడి శాణు త్తిత్తు. చిక్కు ముగిదమేలి ఆదు ఎమ్మ సుందరవాగబండింబుదన్న మనదల్లియే కల్పి సికోండళు. శ్రీకాంత ఏను ఆందరూ సరియే, మనస్సిగే హచ్చికోళ్లడి ఆవను హేళిదంతి కేళువుదెందు అనేక సల నిధరిసిద్దంతి ఈ సలపూ నిధరిసిదళు.

మాతు తేగెదద్ద తన్న తప్పు, ఆద్దరింద ఆవన క్షేమే కేళువు దెందు మనశ్శవాడి లష్టీక, కేళక్కే ఇలిదు హోరిదళు. శ్రీకాంతన సుళవు ఎల్లూ శాణలిల్ల. హోటిలినింద ఉటి ఒందు సిద్ధవాగిత్తు. శ్రీకాంత ఇన్నా ఉటి మాడిరలిల్ల. మాలగిద్దునేయో ఎందు ఆవను మాలగువ కోణిగే హోగి నోరిదళు. ఆల్లియూ ఇరలిల్ల. మాలి యన్న కేళిదళు. ఎల్లో హోరగి హోరిదరిందు ఆవను ఉత్తరకోట్టు. లష్టీగి ఒకఛ వ్యసనవాయితు. తాను మాడిద్దిందు ఆవేళు తిళిదు

ಕೊಂಡಿದ್ದ ತಪ್ಪಿನ ಕಲ್ಪನೆ ಬರುಬರುತ್ತ ಹೊಡ್ಡಿದಾಗಿ ಬೆಳೆಯತೋಡಿತು. ಏನು ಮಾಡುವುದಕ್ಕೂ ತೋಚದೆ ತನ್ನ ಕೋಣೆಗೆ ಹೋಗಿ ಹಾಸಿಗೆಯಮೇಲೆ ಸುಮೃತಿ ಮಲಗಿಬಟ್ಟಿಕ್ಕು. ದೇಹಾಯಾಸ, ಹಸಿವು, ದುಃಖ-ಇವುಗಳ ಭಾರದಿಂದ ಬಳಲಿದ್ದ ಮನಸ್ಸು ನಿದ್ದೆಗೆ ಎಡಗೊಟ್ಟಿತು.

ಶ್ರೀಕಾಂತನ ಮನಸ್ಸು ಕಲಕಿಹೋಗಿತ್ತು. ತಾನು ಉತ್ತೀರ್ಣಿಯನ್ನು ಮನನೋಯಿಸಿದ್ದೇನೆಂಬ ಅರಿವು ಅವನಿಗೆ ಉಂಟಾಗದೆ ಇರಲಿಲ್ಲ. ಅವನಿಗೂ ಏನು ಮಾಡುವುದಕ್ಕೂ ತೋಚದೆ ಸ್ವಲ್ಪ ಹೊರಕ್ಕೆ ಹೋಗಿ ತಿರುಗಾಡಿ ಕೊಂಡು ಬರೋಣವೆಂದು ಹೋಗಿದ್ದವನು, ಬಹಳ ಬಿಸಿಲಾದ್ದಿಂದ, ಬೇಗನೆ ಹಿಂದಿರುಗಿ ಬಂದ. ಬಂದವನೆ ಮೇಲಕ್ಕೆ ಹೋಗಿ ನೋಡಿದ. ಆಲ್ಲಿ ಲಷ್ಟೀ ಇರಲಿಲ್ಲ. ಮತ್ತೆ ಕೆಳಕ್ಕೆ ಬಂದ. ಉಂಟೆ ಇದ್ದ ಕಡೆ ಇತ್ತು. ಲಷ್ಟೀಯ ಕೋಣೆಯ ಬಾಗಿಲ ಬಳಿ ಹೋದ. ಲಷ್ಟೀ ಮಾನ್ಯಲಾಗಿ ಬಾಗಿಲ ಕಡೆಯೆ ಮುಖಹಾರಿಕೊಂಡು ಮಲಗಿದ್ದಳು. ನಿದ್ದೆಯ ಮಾಡಿಲಿನಲ್ಲಿ ಮಲಗಿದ್ದ ಅವಳ ಮುಖದಮೇಲೆ ಅದೊಂದು ಬಗೆಯ ಮುಗ್ದಭಾವದ ಮುದ್ರೆ ಒತ್ತಿ ನೆಲಿಸಿತ್ತು. ಅವನ ಕಣ್ಣಿಗೆ ಬಹು ಮನೋಹರವಾಗಿ ಕಂಡಳು ಅವಳು. ಮೇಲ್ಮೈ ಆವಳ ಕೋಣೆಯೊಳಕ್ಕೆ ಹೋದ. ಅವಳು ಮಲಗಿದ್ದಾಗ ಅವನು ಹೀಗೆ ಹೋದದ್ದು ಇದೇ ನೋಡಲು. ನಿದ್ರಾಮುದ್ರಿತ ಸುಂದರ ಸ್ತ್ರೀಮುಖವನ್ನು ನೋಡಿದರೆ ಒಂದು ವಿಚಿತ್ರರೀತಿಯ ಪ್ರೇಮಭಾವನೆ ಹುಟ್ಟಿತ್ತದೆ: ಗಿಡದನೇಲೆ ಅರಳರುವ ಹೂವನ್ನು ತನ್ನ ದಾಗಿ ಪಡೆಯಬೇಕು, ಆದರೆ ಆದನ್ನು ಶುಯ್ಯಬಾರದು ಎಂದೆನಿಸುವಂತೆ; ಆದಕ್ಕೂಗಿ ಪುಷ್ಟಪ್ರೇಮಿ ಆದನ್ನು ಬೆರಳುಗಳಿಂದ ವ್ಯಾದು ವಾಗಿ ಮುಟ್ಟಿತ್ತಾನೆ, ದೂರದಿಂದಲೇ ಆದರ ಪರಿಮಳವನ್ನು ಆಫ್ಝಾರಿಸುತ್ತಾನೆ. ಅಂತೆಯೆ ಶ್ರೀಕಾಂತ ಮೇಲ್ಮೈ ಆವಳ ಬಳಿಸಾರಿ, ಆವಳ ಹೂದುಟಿಗಳಮೇಲೆ ಒಂದು ಹೂಮುತ್ತ.....ಒತ್ತಿಲ್ಲ; ತಟಿಕ್ಕುನೇ ಹಿಂದಕ್ಕೆ ಸರಿದ. ಅಲ್ಲ, ತಾನು ಮಾಡುತ್ತಿರುವುದೇನು? ತಾನು ಆವಳನ್ನು ಪ್ರೇಮಿಸುವುದು ದಿಟ! ಆದರೆ ಆದನ್ನು ವ್ಯಕ್ತಪಡಿಸಲು ಈಗ ಸಮಯವಲ್ಲ. ಸದ್ಯದ ಮಟ್ಟಿಗಾದರೂ ಒಲವನ್ನು ಕೆಲಿಗಾಗಿ ಬಲಿ ಕೊಡಬೇಕು. ಲಷ್ಟೀಯ ಕ್ಷಮೆ ಕೇಳಬೇಕು; ಆವಳ ಮನಸ್ಸನ್ನು ಪ್ರಸನ್ನಗೊಳಿಸಬೇಕು. ನೋಡಲು ತನ್ನ ಮಹೋದ್ದೀಶ ವನ್ನು ಸಾಧಿಸಬೇಕು.

శ్రీకాంత- “ సిను మాడిబిడు ననగే హసివిల్ల ” ఎంద. ఏనోఇ యోఇచనేయల్లి ముఖుగిద్దవను కాగేంద; ఆల్లదే, హసిషూ ముచ్చు హోగిత్తు.

తన్న మేలిన మునిశు ~ ఆరిల్లనేందు లక్ష్మిగే తోరి— “ తిళయడి ఏనేనోఇ ఆడిబిట్టే. మనస్సినల్లి ఇట్టుకొణ్ణబేది. ఎల్ల వన్నూ వరేతుటడి ఉటిమాడి, వత్తి కేలసక్క వేదలు మాడోఇ ” ఎందటు.

శ్రీకాంతనిగే దిగ్గురమేయాలికు. తాను ఈవళ క్షుమే కేళ బేచెందు వాడికొండిప్పి. అవళే తన్న క్షుమే కేళసండు బిట్టే ద్వాళి. ఎష్ట శంక్షేపంద వనస్సు అవాద్ద! ఎష్ట నిశ్శుభఫవాద, స్వేచ్ఛాపూరికవాద హ్యదసు అవశ్వ! ఆవళు హేళిదంతి తానే స్వాధి.

“ లక్ష్మి, తప్పు నిన్నదిల్లి; నన్నదు. క్షుమిఃశబీకాదవళు సిను..”

ఎందినంతే ఇబ్బరూ ఒట్టిగే క.ళతు ఉటిమాడిదఱ, ఆని రిష్టతవాగి, తాత్త్వాలికవాగి బంద ముసిశు ఆవర పరమ్పర స్వేచ్ఛ భావవన్ను జెచ్చిసితి కోరకు తగ్గిశలిల్ల! ఆదరి స్వేచ్ఛదిదు తుంబిద్ద ఆవర హ్యదయ శుశ్రూటిగళగే ఇన్నూ వాయిద ముచ్చుళ కాశిత్తు. బేచెందే అవరు అదన్న తీరెదిరిల్ల.

०७

శ్రీగేయి, ఎండ, మంచి తింగళాలియితు. శ్రీకాంతన జిత్కుద కేలశ ఆరేవాసి వసిగిదంతాగింద్ది. ఈ మధ్య, శ్రీకాంతన హణకాసిన స్థితి కెడుత్తు బంతు. “ క.ళత, ఉంబవస్తుగే కుడికి హత సాలదు ” ఎన్నువంతి, ఆవసు క.ందే రకసిద్ధ రణవేల్ల లక్ష్మియి శిక్షుం స్థోవణే గళగూ కలకాల క.ళితు తిన్నపుడుకూగ్గ చెచ్చడ. గమోయితు. ఈజెగే శ్రీకాంత తన్న ఒండ, ప.లోఒడ్డేశద సంఘనేగాంపి సంపూదనసి

ಯಾಗುವ ಎಲ್ಲ ಕೆಲಸವನ್ನೂ ಬಲಿಕೊಟ್ಟುಬಿಟ್ಟುದ್ದುದರಿಂದ ಆ ಭಾಗದಲ್ಲಿ ಅವನಿಗೆ ಕಾಸಿನ ಸಂಪಾದನೆಯೂ ಇರಲಿಲ್ಲ ಅವನ ಹಣಕಾಸಿನ ಸ್ಥಿತಿ ಎಷ್ಟು ಕೆಟ್ಟಿತ್ತೆಂದರೆ, ಮನೆಬಾಡಿಗೆ ಏರದು ತಿಂಗಳಿಂದ ಬಾಕಿ ನಿಂತಿತ್ತು; ಮಾಲಿಗೆ ಮೂರು ನಾಲ್ಕು ತಿಂಗಳಿಂದ ದುಡ್ಡು ಕೊಟ್ಟಿರಲಿಲ್ಲ; ಹೋಟೆಲಿನ ನವನು ಬಾಕಿಯನ್ನೇಲ್ಲ ಕೊಡದೆ ಹೋದರೆ ಇನ್ನು ಉಂಟ ತರುವುದಿಲ್ಲವೆಂದು “ನೋಟೀಸ್” ಕೊಟ್ಟುಬಿಟ್ಟು. ಶ್ರೀಕಾಂತ ಎಲ್ಲರಿಗೂ ಸಬೂಬು ಹೇಳಿ ಕೊಂಡು ಹಾಗೆಯೇ ಒಂದು ತಿಂಗಳು ದಬ್ಬಿದ. ಹೋಟೆಲಿನವನು ನಿಜ ವಾಗಿಯೂ ಉಂಟ ತರುವುದನ್ನು ನಿಲ್ಲಿಸಿಯೇ ಬಿಟ್ಟು ಮನೆಯವನೂ ಒಂದು ರೇ.೧೦ಡಿ ಹೋದ. ಅಂದು ಲಕ್ಷ್ಮಿಗೆ ಗೊತ್ತಾಯಿತು ಶ್ರೀಕಾಂತನ ಶೋಚ ಸೀಯು ಸ್ಥಿತಿ. ಅವಳು ಶ್ರೀಕಾಂತ ತನಗಾಗಿ ಮಾಡಿಸಿಕೊಟ್ಟಿದ್ದ ಎಲ್ಲ ಒಡವೆ ಗಳನ್ನೂ ಶ್ರೀಕಾಂತನ ಕ್ಷೇಗೆ ಕೊಟ್ಟುಬಿಟ್ಟು, ಎಲ್ಲರ ಸಾಲವನ್ನೂ ತೀರಿಸ ಬೇಕೆಂದೂ ಇನ್ನು ಒಂದೆರಡು ತಿಂಗಳಲ್ಲಿ ಹೇಗಾದರೂ ಮಾಡಿ ಚಿತ್ರವನ್ನು ವುಗಿಸಬೇಕೆಂದೂ ಆನಂತರ ಹಣ ಸಂಪಾದನೆಯಾಗುವಂಢ ಜಿತ್ರಕೆಲಸಕ್ಕೆ ವಾತ್ತಿ ವೊದಲು ಮಾಡಬೇಕೆಂದೂ ಸಲಹೆ ಕೊಟ್ಟಳು. ಶ್ರೀಕಾಂತನಿಗೆ ಇಷ್ಟವಿಲ್ಲದಿದ್ದರೂ ಪರಿಸ್ಥಿತಿಯ ನಿರ್ಬಂಧಕ್ಕೆ ಒಳಗಾಗಿ ಆವು. ನಿಶ್ಚಯದಿಂದ ಇತ್ತು ಒಡವೆಗಳನ್ನು ತಿಗೆದುಕೊಂಡು ಸಾಲಗಳನ್ನು ತೀರಿಸಿದ. ಇದರಿಂದ ಬೇಸಿವ ದೊಕ್ಕೆಯ ಏಟನ್ನು ಒಮ್ಮೆ ತಪ್ಪಿಸಿಕೊಂಡ ಹಾಗಾಯಿತು, ಆಷ್ಟು. ವಾತ್ತಿ ದೊಕ್ಕೆ ಬೀಸಿತು. ಶ್ರೀಕಾಂತನ ಚಿತ್ರ ಲಕ್ಷ್ಮಿ ಹೇಳಿದಂತೆ ಒಂದೆರಡು ತಿಂಗಳಲ್ಲಿ ಮುಗಿಯಲಿಲ್ಲ. ಮನೆಯ ಬಾಡಿಗೆಯವನೇನೋ ಸ್ವಲ್ಪ ಕಾಲಾವಕಾಶ ಕೊಟ್ಟು. ಹೋಟೆಲಿನವನು ಒಪ್ಪಲಿಲ್ಲ. ಆದಕ್ಕೆ ಲಕ್ಷ್ಮಿ ಒಂಟು ಸಲಹೆ ಕೊಟ್ಟಳು: ಹೋಟೆಲಿನವನಿಗೆ ಕೆಲವು ಚಿತ್ರಗಳನ್ನು ಮಾರಿ ಬಿಡುವುದೆಂದು. ಹೋಟೆಲಿನವನು ವೊದಲು ಘಮ್ಮತಿಸಿದ; ಆದರೆ ಶ್ರೀಕಾಂತ ಹೇಳಿದ ಬೇಲೆ ಕೇಳಿ, “ನಿಮ್ಮ ಚಿತ್ರ ನಿಮ್ಮಲ್ಲಿ ಇರಲಿ, ನಮ್ಮ ಬಾಕಿ ನಮಗೆ ಕೊಟ್ಟುಬಿಡಿ” ಎಂದ. ಬಾಕಿ ಕೊಡಲು ಎಲ್ಲಿಂದ ದುಡ್ಡು ತರುವುದು? ಎಂದೂ, ಯಾರಲ್ಲೂ ಸಾಲ ಮಾಡಬಿದ್ದವನು ಈಗ ತತ್ತ್ವಜ್ಞಾನದಲ್ಲಿ ಯಾರ ಒಳಗೆ ಸಾಲಕ್ಕೆ ಹೋಗುವುದು? ಹೋಟೆಲಿನವನು ಕೇಳಿದ ಬೆಲೆಗೆ ನಾಲ್ಕುದು ಚಿತ್ರಗಳನ್ನು ಕೊಟ್ಟು ಅವನ ಬಾಕಿ ತೀರಿಸ

ಬೇಕಾಯಿತು. ಹೀಗೆ ಹೊಟೆಲಿನನ್ನಿಗೆ ಕೊಟ್ಟಿ ಚಿಕ್ಕಗಳಲ್ಲಿ ಶ್ರೀಕಾಂತನಿಗೆ ಅಕ್ಕಂತ ಮೆಚ್ಚಾಗಿದ್ದ ಒಂದ್, ಚಿಕ್ಕಪ್ಪೆ ಇತ್ತು.

ಇನ್ನು ನೇರೆಲೆ ಹೊಟೆಲಿನಿಂದ ಉಟಿ ತರುವುದು ಸಾಕೆಂದೂ, ಅದರಿಂದ ಹೆಚ್ಚಿನ ವೆಚ್ಚಾಗಿವುಂದೂ, ಮನೆಗೇ ಸಾಮಾನು ತಂದು ಹಾರಿದರೆ ತಾನೇ ಇಡಿಗೆ ಮಾಡುವುದಾಗಿಯೂ ಲಷ್ಟೆ ಹೇಳಿದ್ದು. ಇದಕ್ಕೆ ಶ್ರೀಕಾಂತ ಒಸ್ಪದೆ ಬೇರೆ ದಾರಿಯೇ ಇರಲಿಲ್ಲ.

ಸಾಮಾನು ತರುವುದಕ್ಕೇ ಆಗಲಿ, ಕೂಡಲೇ ಎಲ್ಲಿಂದ ದುಡ್ಡ ತರುವುದಾ? ಶ್ರೀಕಾಂತನ ತಲೆಯಾಮೇಲೆ ದೊಡ್ಡ ಭಾರ ಇದ್ದಕ್ಕಿದ್ದಂತೆಯೇ ಹೇರಿಕೊಂಡಿಲ್ಲ.

ಶ್ರೀಕಾಂತ ತನ್ನ ಚಿಕ್ಕಗಳನ್ನು ಒಂದೊಂದಾಗಿ ಮಾರತೋಡಿದ್ದು. ಚಿಕ್ಕಕಲ್ಲಾಭಿನಾಸಿಗಳು ತಾವಾಗಿ ಇವನ ಬಳಿಗೆ ಬಂದು ಚಿಕ್ಕಗಳನ್ನು ಬೆಲೆಗೆ ಕೇಳಬ್ತಿದ್ದಾಗ ಶ್ರೀಕಾಂತ ತನ್ನ ಅಕ್ಕಂತೆಯೇಷಕ್ಕಾಗಿ ಬರೆದ ಒಂದು ಚಿಕ್ಕವನ್ನೂ ಮಾರಲು ಒಸ್ಪುತ್ತಿರಲಿಲ್ಲ; ಒಸ್ಪಿದರೂ, ಬಹಳ ಬೆಲೆ ಕೇಳಬ್ತಿದ್ದು. ಚಿಕ್ಕಗಳಿಂದರೆ ಹುಚ್ಚಿದ್ದ ಕೆಲವರು ಆವನು ಕೇಳಿದ ಬೆಲೆಯ ಸ್ಥಿತಿ ಕೊಡುತ್ತಿದ್ದರು. ಆಂಥವರೇ ಈಗ ಅಂ ರೂಪಾಯಿ ಬೆಲೆ ಹೇಳಿದ ಚಿಕ್ಕಕ್ಕೆ ಜಿ ರೂಪಾಯಿ ಕೂಡ ಕೊಡಲು ಸಿದ್ದರಾಗಿರಲಿಲ್ಲ. ಹೊಡವ್ವು ಬೆಲೆಗೆ ಮಾರದೆ ಬೇರೆ ದಾರಿಯೇ ಇಲ್ಲದಿದ್ದುದರಿಂದ ಶ್ರೀಕಾಂತ ತನ್ನ ಚಿಕ್ಕಗಳನ್ನು ಅಕ್ಕೆಲ್ಲ ಬೆಲೆಗೆ ಮಾರಿ ಬಾಳು ನೂಕಬೇಕಾಗಿತ್ತು. ಬರಬರುತ್ತ ಆವನ ಚಿಕ್ಕತಾಲೆ ಬರಿದಾಗುತ್ತ ಬಂತು. ಇದರಿಂದ ಹೊಟ್ಟಿ ಹೊರಿಯುವಾನ್ನು ಮಾತ್ರ ಹಣ ಸಂಪಾದನೆಯಾಗುತ್ತಿದ್ದುದರಿಂದ ಬೇಗನೆ ಮಾಲಿಯನ್ನು ಬಿಡಿಸಬೇಕಾಗಿ ಬಂತು ಹಿಂದೆ ಸೊಂಪಾಗಿದ್ದ ಮನೆಮುಂದಿನ ಉದ್ಯಾನ ಸೀರಿಲ್ಲದೆ ಒಣಗುತ್ತ ಬಂತು. ಮನೆಯೆಲ್ಲ ಬಿಕೋ ಎನ್ನ ವಂತಾಯಿತು.

ಇಷ್ಟಾದರೂ ಶ್ರೀಕಾಂತನ ಉತ್ತಾಹ ಕುಗ್ಗಲಿಲ್ಲ; ಹುಚ್ಚು ಹಿಂಗಲಿಲ್ಲ. ಲಷ್ಟೆ ಯಾವುದನ್ನೂ ಮನಸ್ಸಿಗೆ ಹಚ್ಚಿಕೊಳ್ಳಿದೆ, ಹರ್ವಚಿತ್ತಾಗಿದ್ದ ಕೊಂಡು, ಮನೆಗೆಲಸವನ್ನೂ ಮಾಡಿಕೊಂಡು ಶ್ರೀಕಾಂತನ ಚಿಕ್ಕಕೆಲಸಕ್ಕೆ ರವಾಗುತ್ತಿದ್ದಳು.

೧೫

ಕಾಲ ಕಳೆಯುತ್ತ ಬಂತು; ಶ್ರೀಕಾಂತನ ಚಿತ್ರ ವಂಗಿಯಾತ್ಮ ಬಂತು ಬಂದು ದಿನ ಶ್ರೀಕಾಂತ ತನಗೆ ತಾನೇ ಹಿಗ್ಗಿತ್ತಿದ್ದ, ಮುಗಿಯುತ್ತ ಬಂದಿದ್ದ ಚಿತ್ರವನ್ನು ನೋಡಿ: “ಆಹಾ, ಎಷ್ಟು ಜೆನ್ನಾಗಿ ಮೂಡಿ ಬಂದಿದೆ ಚಿತ್ರ! ಈನ್ನ ಒಂದೆರಡು ದಿನಗಳ ಕೆಲಸ ಇದೆ, ಅಷ್ಟೇ. ಅದು ಆದರೆ ಚಿತ್ರ ಮುಗಿದಂತೆಯೇ. ಇದಕ್ಕಾಗಿ ಎಷ್ಟೊಂದು ತಾಣಗ ಮಾಡಿದ್ದೇನೇ. ಸರ್ವ ತಾಣಗದ ಫಲ ಇದು” ಎಂದು ಕೊಂಡು ಲಕ್ಷ್ಮೀಯ ಕಡೆ ಒಮ್ಮೆ ಶಿರುಗ ನೋಡಿದ; ಚಿತ್ರಕ್ಕೆ ಮಾಡರಿಯಾಗಿ ನಿಂತಿದ್ದ ಲಕ್ಷ್ಮಿ ಹಾಗೆಯೇ ಕುಚಿರ್ಯಾನ್ನ ಆಕ್ರಯಿಸಿ ಕಣ್ಣಾಗಿ ಚೆಳತಿದ್ದಳು. ಆವಳ ಮುಖ ಬೆಂರಿತ್ತು, ಕಂಗಿಟ್ಟಿತ್ತು. ಬಳಲಿಕೆ ಮುದ್ರೆಯೊತ್ತಿ ನೇಲಿಸಿತ್ತು. ಮುಖಿದಲ್ಲಿ ಮಿಂಚುತ್ತಿದ್ದ ಕಾಂತಿಯೇಲ್ಲಿ? ಆವಳ ಮುಖಿಕೆನುಲದ ನಂಗಿಂಪು ಏನಾಯಿತು? ತುಪ್ಪಿಗಳ ಕಡುಗೆಂಪೆಶ್ವಿ? ಶಿರುಕಿರ್ಯಾಗಿ ಬಂದ ಲಕ್ಷ್ಮೀಗಿಂತ ಕಡೆಯಾಗಿ ಕಣ್ಣಾತ್ತಿದ್ದೂ ಇಂದು ತನ್ನ ಕಣ್ಣಿನಿಂದಿಗರುವ ಲಕ್ಷ್ಮೀ. ಚಿತ್ರ ಬರೆಯುವ ಹುಟ್ಟಿಸಲ್ಪಿ ತಾನು ಆವಳನ್ನು ಗಮನಿಸಿ ನೋಡಲಿಲ್ಲ. ಗಮನಿಸಿ ನೋಡಲಿಲ್ಲವೇ? ಗಮನಿಸಿ ನೋಡದೆ ಚಿತ್ರ ಬರೆಯುತ್ತಿದ್ದುದು ಹೇಗೆ? ಹೌದು, ಗಮನಿಸುತ್ತಿದ್ದು: ಆವಳ ಚೆಲುವನ್ನು ಗಮನಿಸುತ್ತಿದ್ದು; ಆದರೆ ಆವಳ ಹುದ್ದುಯವನ್ನು ಮರೆತಿದ್ದು. ಆವಳ ಚೆಲುವನ್ನು ಹೀರಿ ಹೀರಿ ತನ್ನ ಚಿತ್ರದಲ್ಲಿ ತುಂಬಾತ್ತಿದ್ದು. ಲಕ್ಷ್ಮೀಯ ಮೈ ಬರಾಬರತ್ತು ಕೃಶಾಗುತ್ತಿತ್ತು; ಚಿತ್ರದ ರತ್ನ ಮೈ ಕೂಡಕಾಳ್ಜುತ್ತಿತ್ತು, ಲಕ್ಷ್ಮೀಯ ಮುಖಿಂತಿ ‘ರತ್ನ’ಯ ಮುಖಿದಲ್ಲಿ ಇಮ್ಮಡಿಯಾಗಿ ಹೊಳೆಯುತ್ತಿತ್ತು. ಲಕ್ಷ್ಮೀಯ ನಗೆ ರತ್ನಯ ತುಪ್ಪಿಗಳಲ್ಲಿ ಸರೆಯಾಗಿತ್ತು ಲಕ್ಷ್ಮೀಗೆ ಜೀವನಿತ್ತು; ‘ರತ್ನ’ಗೆ ಜೀವ ಜೀವಂದಿರಲಿಲ್ಲ. ಶ್ರೀಕಾಂತ ಹಾಗೆಯೇ ಒಮ್ಮೆ ಲಕ್ಷ್ಮೀಯನ್ನು ಒಮ್ಮೆ ಚಿತ್ರವನ್ನು ದಿಟ್ಟಿಸಿ ನೋಡಿದ. ಹೌದು; ‘ರತ್ನ’ಗೆ ಇನ್ನೂ ಜೀವಕಳೆ ಬಂದಿರಲಿಲ್ಲ. ಮರುದಿನ ಬಂದು ದಿನ ಕೆಲಸ ವಾಡಿದರೆ ಸಾಕು; ರತ್ನಗೆ ಜೀವಕಳೆ ಒಂದು ತಂದರೆ ಸಾಕು. ಚಿತ್ರ ಮುಗಿದಂತೆಯೇ ಸರಿ. ಆಮೇಲೆ ಲಕ್ಷ್ಮೀ, ರತ್ನ-ಇಬ್ಬರೂ ತನ್ನ ವರು. ಪಾಪ, ಲಕ್ಷ್ಮೀ ಈಗ ನಿಜವಾಗಿಯಾ,

ಬಹೆಳ ಕೃಶಾಗಿಹೋಗಿದ್ದಾಗಿ; ಸರಿಯಾದ ಆಹಾರವಿಲ್ಲದೆ, ಹಿಕ್ಕಾರವಿಲ್ಲದೆ, ನಿದ್ದೆಯಿಲ್ಲದೆ, ವಿನೋದಪಲ್ಲಿದೆ, ಮೂರತಿಕತೆಯಿಲ್ಲದೆ, ಗಾಳಿ ಬೆಳಕಿಲ್ಲದೆ, ಶಂಗಾಗಿ ದುಡಿದು ದುಡಿದು ಬಹೆಳ ಕೃಶಾಗಿಹೋಗಿದ್ದಾಗಿ; ಜಿತ್ರ ಮುಗಿದ ಕೂಡಲೆ ಅವಳ ಅರ್ಥಕೆಗೆ ಗಮನ ಕೊಡಬೇಕು.

ಹೀಗೆ ಅಂದುಕೊಂಡು, ಚಿತ್ರ ತೋರಿಸಲು ಲಕ್ಷ್ಮೀಯನ್ನು ಬಳಗಿ ಕರೆದ. ಲಕ್ಷ್ಮೀ ಬಂದು ಶ್ರೀಕಾಂತನ ಪಕ್ಕದಲ್ಲಿ ಚಿತ್ರವನ್ನು ದಿಟ್ಟಿನಿಸ್ತೇಂದುತ್ತಾ ನಿಂತಾಗು. ಚಿತ್ರವನ್ನು ನೋಡಿ ಅವಳಿಗೆ ಆನಂದವಾಗಿರಬೇಕು; ತಾನು ಶ್ರೀಕಾಂತನಿಗೆ ಕಡೆಗೂ ಉಪಯೋಗವಾದೆ ಎಂಬ ಕೃಷ್ಣಪ್ರಯುಂಟಾಗಿರಬೇಕು. ಆನಂದ-ಕೃಷ್ಣಪ್ರಯುಂಟಾಗಿರಬೇಕು ಅನ್ನು ಅವಳಿ ನೋಟಿ ಅವಳ ಮಃಲಿದಲ್ಲಿ ನೆಲಬಿತ್ತು.

ಇದ್ದಕ್ಕಿದ್ದೆಂತೆ ಅವಳು ಇನ್ನೇನು, ಕುಸಿದು ಬೀಳಬೇಕು.—ಹಾಗೆಯೇ ಶ್ರೀಕಾಂತನನ್ನು ಒರಿಗಿ ತಬ್ಬಿ ಹಿಡಿದುಕೊಂಡಳು.

ಹಾಗೆ ಅವಳು ಎಂದೂ ತಬ್ಬಿರಲಿಲ್ಲ: ಚಿತ್ರನನ್ನೇ ನೇರಿಂದುವುದರಲ್ಲಿ ಮಗ್ನಾಗಿದ್ದ ಶ್ರೀಕಾಂತ ಅವಳು ತನ್ನನ್ನು ಪ್ರೇಮಭಾರವ ಬಂದು ಭರದಲ್ಲಿ ತಬ್ಬಿದಳೆಂದು ಭಾವಿಸಿಕೊಂಡ. ಚಿತ್ರ ಮುಗಿಯುತ್ತೇ ಬಂದನ್ನು ರಿಂದ, ಲಕ್ಷ್ಮೀತನ್ನುನ್ನು ತಬ್ಬಿದ್ದು ಆವಸಿಗೆ ಅಷ್ಟೇಂದು ಅನವೇಳ್ಳಿಣಿಯಾಗಿ ತೋರಲಿಲ್ಲ; ಆಸ್ತಿಷ್ಟಿಕವಾಗಿ ತಾನೂ ಅವಳನ್ನು ತಬ್ಬಿಹಿಡಿದು ನಿಂತಿದ್ದು.

“ಲಕ್ಷ್ಮೀ, ನೋಡು. ಚಿತ್ರ—ನಿನ್ನ ಚಿತ್ರ—ರತ್ನಯ ಚಿತ್ರ—ಎನ್ನು ಸೋಗಸಾಗಿ ಬಂದಿದೆ. ನೀನೇ ಅಲ್ಲಿ ನಿಂತಿರುವೆಯೋ ಎಂಬಂತದೆ; ಆದರೆ ಆ ರತ್ನ ಇನ್ನೂ ಜೀವ ತಳೆದಿಲ್ಲ; ರತ್ನಗೆ ಇನ್ನೂ ಜೀವಕಳಿ ಬಂದಿಲ್ಲ. ನೀನು ನನ್ನ ಜೀವ; ಚಿತ್ರದ ಜೀವ. ಚಿತ್ರಕ್ಕೆ ಜೀವಕಳಿ ಕೊಡುವವನು ನಾನಿಲ್ಲ, ನಿನು. ಚಿತ್ರಕ್ಕೆ ಜೀವಕಳಿ ಒಂದನ್ನು ಕೊಟ್ಟಬಿಡು. ಅಲ್ಲಿಗೆ ಚಿತ್ರ ಮುಗಿದಂತೆ. ಅದು ಬಂದು ದಿನ ಹೀಗೆಯಬಹುದು, ಬಂದು ಕ್ಷೇತ್ರ ಹಿಡಿಯ ಬಹುದು....”

ಶ್ರೀಕಾಂತ ಚಿತ್ರವನ್ನು ನೋಡುತ್ತಲೇ ಮಾತಾಡುತ್ತಿದ್ದ; ಲಕ್ಷ್ಮೀಯ ಕಡೆ ತಿರುಗಿಯೂ ನೋಡಿರಲಿಲ್ಲ. ತಾನು ಇನ್ನು ಮಾತನಾಡಿಯೂ ಲಕ್ಷ್ಮೀ ಬಂದು ಮಾತನ್ನು ಆಡದಿರಲು—

“ನಾನು ಹೇಳಿದ್ದು ತಿಳಿಯಿಡಿಲ್ಲಿ? ನಾಳೆ ಒಂದು ದಿನ....” ಎಂದು ಲಕ್ಷ್ಮಿಯ ಕಡೆ ತರುಗಿ ಸೋರಿದ, ದಿಗಿಲುಬಿದ್ದು. ಲಕ್ಷ್ಮಿ ಕಣ್ಣಿನುಚ್ಚಿಕೊಂಡು, ಯಾವುದರ ಅರವೂ ಇಲ್ಲದೆ ತನ್ನನ್ನೇ ಸೇವಿಸ್ತು ನಿಂತಿದ್ದುಳು.

“ಲಕ್ಷ್ಮಿ, ಲಕ್ಷ್ಮಿ, ಲಕ್ಷ್ಮಿ! ” ಎಂದು ಒಂದೇ ಸವಾನೆ ಕಣಿದ: ಲಕ್ಷ್ಮಿಗೆ ಎಚ್ಚರಿಕೆ!

ಮಂಗಳವನ್ನು ಎತ್ತಿಕೊಳ್ಳುವಂತೆ ಲಕ್ಷ್ಮಿಯನ್ನು ಎತ್ತಿಕೊಂಡು ಹೋಗಿ ಅವಳ ಹಾಸಿಗೆಯ ಮೇಲೆ ವಾಲಗಿಸಿದ. ಹನೆರ್ಯಲ್ಲಿ ಯಾರೂ ಇಲ್ಲ. ಈ ಸ್ಥಿತಿಯಲ್ಲಿ ಅವಕೊಬ್ಬಿಳನ್ನೇ ಬಿಟ್ಟು ವ್ಯೇದ್ಯರನ್ನು ಕರೆದುಕೊಂಡು ಬರಲು ಹೋಗುವುದಾದರೂ ಹೇಗೆ? ತನಗೆ ತೋರಿದಂತೆ ತಾನೇ ಶ್ರೀತಿಖ್ಯೇವಚಂಪ ಮಾಡಿದ. ಅವಳ ನಾಡಿ ಹಿಡಿದು ಸೋಡಿದ! ಮೇಲ್ಲಿಗೆ ಆದುತ್ತಿತ್ತು ಕಾಲು ಶ್ವಲ್ಪ ತಣ್ಣಿಗಿತ್ತು! ಅದರೂ ಬೆಚ್ಚನೆಯು ಉಸಿರು ಬಿಡುತ್ತಿದ್ದ್ದು. ಶ್ರೀಕಾಂತನ ಮನಸ್ಸಿಗೆ ಶ್ವಲ್ಪ ಧ್ಯೇರ್ಯವಾಯಿತು. ಅವಳಿಗೆ ಗಾಳಿ ಹಾಕುತ್ತು ಬಹಳ ಹೋತ್ತು ಅವಳ ಪಕ್ಕದಲ್ಲಿಯೇ ಕಾಳಿತ್ತದ್ದು. ಒಮ್ಮೆ ಅವಳ ಕ್ಷೇತ್ರದಲ್ಲಿ; ಒಮ್ಮೆ ಅವಳ ಕುರುಳು ನೇರಂಸುತ್ತಿದ್ದು; ಒಮ್ಮೆ ಅವಳ ಹಣಿ ಮಾಟ್ಟಿನೋಡುತ್ತಿದ್ದು; ಒಮ್ಮೆ ಅವಳ ಕಾಲು ತೀಡುತ್ತಿದ್ದು; ಒಮ್ಮೆ ಅವಳ ಕರ್ನೋಲಗಳನ್ನು ಬಹಳ ವ್ಯಾದಃಬಾಗಿ ಶ್ವಶ್ರಿಸುತ್ತಿದ್ದು. ಚಿತ್ರ ಬರೆಯುವಂದು ಯಾವ ಒಂದು ಆಸಂದ ದೊರಕುತ್ತಿತ್ತೀರ್ತು ಇದೇ ಬಗೆಯು, ಆದಕ್ಕಿಂತ ಹೆಚ್ಚಿನ ಆನಂದ ಈಗ ತನಗೆ ಆಗುತ್ತಿರಬಂತೆ ಆವನಿಗೆ ಭಾಷವಾಯಿತು. ಲಕ್ಷ್ಮಿಗೆ ಈಗ ಪ್ರಜ್ಞಾ ಇದ್ದಿದ್ದರೆ ತನ್ನ ವರ್ತನೆ ಕಂಡು ಎಷ್ಟು ಆನಂದ ಪಡುತ್ತಿದ್ದ್ದು! ಅವಳು ಶ್ವಸ್ಥಳಾಗಿದ್ದಾಗಿ ತನ್ನ ಪ್ರೇಮ ಭಾವವನ್ನೇಲ್ಲ ಆಡಗಿಸಿಟ್ಟುಕೊಂಡು, ಅವಳ ಪ್ರೇಮಭಾವವನ್ನು ಆದುವಿ ಹಿಡಿದು, ಅವಳಿಗೂ ನೋಷನಾಡಿ ತನಗೂ ನೋಷಮಾಡಿಕೊಂಡಿದ್ದುದಾಗಿ ಆವನಿಗೆ ತೋರಿತು. ಇನ್ನು ಹಾಗೆ ಮಾಡಬುದಿಲ್ಲ; ದೇವರ ದಯದಿಂದ ಆವಳು ಬೇಗನೆ ಚಿತ್ರರಿಸಿಕೊಳ್ಳಲಿ! ಶಲ್ಲಿಯಾವರೆಗೂ ಚಿತ್ರಕ್ಕೆ ಕೈಹಾಕು ವುದೇ ಇಲ್ಲ! ಆದಕ್ಕೆ ತೆರೆಹಾಕಿಬಿಡುತ್ತೇನೆ—ಎಂದು ನಿಶ್ಚಯಿಸಿ ದ ಶ್ರೀಕಾಂತ.

ಅಪ್ಪ ಹೊತ್ತಿಗೆ ಲಕ್ಷ್ಮಿಗೆ ಕೊಂಚ ಕೊಂಚ ಹಜ್ಞೆ ಬಂದುಹಾಗಿತ್ತು.
ಅರೆಗಣ್ಣ ಬಿಟ್ಟುಕೊಂಡಿದ್ದಳು.

“ಲಕ್ಷ್ಮಿ” ಎಂದ ಶ್ರೀಕಾಂತ.

ಮಾತಿಲ್ಲ! ಅದರೆ ಲಕ್ಷ್ಮಿ ಸ್ವಾಪಿ ಹೊಂತ್ತದಾಗಿ ಉಣಿಬಿಟ್ಟ
ನೋಡಿದಳು. ಅಷ್ಟೇಂದು ದುರ್ಬಲಾಗಿದ್ದ ಲಕ್ಷ್ಮಿಯ ನೋಟಿವಲ್ಲಿ
ಯಾವ ಭಾವವಿತ್ತು ಎಂಬುದನ್ನು ಪ್ರೇಮಿಯಾಗಿದ್ದ ಶ್ರೀಕಾಂತ ಈನಾಭವಿಷದಿ
ಹೋಗಿರಲಾರ.

“ಲಕ್ಷ್ಮಿ, ಲಕ್ಷ್ಮಿ” ಎಂದ ಮತ್ತೆ, ಪ್ರೇಮಿಪೂರ್ವಿಕವಾದ ಧ್ವನಿಯಲ್ಲಿ.

ಲಕ್ಷ್ಮಿ ಅದೇ ನೋಟಿವನ್ನು ಬೀರುತ್ತಿದ್ದಳು. ಇನಳ ಸ್ತ್ರೀ ಲಕ್ಷ್ಮಿಯಲ್ಲಿ
ನೀರವತೆಯಲ್ಲಿ ಬೇಕಾದಪ್ಪು ಶಫ್ರ ತುಂಬಿ ತುಳುಕುತ್ತು.

“ಕುಡಿಯುವುದಕ್ಕೆ ಹಾಲು ಕೊಡಲೆ, ಲಕ್ಷ್ಮಿ?”

“ಬೇಡ” ಎನ್ನುವಂತೆ ವೆಲ್ಲನೆ ತಲೆ ಅಲ್ಲಾಡಿಸಿದಳು.

“ನೀರು ಬೇಕೆ?”

“ಹುಂ, ಬೇಕು” ಎನ್ನುವಂತೆ ಬಾಯಿ ಚಷ್ಟುಸಿದ್ದು. ಶ್ರೀಕಾಂತ
ಸ್ತ್ರೀ ನೀರು ಕುಡಿಸಿದ.

ಸಂಜಿಯಾಗಿತ್ತು. ಲಕ್ಷ್ಮಿ ಹಾಗೆಯೇ ನಿದ್ದೆ ಕೇಳಿಗಾತ್ತಿದ್ದಂತೆ
ಮಲಗಿದ್ದಳು ಶ್ರೀಕಾಂತ ಧ್ವನಿಯವಾಡಿ, ವಾಸೇಗಿ ಹೊರಗಡೆ ಬೀಗ ಹಾಕಿ
ಕೊಂಡು ಹೊರಟು, ಒಬ್ಬ ವ್ಯಾದ್ಯರನ್ನು ಕರೆದುಕೊಂಡು ಬಂದು ತೋರಿಸದ.
ಆರು ಅವಳನ್ನು ಚೆನ್ನಾಗಿ ಪರೀಕ್ಷೆಯಾಡಿ, ಅತ್ಯಂತ ದಾರುಳವಾದ
ಮಾನಸಿಕ ಮತ್ತು ಶಾರೀರಿಕ ದೂರ್ಬಲ್ಯಗಳ ಪರಿಣಾಮ ಆದೆಂದೂ,
ಹೃದಯವೂ ಕೊಂಚ ದುರ್ಬಲವಾಗಿದೆಯೆಂದೂ, ಇನ್ನು ಎರಡು ಮೂರು
ಶಿಂಗಳಾದರೂ ಸಂಪೂರ್ಣ ವಿಶ್ವಾಂತಿ ಕೊಡಬೇಕೆಂದೂ, ಇನ್ನು ಯಾವ
ಬಗೆಯ ರೋಗವೂ ಇಲ್ಲನೆಂದೂ ತಿಳಿಸಿದರು.

ಮಾರನೆಯ ದಿನ ಬೆಳಗೆ ಶ್ರೀಕಾಂತ ಮುಗಿಯಾತ್ತಿ ಬಂದಿದ್ದ ಚಿಕ್ಕಕ್ಕೆ
ತೀರಹಾಕಿ ಮುಚ್ಚಿಬಿಟ್ಟು!

ವಾರವಾಯಿತು; ಎರಡು ವಾರವಾಯಿತು; ಮೂರಾಯಿತು. ಶಿಂಗ
ಖಾಗುತ್ತ ಬಂತು. ಲಕ್ಷ್ಮಿಯ ಸ್ಥಿತಿ ಇದ್ದಹಾಗಿಯೇ ಇತ್ತು.

೧೪

ಶ್ರೀಕಾಂತ ಒಂದೊಂದಾಗಿ ತನ್ನ ಚಿಕ್ಕಗಳನ್ನೇಲ್ಲ ಹೋದವ್ಯು ಚೆಲೆಗೆ ವಾರಿ, ಒಂದ ಯಣವನ್ನೇಲ್ಲ ಲಕ್ಷ್ಮಿಯ ಶೈವಧೋಸಚಾರಗಳಿಗೆ ವೆಚ್ಚ ಮಾಡುತ್ತಿದ್ದು. ತನಗಾಗಿ ಹೆಚ್ಚು ಏನನ್ನೂ ವೆಚ್ಚುವಾಡುತ್ತಿರಲಿಲ್ಲ. ಒಂದೊಂದು ದಿನ ಬರಿಯ ಅನ್ನ ಬೇರಿಸಿಕೊಂಡು ತನ್ನತ್ತಿದ್ದ; ಒಂದೊಂದು ದಿನ ಹೋಟೆಲಿನಲ್ಲಿ ಉಟಪನಾಡುತ್ತಿದ್ದ. ಎಷ್ಟೋ ದಿನ ರಾತ್ರಿ ಉಪನಾಶವಾಡಿಬಿಡುತ್ತಿದ್ದ. ಪ್ರತಿದಿನ ರಾತ್ರಿ ಬಹಳ ಹೋತ್ತು ಲಕ್ಷ್ಮಿಯ ಬಳಿಯ ಕುಲತ್ತಿರುತ್ತಿದ್ದ. ಹಿಂಗೆ, ಹೋತ್ತುಹೋತ್ತಿಗೆ ತನ್ನ ನಿದ್ರೆಯಿಲ್ಲದೆ, ತನ್ನ ಚಿಕ್ಕಕೆಲೆಯ ಕೆಲಸಕ್ಕೆ ಮನಸ್ಸು ಕೊಡುತ್ತಾಗೆ, ಲಕ್ಷ್ಮಿಯ ಸಹನಾಶವೂ ಇಲ್ಲದೆ, ಅವನೂ ಕೃಶನಾಗುತ್ತಾ ಒಂದ. ಆವನ ಸೈಕ್ಕಿ ಜೀವನದಲ್ಲಿ ಏನೋ ವಂಕು ಕವಿರಂತಾಗಿತ್ತು. ಆದರೂ ಲಕ್ಷ್ಮಿಯ ಶುಕ್ರಾಣಿಯಲ್ಲಿಯೇ ಆವನು ಒಂದು ಬಗೆಯ ಹಂತ ತೃಪ್ತಿಗಳನ್ನು ಪಡೆಯುತ್ತಿದ್ದ. ಆವಳು ಗಣಹೋಂದಿ ಬದುಕಿದರೆ-ಬದುಕಿಯೇ ಬದುಕುತ್ತಾಳೆ ಎಂದುಹೋಂಡ—ಬದುಕಿದರೆ,.....ಎಂದು ಏನೇನೋ ಸವಿಗನಸು ಗಳನ್ನು ಕಣತೊಡಗಿದ.

ಪ್ರಾಗ್

ಶಿಂಗಳ ಮೇಲಾಯಿತು; ಒಂದು ದಿನ ಶ್ರೀಕಾಂತನಿಗೆ ಮಧ್ಯರಾತ್ರಿಯಲ್ಲಿ ‘ರತ್ನ’ಯ ಕನಸಾಯಿತು: ರತ್ನ ತನ್ನನ್ನ ಕರೆಯುತ್ತಿದ್ದಾಳೆ; ಬಹುಕಾಲ ಮರೆತದ್ದುಕ್ಕಾಗಿ ಕೋಪಗೋಂಡಿದ್ದಾಳೆ! ಬಿಟ್ಟು ಹೋರಟಿಹೋಗುತ್ತೇ ನೆಂದು ಹೆಡರಿಸುತ್ತಿದ್ದಾಳೆ....ಶ್ರೀಕಾಂತನಿಗೆ ಎಷ್ಟು ವಾಯಿತು. ಕನಸು ಆಳಿಸಿ ಹೋಗಿರಲಿಲ್ಲ. ಕನಸಿನ ಚಿಕ್ಕ ಮತ್ತೆ ಶಂಕೃಂದೆ ಸುಳಿಯಿತು. ಶ್ರೀಕಾಂತನಿಗೆ ತಾನು: ತೆರೆಹಾಕಿದ್ದ ಚಿಕ್ಕನನ್ನು ಒವ್ವೆ ತೆಗೆದು ಸೋಡ ಬೇಕೆನಿಷತ್ತು. ವಾಕೆಡಿಯ ಮೇಲಕ್ಕೆ ರೋಗಲು ಎದ್ದು ಹೋಗುವ ಮುನ್ನ ಒಮ್ಮೆ ಲಕ್ಷ್ಮಿಗು ಕಡೆ ತಿರುಗಿ ಸೋಡಿದ. ಸಿಂಹ ಮಾಡುತ್ತಿದ್ದಳು;

మందవాద దీపద బెళ్ళికినల్లి, రోగిగ్రస్తుళాగిద్దరూ ఆవళ ముఖ అందొందు బగెయ ఆశ్చర్యమ తేజస్సినంద కాణుత్తుత్తు; తాను కనసి నల్లి కండ ‘రత్న’య ముఖదల్లి ఆహే బగెయ తేజస్సు ఇచ్చుదు సేనపిగె ఒంతు.

శ్రీకాంత చేగనే తన్న ఉత్తరాలేగే—తల్లి, ఓంచ జిత్రగలద్ద శాలేగే—సేపాడ. దీప కొత్తిసి, తేరియేకిద్ద ఒంటి జిత్రద బళిగే హోద. తేరియ మేలే చేకుచెప్పు థూళు కూతిత్తు వెల్లగే తేరి తెగిద. తాను తంగఁ హుండి నుగిషాయ బట్టిద్ద రతియ జిత్ర కణ్ణెడురగే కంగొళిశుత్తుత్తు. జిక్కాన్న ఒంచే శమనే దిట్టిసి సోదుకు నీంకి: రతిగే జీవకళే బందంతుయి.త.; తుప్పి ఉల్లగిదంతుయితు; మాతాధుత్తుద్దుంతే తోరితు. శ్రీకాంత భూరంతనాగి ఆలిశు వంతె నీంత.

జిక్కబంధిత రతి ఇంకు ఇంకేముతే శ్రీకాంతసిగే భంచవంయిత..

“ప్రీకాంత! నన్నె నల్మియ, జిక్కగార! నన్నె దశనాభులాఁ! నన్నెన్ను ఏకే ఖాదాసునే ఎంచుక్కిచ్చేయి? నిన్నె వ్యుదయమందిర దండ నన్నెన్ను తిట్ట ఈ జిత్రదల్లి బంధిశిరుత్తేయి? ఈ జిత్రదల్లి నన్నెన్ను జీవముత్తియాగి ఇరిశలు నినగే ఇష్టవిల్ల. ఇష్టవిల్ల దిద్దరే బట్టిబిడు. మాగెందు తిళసు హోరటిమోరుత్తేనే. బేరే యారన్నాడరూ ఆక్రయిశుత్తేనే. శ్రీకాంత! శుమ్మనే ఏకే యోచిశుత్తే నీంతిరువే? నిన్నె వ్యుదయపన్ను నాను తాణేనే? నినగే లష్టేక్కయూ బేశు, నాసూ బేశు. నన్నెన్ను ఇష్టు దిన్ మంతెంద్రరూ నన్నెన్ను బిడలారే నీసు. శ్రీకాంత, ఇదు సాధ్యవిల్ల. ఇష్టరన్ను పడేయలు సాధ్యవిల్ల. ననగాగి లష్టేక్కయన్ను బలి కొడలు సిద్ధవాగిద్దేయలు బేను?.....మౌనవేశ? హోదు ఎన్ను....శుగలూలష్టేక్కయన్ను.....ఆగువుదిల్లవేను? కూగాదరె లష్టేక్కాగి నన్నెన్ను....హోదు శ్రీకాంత....నాను హేళువుదు శర్భల్లి....లష్టేక్కయ జీవ నన్నుల్లి....నన్నె జీవ లష్టేక్కయల్లి....లష్టేక్కయ, జీవసారవన్నెల్ల

ನನ್ನಲ್ಲಿ ತುಂಬಿರುತ್ತೀರೆಯೇ....ಅವಳಲ್ಲಿ ಉಳಿದಿರುವ ಆಲ್ಲಿ ಜೀವವನ್ನೂ ನನ್ನಲ್ಲಿ ತುಂಬಿಬಿಟ್ಟರೆ ನಾನು ಜೀವಂತಮಾತ್ರಿಯಾಗುತ್ತೀರೆನೆ. ಲಕ್ಷ್ಮಿನನ್ನಲ್ಲಿ ಏಕ್ಕುತೆ ಹೊಂದುತ್ತಾಳೆ. ನನ್ನನ್ನೇ ಲಕ್ಷ್ಮಿಯೆಂದು ತಿಳಿ....ಇಲ್ಲವೇ....ನನ್ನಲ್ಲಿ ತುಂಬಿರುವ ಈ ಅಶೆ ಜೀವ ತೆಗೆದುಹಾಕಿ ಆರೆಜಿವವಾಗಿರುವ ಲಕ್ಷ್ಮಿಯಲ್ಲಿ ತುಂಬು....ಅವಳನ್ನು ಬದುಕಿಸು....ಅವಳೇ ನಿನ್ನ ‘ರತ್ನ’ಯಾಗಿರುತ್ತಾಳೆ....ಪಕೆ ಸುವ್ಯಾಸಿದ್ದಿರೆಯೇ? ಯಾವುದಾದರೂ ಸತ್ಯಯ ವಾಡು, ಬೇಗ....”

ಶ್ರೀಕಾಂತಸೀಗೆ ಏನೋ ಉತ್ಸಾಹ ಬಂದಂತಾಯಿತು. ಉತ್ಸಾಹದ ಭರದಲ್ಲಿ ತನಗೆ ತಾನೇ ಹೀಗೆ ಹೇಳಿಕೊಂಡ:

“ರತ್ನ, ನಿನ್ನನ್ನು ಬಿಡಲಾರೆ. ಲಕ್ಷ್ಮಿಯನ್ನು ಬಿಡಲಾರೆ. ಇದೋ ನೋಡು. ಬೆಳಗಾಗುವದರೊಳಗಾಗಿ ನಿನ್ನನ್ನು ಜೀವಂತಮಾತ್ರಿಯಾಗಿ ಮಾಡುತ್ತೀನೆ ನನ್ನ ಸಾಮಧ್ಯವನನ್ನಾದರೂ ನೋಡು, ಇಬ್ಬರನ್ನು ಪಡೆಯುತ್ತೀನೆ” ಎಂದು ಎಲ್ಲೆಲ್ಲೊಂದು ಹಾಕಿದ್ದ ಬಣ್ಣ ಚುಂಚೆ ಮುಂತಾದ ಸಾಮರ್ಗಿಗಳನ್ನೇಲ್ಲ ಬೇಗಬೇಗನೆ ಸಿದ್ಧಪಡಿಸಿಕೊಂಡು, ಇನ್ನೊಂದು ದೀವ ಹೊತ್ತಿಸಿ, ಚಿತ್ರವನ್ನು ಪೂರ್ಯಿಸತ್ತೊಡಗಿದ.

ಬೆಳಗಿನ ಜಾವ ಎರಡಾಯಿತು, ಮೂರಾಯಿತು, ನಾಲ್ಕುಗುತ್ತು ಬಂತು. ಶ್ರೀಕಾಂತ ಇನ್ನೇನು ಚಿತ್ರವನ್ನು ಪೂರ್ಯಿಸುವುದರಲ್ಲಿದ್ದು. ಅವನು ಎರಡು ಮೂರು ದಿನ ಮಾಡುವ ಕೆಲಸವನ್ನು ಎರಡು ಮೂರು ಗಂಟೆಗಳಲ್ಲಿ, ಅದೂ ರಾತ್ರಿಯ ವೇళೆ ನಿದ್ದೆಯ ಹೊತ್ತಿನಲ್ಲಿ, ಸಾಧಿಸಿದ್ದು. ತಾನು ಕನಸಿನಲ್ಲಿ ಕಂಡಿದ್ದ ರತ್ನ ಮುಖದಲ್ಲಿ ಯಾವ ಕಾಂತಿಯಿತ್ತೂ, ತಾನು ಇಲ್ಲಿಗೆ ಬರುವ ಮುನ್ನ ನೋಡಿದ್ದ ಲಕ್ಷ್ಮಿಯೇ ಮುಖದಲ್ಲಿ ಯಾವ ತೇಜಸ್ಸಿತ್ತೂ ಅವೇರಡೂ ಮಿಳತವಾಗಿ ಚಿತ್ರದಲ್ಲಿ ಮಾಡಿ ಬರುತ್ತಿದ್ದೆಂತೆ ಕಂಡಿತು.

ಚಿತ್ರ ಬರೆಯುತ್ತಿದ್ದಂತೆ, ರತ್ನ ಮತ್ತೆಗೂ ಮೈ ನುಡಿದಂತಾಯಿತು: “ನಾನು ಹೇಳಿದ್ದನ್ನು ನೇನಪಿಗೆ ತಂದುಕೊ. ನಿನು ಯೋಚಿಸುವುದು ಸಾಧ್ಯವಿಲ್ಲ. ಲಕ್ಷ್ಮಿಯ ಜೀವ ಸಂಪೂರ್ಣವಾಗಿ ನನ್ನಲ್ಲಿ ತುಂಬಿಕೊಳ್ಳುತ್ತು ಬರುತ್ತಿದೆ. ಇನ್ನೂ ಶಾಲ ವೀರಿಲ್ಲ. ಅದೋ ನೋಡು, ಆ ಚೂರಿ ತೆಗೆದುಕೊ ಲಕ್ಷ್ಮಿ ಬೇಕಾದರೆ, ನನ್ನನ್ನು ಬಲಿಕೊಡು. ಈ ವೀನ ನೇಷಣಿದ ಪ್ರಯೋಜನವಿಲ್ಲ. ಸಿದ್ಧನಾಗು....”

ಶ್ರೀಕಾಂತನಿಗೆ ತನ್ನ ಒಂದು ಈಲ್ಲನೇಯೇ ರತ್ನಿಯ ನುಡಿಯಾಗಿ ತನಗೆ ಕೇಳುತ್ತಿದೆ ಎಂಬುದು ತಿಳಿದೆ, ನಗೆ ಬಂದಿತು; ಗಹಗಹಿಸಿ ನಕ್ಕು ಚಿತ್ತದ ಕೆಲಸವನ್ನು ಮುಂದುವರಿಸ್ತು. ಅದು ಇನ್ನು ಒಂದೇರಡು ನಿಮಿಷಗಳಲ್ಲಿ ಪೂರ್ಣವಂತಿತ್ತು.

“ಶ್ರೀಕಾಂತಾ” ಎಂದು ಲಪ್ಟಿಕ್ ಚೀರಿದೆಂತಾಯಿತು.

“ಶ್ರೀಕಾಂತಾ, ಇನ್ನು ಲಪ್ಟಿಕ್ಯು ಆಸೆ ಬಿಡು. ಇದೋ, ನಾನು ನೈವೇತ್ತು ಬಂದಿದ್ದೇನೆ. ಇನ್ನು ನನ್ನನ್ನು ಸ್ವೀಕರಿಸಬಹುದು. ಸಿದ್ಧಿಭಾಗಿ ದ್ವಿನೇ....” ಎಂದು ಚಿತ್ತದ ರತ್ನಿ ನುಡಿದಳು.

ಶ್ರೀಕಾಂತನಿಗೆ ವೈ ಜುಮೈಂದಿತು; ಸಂಪೂರ್ಣವಾಗಿ ಮುಗಿದಿದ್ದ ರತ್ನಿಯ ಚಿತ್ತವನ್ನು ಓಟ್ಟಿಸಿ ನೋಡುತ್ತಿದ್ದವನು, ಹಾಗೆಯೇ ಕಣ್ಣುಮಾಚ್ಚಿ ಶುಳಿತ. ಇದ್ದಕ್ಕಿಂತ ಹಾಗೆ ರೋಷರ್‌ಎಂದು ಎದ್ದ. ಕುಂಜ ಬಿಸಿಮು ಚೂರಿಯನ್ನು ತೆಗೆದುಕೊಂಡ, ಆದನ್ನು ಭದ್ರಸುಃಷ್ಟಿಯಲ್ಲಿ ಹಿಡಿದು, ಲಂಟು ಕಣ್ಣಿ, ನಟ್ಟಿ ನೋಟಿದಿಂದ, ಚೂರಿಯನ್ನು ಚಿತ್ತಪಟ್ಟದ ಒಂದು ಮೇಲು ಹೂಡಿಲೇಗೆ ಹೆಚ್ಚಿ, ಆದರ್ಥ್ಯ ಇನ್ನೇನು ಪರ್ರನೆ ಸೀಳಿಹಾಕಬೇಕು....ಎದೆ ಇವಡವ ಎನ್ನುತ್ತೇಡಿಗಿತು; ಉಸಿರಿ ಬೇಗಬೇಗನೆ ಆದಹತ್ತಿತು....ಆಷ್ಟರಲ್ಲಿ ಕ್ಷೇತ್ರ ಅಲ್ಲಿಗೇ ಸಂತಿತು ತಾನು ಮಾಡ ಹೊಗುತ್ತಿರಿಸುವುದು ಎಂಥ ಹುಳ್ಳು ಕ್ಷೇಲ್! ಈ ಚಿತ್ತದಲ್ಲಿ ಲಪ್ಟಿಕ್ಯು ಇತ್ತು, ತನ್ನ ಸಾಧನೆ—ಕಲೆಯ ಆಕ್ಷಯ ಎರಡೂ ಜೋತೆಗೂಡಿ ಮೂಡಿವೇ! ಇಂಥ ಅನೋಫ್ ಚಿತ್ತವನ್ನು ಪ್ರಪಂಚಕ್ಕೆ ಇಲ್ಲದಂತೆ ಮಾಡುವುದು ಅತ್ಯದ್ವೋರ್ಹ, ತನ್ನ ಉದ್ದೇಶಕಾಳಿಗಿ ಯಾರು ತನ್ನನ್ನು ತಾನು ಬಲಿಕೊಟ್ಟಿಕೊಂಡಿದ್ದ ಹೋರೆ ಆ ಲಪ್ಟಿಕ್ ದ್ವೋರ್ಹ, ಪ್ರಪಂಚಕ್ಕೇ ದ್ವೋರ್ಹ—ಎಂದು ತಟ್ಟಿನೆ ತೋರಿ, ಹೆಚ್ಚಿನ್ನು ವೆ.೧೯ಕ್ಕಿತ್ತದ....ಚೂರಿ ಇನ್ನೂ ಕ್ಷೇತ್ರಿಕಿಂಡಲ್ಲೀ ಇತ್ತು....ತನ್ನ ಕಲಂಜಿವನಕ್ಕೆ ಇಂದೇ ಕೊನೆ ದಿನ....ಇನ್ನು ತನ್ನ ಒಲವಿನ ಮಾತ್ರಿ....ಲಪ್ಟಿ....

ಶ್ರೀಕಾಂತ ಭಗ್ಗನೆ ಕೆಳಕ್ಕೆ ಇಂದು ಹೋದೆ. ಲಪ್ಟಿಕ್ಯು ಹಕ್ಕಿದಲ್ಲಿ ಶುಳಿತ. “ಲಪ್ಟಿಕ್, ಲಪ್ಟಿಕ್” ಎಂದು ಹೂಡು ನಾಲ್ಕು ಸಲ ಕೂಗಿದ. ಮತ್ತೆ ಮೂರು ನಾಲ್ಕು ಸಲ ಕೂಗಿದ. ಪುನಃ ದೀಪ ದೊಡ್ಡದುಮಾಡಿ,

ಮುಖ ದಿಕ್ಕಿಸಿ ನೋಡಿದ. ತಾನು ಚಿಕ್ಕ ಬರೆಯಲು ಮೇಲಕ್ಕೆ ಹೊಗುವ ಮನ್ಯ ಕೇಗಿದ್ದ ಶೋಽಹಾಗಿಯೇ ಇದ್ದ ಈ ಲಕ್ಷ್ಮಿ-ಮುಖದಲ್ಲಿ ಇದೇ ಕಾಂತಿ, ಶಾಂತಿ. ಸಿದ್ದೇಯಿರಬಹುದೆಂದು ಮೇಲ್ಲನೇ ಅವಳ ಕ್ಷೇತ್ರದಲ್ಲಿ ಹಿಡಿದುಕೊಂಡೆ; ತಣ್ಣಿಗತ್ತು. ಶ್ರೀಕಾಂತನಿಗೆ ಗಾಬರಿಯಾಯಿತು. ಕಾಲು ಮಾಟೆ, ನೋಡಿದ; ತಣ್ಣಿಗತ್ತು.

ಒಲವಿಗಾಗಿ ಕಲೆಯನ್ನು ಬಲಿಕೊಡುಹೊಗಿದ್ದ-ಕ್ಷೇತ್ರದ ಹಿಂದೆ; ಆದರೆ ಅದಕ್ಕಿಂತ ಹೊದಲೆ ಕಲೆಗಾಗಿ ಒಲವನ್ನು ಬಲಿಕೊಟ್ಟಿದ್ದುದರ ಆರವು ಶ್ರೀಕಾಂತನಿಗೆ ಈಗ, ಕಾಲ ವಿರಿದ ಮೇಲೆ, ಉಂಟಾಯಿತು.

ಶ್ರೀಕಾಂತ ತನಗಾಗಿ, ತನ್ನ ಕಲೆಗಾಗಿ ಲಕ್ಷ್ಮಿಯ ಆಶ್ಚರ್ಯಗವನ್ನು ನೆನೆದಾಗ ತನ್ನ ಪ್ರೇಮತಾಯಿಗ ತುಜ್ಞವಾಗಿ ಕಂಡಿತವನಿಗೆ. ಹುತಾತ್ಮಾನ ಲಕ್ಷ್ಮಿಯ ತಣ್ಣಿನೆಯ ಶಂಟಿಗಳನ್ನು ಪ್ರೇಮಪೂರ್ವಕವಾಗಿ ಚಂಬಿಸಿದ

ಚಿತ್ರವನ್ನು ಸಂಪೂರ್ಣವಾಗ ನಾಶಪಡಿಸಿದ್ದರೆ ಲಕ್ಷ್ಮಿ ಬದುಕಿರುತ್ತಿದ್ದ ಶೋಽಹಾ! ಲಕ್ಷ್ಮಿಯ ಜೀವವನ್ನು ತಾನು ಹಿರಿ ಬಣ್ಣಗಳ ಮೂಲಕ ‘ಚಿಕ್ಕದ ರತ್ನ’ಗೆ ವರೀವಿಸ್ತು ಇಂದಿಲ್ಲವೆ ತನ್ನ ‘ಜೀವಂತ ರತ್ನ’ ಇದ್ದಕ್ಕಿಂತ ಹೊಡದ್ದು! ಇವು ಸಾಮಿಗೆ ಕಾರಣ ತಾನು!....ಇದ್ದಕ್ಕಿಂತ ಬೇರೆ ಯೋಚನೆ ಹೊಳೆಯಿತು. ತಕ್ಕಿನೆ ಎದ್ದ ನಾಶದಿಯ ಮೇಲಕ್ಕೆ ಹೋದ.... ಮೈಮರವಿನಲ್ಲಿ, ಹಿಡಿದ ಚೂರಿ ಹಿಡಿದೆಂತೆಯೇ ಇಟ್ಟು ಭದ್ರಮಾಷ್ಟ್ಯಯಲ್ಲಿ.

ಹೊಡವನೂ, ‘ರತ್ನ ದೇವಿ’ಯ ಮುಂದೆ ನೊಣಕಾಲಗಾರಿ ಕುಳಿತ. ದೀರ್ಘ ಮಂತಾಗುತ್ತಿತ್ತು—ಕಿಟಕಿಯಿಂದ ಅರುಣಕಿರಣಗಳು ತಾರಂ ಬರುತ್ತಿದ್ದ ದರಿಂದ ಶ್ರೀಕಾಂತ ಚಿತ್ರವನ್ನು ದಿಟ್ಟಿಸಿ ನೋಡಿದ: “ಲಕ್ಷ್ಮಿ, ಸೇನು ಸತ್ತಿಲ್ಲ” ಎಂಬ ವರಾತ್ಮಕಗಳು ಆವೇನ ಬಾಯಿಂದ ಹೊರಟಿವು.

“ಲಕ್ಷ್ಮಿ ಸತ್ತು ಎಪ್ಪೋರ್ ಕಾಲವಾಯಿತು. ಬದುಕಿಗುವವರು ನಾನು, ರತ್ನದೇವಿ.” ಎಂದು ರತ್ನ ನಿನ್ನನಕ್ಕೆ ಈ.

“ಹಮೆತ್ತಪಡಬೇಡ, ರತ್ನ. ನಿನ್ನ ಬದುಕು ಸಾವು ನಿನ್ನ ಕ್ಷೇತ್ರದಲ್ಲಿದೆ” ಎಂದು ಭದ್ರಮಾಷ್ಟ್ಯಯಲ್ಲಿ ಹಿಡಿದ ಚೂರಿಯನ್ನು ಮತ್ತು ಮತ್ತು ಭದ್ರವಾಗಿ ಹಿಡಿದ.

“ನನ್ನ ! ಉತ್ತರಗೊಂಡ್ಡು ಸಾಲದೆ ಸನ್ನೆತ್ತೊಮ್ಮೆ ಕೆಲ್ಲಿ
ಲೇಳಸುವೆಯೂ ? ಇಧಿವಾ ರತ್ನಿಂಚಾಗಿ ಶುನಜ್ಞನ್ನು ನಡೆದಿರುವ ಲಕ್ಷ್ಯಾಯಿನ್ನು
ಮತ್ತೆ ಕೊಳ್ಳಬಯಸುವೆನೂ ? ನೀನೇ ತಲೆಗಾರನ್ನು, ಕೊಲೆಗಾರೆ.”

ಕೊಲೆಗಾರ ! ತಾನು ಕೊಲೆಗಾರನೇ ? ಹೋಮ. ಚೂರಿ ಕ್ಷೇತ್ರಾಲ್ಲಿದೆ....
ಅದರೆ.....

ಮಂಕಾಗಿ ಉರಿಯಾತ್ಮಿದ್ದ ದಿನ ಆರಿತು. ಕಲ್ಲು ಓಳಬೆಗೊಂಡಿ
ಕುಳಿದ್ದ ಶ್ರೀಕಾಂತನ ಶಿಷ್ಟೇತನವಾದ ಕ್ಷೇತ್ರಾಂದ ಚೂಂ ಜಗತ್ತಿ ಬಿಕ್ಕು.

ಲಕ್ಷ್ಯಾಯ ಕಳೇಬರಣಿನ್ನು ಕಂಡು ದಿಗಿಲ.ಗೊಂಡ ಮಾಲಿ ಮೇಲಕ್ಕೆ
ನುಗ್ಗಿಜೋಗಿ “ಬಾಧ್ಯೇ ಭಾಧ್ಯೇ” ಎಂದು ಆರಿಚಿಕೊಂಡ. ಎನ್ನು
ಕೂಗಬರೂ ಮಾತಿಭ್ರ. ಶ್ರೀಕಾಂತ ರತ್ನಿಯ ಚಿತ್ರವಿದ್ದ ಸುಲವನ್ನೇ ತಬ್ಬಿ
ಕುಟಿದ್ದು. ಕೆಳಗೆ-ಚೂರಿ ಬಿದ್ದಿಷ್ಟು ! ಕೆಂಬಣ್ಣ ಜೀಲಿಕ್ಕು ; ಕೆಂಬಣ್ಣವೆಲ್ಲ,
ರಕ್ತ ಎಂದು ಆರಿವಿಗೆ ಬಂತು ಆವೇಲೆ !

ಮಂಗುನಟ್ಟಿದ್ದ ಮಾಲಿ “ಇದೇನು....ಇಲ್ಲಿ .. ಲಕ್ಷ್ಯಾವ್ಯಾ....ಬೆತ್ತು....
ರತ್ನ ಹಂಗಿದ್ದ್ಯಾಭವ್ಯಾ ! ” ಎಂದು ಉದ್ದಾರ ತೆಗೆದ.

‘ರತ್ನದೇವಿ’ ನಾನುನಿಗೆ ಬೀರುತ್ತಿದ್ದಳು. ಶೈಶಾನ ವಾತಾವರಣದಲ್ಲಿ
ಆ ನಾನುನಿಗೆ ಜೀವನ ಅಂಕರಣನ್ನು ಮೊಳೆಯಿಸಿತ್ತುತ್ತು ; ಕಲೆಗ್ಗು ಆಮಾರ್ತಾ
ನನ್ನು ಸಾರುತ್ತಿತ್ತು ; ಜೀವಿಗಳಿರ ಆತ್ಮಾರ್ಚಣೆಯು ಸ್ವಾರೆಕದ ಸೂರಿ
ಯಾಂತಿತ್ತು.

ಕಡಲೆಪುರಿ ಏ ಕೆಂನವ್ಯಾ

ಏಕೆಂಟಿ ಪರ್ವ ಹಿಂದಿನ ಮಾತು. ಆಗಿಂತೆ ವ್ಯೇಸೂರು ಟೋನ್ ಹಾಲ್
ಬಳಿ ‘ಕೃಷ್ಣ ಸಿನಿಮಾ’ ಮೊದಲಾಗಿತ್ತು. ಸಿನಿಮಾ ಮಂದಿರವಲ್ಲಿ ಅಂಡಿನ
ಕಾರ್ಯಕ್ರಮ ಮೊದಲಾಗುವ ಮುನ್ನ ಕೆಲಹೊತ್ತು. ‘ಗ್ರಾವ್ ಫೋನ್’
ಹಾಕುತ್ತಿದ್ದರು. ದುಡ್ಡಿದ್ದವರು, ಇಷ್ಟಿದ್ದವರು, ಸಿನಿಮಾಕ್ಕೆ ಹೋಗುತ್ತಿ
ಬ್ಧರು. ದುಡ್ಡಿಲ್ಲಿದ್ದವರು—ನನ್ನು ಅಂಥವರು—ಅನೇಕ ಮಂದಿ ವಿದ್ಯಾರ್ಥಿಗಳು—
ಟೋನ್ ಹಾಲ್ ವ್ಯೇಸಾನದಲ್ಲಿ ಹಾಯಾಗಿ ಕುಳಿತು ಗ್ರಾಮಫೋನ್ ಕೇಳಿತ್ತು

ಹರಟಿ ಹೊಡಿಯತ್ತು ಶಾಲ ಕಳೆಯುತ್ತಿದ್ದರು. ಹೀಗೆ ಮೈದಾನದಲ್ಲಿ ಶಾಲ ಕಳೆಯಲು ಬರುತ್ತಿದ್ದವರು ನನ್ನೊಫ್ ಬಡ ವಿದ್ಯಾರ್ಥಿಗಳು ಮಾತ್ರವಲ್ಲ. ಬಡ ಗುಮಾಸ್ತರು ಕೆಲವರು, ಯಾವ ಕೆಲವು ಇಲ್ಲದೆ ಬೀದಿ ಬೀದಿ ಅಲ್ಲಿ ಯುವಮಂದಿ, ತುಂಟ ಹುಡುಗರು-ಇವರೇ ಮುಂತಾದ ಮತ್ತು ನನಗೆ ಹೇಳಲು ಇವುವಿಲ್ಲದ ಬಗೆಬಗೆಯ ಮಂದಿ ಅಲ್ಲಿ ನೇರಿಯತ್ತಿದ್ದರು. ದಿನ ದಿನಕ್ಕೂ ಈ ಜನದ ನೇರವಿ ಬೆಳೆಯುತ್ತಿತ್ತು. ಗೃಹವಾರ್ಥೋನ್ ಗಾನದ ಮೇರ್ಕತೆಗಿಂತ ಹೆಚ್ಚಾಗಿ ಅಲ್ಲಿ ನೇರಿಯತ್ತಿದ್ದ ಜನಕ್ಕೆ ಸಂಚೆಯ ಹೊತ್ತಿನಲ್ಲಿ ಅಲ್ಲಿ ಬಂದು ಶುಳಿತಿದ್ದ ಹೊಗುವುದು ಒಂದು ಚಂದು ಚಂಳಿಯಾಗಿ ಪರಿಣಮಿಸಿ ಹಾಗೆ ನೇರಿಯತ್ತಿದ್ದ ರೇಂದು ತೋರುತ್ತದೆ. ನಾನೂ ನನ್ನ ಗೆಳೆಯನ್ನಾ ಆ ಶಾಖೆ ಬಲಿಬಿದ್ದಿದ್ದುದೇ ನನ್ನ ಹೇಳಕೆಗೆ ದೃಷ್ಟಾಂತ.

ಸರಿ, ಜನದ ನೇರವಿ ಸೇರಿದ ಕಡೆ ಇನ್ನು ಕೇಳಬೇಕೆ? ಕಡಲೆಕಾಯಿ ಮಾರುವವರು, ಹಣ್ಣುಮಾರುವವರು, ಹುರಿಗಾಳು ಮಾರುವವರು, ಮುಂತಾದ ಬಗೆಬಗೆಯ ತಿಂಡಿ ವಾರುವ ವ್ಯಾಪಾರಗಾರರು ಅಲ್ಲಿಗೆ ಬಂದು ಮಾರಾಟಮಾಡುತ್ತಿದ್ದರು. ಒಂದೊಂದು ಶಾಲದಲ್ಲಿ ಕೆಲಕೆಲವು ಬಗೆಯ ತಿಂಡಿಯ ಮಾರಾಟದ ಹೊಡಿತ. ಉದಾಹರಣೆಗೆ, ಬೇಸಗೆಯಲ್ಲಿ ‘ಬಾಕ್ಕುರ’ ಕೋಕುಂಬರಿ ಪಾನಕಕ್ಕೆ ಜೋರಾದ ವ್ಯಾಪಾರ; ಚೆಳಿಗಾಲ ದಲ್ಲಿ ಕಡಲೆಕಾಯಿ ಬೆಲ್ಲದ ಹೊಡಿತ. ಆದರೆ ಸಾರ್ವತ್ರ್ಯದವಾಗಿ ಮಾರಾಟ ವಾಗುತ್ತಿದ್ದ ಒಂದು ಪದಾರ್ಥ ಎಂದರೆ ‘ಗಂಜಾಂ ಪುರಿ-ಹುರಿಗಡಲೆ’. ಯಾರು ಏನೇ ಕೊಂಡುಕೊಳ್ಳಲಿ, ಬಹು ಹಂಡಿ ಶಾಸಿಗೋಳಿ ಎರಡು ಕಾಸಿಗೋಳಿ ಮುಂರು ಶಾಸಿಗೋಳಿ ಪುರಿ ಕೊಂಡು ತಿನ್ನದೆ ಇರುತ್ತಿರಲಿಲ್ಲ.

ಇಡೀನು ಗಂಜಾಂಪುರಿಯ ಮಾಹಿಮೆ ಎಂದು ಯಾರಾದರೂ ಕೇಳಬಹುದು. ಬೆಂಗಳೂರಿನಲ್ಲಿ ಗಡಂಗು ಕಡಲೆಕಾಯಿ ಹೇಗೋಳಿ ಮೈಸೂರಿನಲ್ಲಿ ಗಂಜಾಂಪುರಿ, ಕಡಕೊಳದ ಕಡಲೆಹಾಗಿ ಪ್ರಸಿದ್ಧಿ. ಎಂಥ ಮಳಿಗಾಲವಾಗಲಿ ಇಲ್ಲಿನ ಪುರಿ ಒಳ್ಳೆ ಗರಿಗರಿ. ‘ರತ್ನ’ ಅವರ ಕಡಲೆಪುರಿ ಪದ್ಯ ಎಲ್ಲೆಲ್ಲಾ ಹೆಸರಾಗಿದೆಯಷ್ಟೆ; ಆವರಿಗೆ ಆ ಪದ್ಯ ಬರೆಯಲು ಸೂಳುತ್ತ ಕೊಟ್ಟಿರುವುದು ಈ ಮೈಸೂರಿನ ಗಂಜಾಂ ಪುರಿ. ಪುರಿಯ ಮಹತ್ವ ಅಲ್ಲ ನಾದರೂ ಬರಿಯ ಪುರಿಗಾಗಿಯೇ ಎಲ್ಲರೂ ತಪ್ಪದೆ ಪುರಿ ಕೊಳ್ಳತ್ತಿರಲಿಲ್ಲ;

ಹಾಗೆಂದು ನನ್ನ ತಿಳಬಳಕೆ. ಪುರಿ ಕೊಳ್ಳುತ್ತಿದ್ದುದು ಪುರಿಗಾಗಿ, ಹಾಗೂ ಅದನ್ನು ವಾರುತ್ತಿದ್ದು ಒಂದು ವಸ್ತುಗಾಗಿ. ಆ ವ್ಯಕ್ತಿಯೇ ಈ ಕೆಂಪಮ್ಮು.

ಕೆಂಪಮ್ಮು—ಕೆಂಪಿ ಎಂದು ಜನ ಕೂಗುತ್ತಿದ್ದರು—ಹೆಸಡಿನಲ್ಲಿ ವಾತ್ರ ಕೆಂಪಮ್ಮುನಾಗಿರಲಿಲ್ಲ. ನಿಜವಾಗಿಯೂ ಕೆಂಪಗಿದ್ದಳು. ಆ ಕೆಂಪು ಘರಂಗಿ ಹೆಂಗಸರ ಪರಕೀಯವಾದ ತೆಲನ್ನು ಗೆಂಟಲ್ಲ; ದೇಶಿಯವಾದ, ನೇರೀಕ ವಾದ, ಒಂದು ಬಗೆಯ ಕರುಗಿಂತು; ಪ್ರಾಣ ಆರೋಗ್ಯವನ್ನು ಸೂಕ್ಷಣ, ಕೆಂಗೆಂಳಿಸುವ ಕಂಪು. ಈ ಕೆಂಪನ್ನು ಕಲ್ಪನೇಗೆ ತಂದುಕೊಳ್ಳಬೇಕಾದರೆ ಕಂಧಾರೆ ಹೆಂಗಸರನ್ನು ನೇರಾಗಿ ತಂದುಕೊಳ್ಳಬೇಕು; ಬಿಸಿಲಿನಲ್ಲಿ ಸುತ್ತುಡಿದ ಮೇಲೆ ಸ್ವಲ್ಪ ಬಿಳುಪು ಮುಖ ಕೆಂಪಾಗುಪ್ರದನ್ನು ನೆನಪಿಗೆ ತಂದುಕೊಳ್ಳಬೇಕು; ಹಳೆಯ ಕಾಪ್ಯೋಸವೆಯನ್ನು ತೀಗೆದುಕೊಂಡು ಹೇಳಬಹುದಾದರೆ, ಕೆಂದಾವರಿಯನ್ನು ನೆನೆಯಬೇಕು.

ಕೆಂದಾವರೆ ಎನ್ನುತ್ತುಲ್ಲ. ಶಿಟ್ಟಕ್ಕನೇ ಆವಳ ಮುತ್ತಿ ಜಣ್ಣುಸರಕ್ಕೆ ಬರುತ್ತದೆ. ಎಲ್ಲರಂತೆ ನಾನೂ ಆವಳ ಮುಖವನ್ನು ಕೆತ್ತಿಸಲಬಂದ ನೋಡಿದ್ದೇನೆ. ಆವಳ ಮುಖ ನಿಜವಾಗಿ ಕೆಂದಾವರೇ: ತಾವರೆಯ ಕೆಂಪು. ಆದರ ಗುಂಡು, ಆದರ ಆರಳು, ನೀರಿನಲ್ಲಿ ನೀಂತು ಸುಲಭವಾಗಿ ಸಿಕ್ಕಿದ ಆದರ ಧೀರ ಸೌಂದರ್ಯ; ತಾವರೆಯೆಂಬಳಿಗಳ ನಡುವೆ ಸಿಕ್ಕಿಕೊಂಡ ಎರಡು ಕರ್ದಾದುಂಬಿಗಳಂತೆ ಆವಳ ಚಂಪಲನಾದ ಕಣ್ಣಿರಡು. ಸಂಚೀಗಂಪಿನಲ್ಲಿಂತೂ ಅವಳ ಮುಖದ ಕೆಂಪು ಇನ್ನುಡಿಯಾಗಿ ಮುಖ ಆದ್ವೇಂದು ಬಗೆಯ ವೋಹ ಕತೆಯಿಂದ ಮೆರೆಯುತ್ತಿತ್ತು. ಈ ಕೆಂಪು ಮುಖದ ಕೆಂಪಮ್ಮು ಸೋಂಪಮ್ಮಾನೂ ಆಗಿದ್ದಳು. ದುಂಡಾದ ಮುಖದ ಜೊತೆಗೆ ದುಂಡಾದ ವೈಕ್ಕೆ; ಕೈಗಿ ಹಾಕಿದ್ದ ದೊಡ್ಡ ಬೆಳ್ಳಿಯ ಕಡಗಗಳು, ಬೆಳ್ಳಿಯ ತೊಳಿಬಂದಿಗಳು, ಬೆಳ್ಳಿಯ ಕಾಲ್ಪಂಡಗ ರುಳಿಗಳು, ಬೆಳ್ಳಿಯ ಕಾಲಂದುಗೆ,—ಇವು ಆವಳ ಮೈನಾಟಿದ ದುಂಡನ್ನು ಹೆಚ್ಚಿಸಿದ್ದವು. ಈ ಕೆಂಪಿಯ ಕೈಯಲ್ಲಿ ಕೆಂಪು ಬಳಿಗಳಿ; ಕೊರಳಿನಲ್ಲಿ ಹವಳದ ಶರನೇ! ಆದರೆ ಆವಳು ಉದುತ್ತಿದ್ದ ಸೀರೆ ವಾತ್ರ ಸಾಧಾರಣವಾಗಿ ಕಷ್ಟ—ಆವಳ ಕೆಂಪನ್ನು ಎತ್ತಿ ಮೆರಬುವ ಕಷ್ಟ. ತಲೆಯ ಮೇಲಿನ ಮುಖಕು ಒಮ್ಮೊಮ್ಮೆ ಹೆಗಲಮೇಲೆ ಜಾರಿ ಬಿದ್ದಾಗ

ಸೀರೆಯ ಕೆಪ್ಪಿನ ಬದಲು ತಲೆಕೂಡಲಿನ ಅಚ್ಚುಕೆಪ್ಪೆ ಮುಖಿದ ಕೆಂಪನ್ನು ಎತ್ತಿ ತೊರಿಸುತ್ತತ್ತು.

ಕೆಂಪಮ್ಮೆ ತಲೆಯ ಮೇಲೆ ಪುರಿಯ ಗೂಡೆ ಹೋಕ್ಕು, ಎರಡು ಕೈಗಳನ್ನೂ ಬೀಸುತ್ತ, ಅಂದೊಂದು ಬಗೆಯ ಸೈಯಾರದಿಂದ ಬಳುಕುತ್ತ, ಸೀರೆಯ ನೆರಿಯನ್ನು ತುಳುಕುತ್ತ, ಹಂಚಮು ಸ್ವರದಲ್ಲಿ “ ಕಡಲೇ ಪುರೀ ಬೇಕ್ ಕಡಲೇ ಪುರೀ ” ಎಂದು ಯಾವಾಗಲೋ ಒಮ್ಮೆ ಕೂಗಿದರೆ ಸಾಕಾ, “ ಇಲ್ಲಿ ಬಾ ಇಲ್ಲಿ ಬಾ ” ಎಂದು ಕರೆದು ಗಂಗವು ಗುಂಬಾಗಿ ಕುಳಿತ್ತಿದ್ದ ಜನ ಸೇರುಗಟ್ಟಿಲೆ ಪುರಿ ಹಾಕಿಸಿಕೊಳ್ಳುತ್ತಿದ್ದರು. ಪುರಿ ಹಾಕಿಸಿಕೊಳ್ಳುವಾಗ ಕೆಲವರ ಕೈ ಚೂಕವನ್ನೊಂದು ಟೆಂಪಿರುತ್ತಿದ್ದುವು; ಕಣಿಂ ಮಾತ್ರ ಕೆಂಪನ್ನುನ ಮುಖವನ್ನೇ ದಿಟ್ಟಿಸುತ್ತಿದ್ದುವು. ಕೆಂಪಮ್ಮೆನಿಗೆ ಇದರಿಂದ ಲಾಭವೇ ಆಗುತ್ತತ್ತು; ಇಂತೆಯಲ್ಲಿ ಸ್ವಲ್ಪ ಹಿಡಿತಾಗುತ್ತಿದ್ದಳು! ಜನಕ್ಕೆ ಪುರಿಯ ಆಳತೆಯಲ್ಲಿ ಸ್ವಲ್ಪ ಕಡಮೆಯಾದರೇನು? ಆವಳ ಮುಖ ದರ್ಶನದ ಲಾಭವಾಗುತ್ತತ್ತು. ಕೆಲವು ‘ರಸಿಕ’ ಜನ ಪುರಿ ಕೋಂಡು ಕೊಂಡ ಮೇಲೆ ದುಡ್ಡು ಕೊಡುವಾಗ ಆವಳ ಕರ ಸ್ವರ್ಪನಾಂಕ ಕೊಡುತ್ತಿದ್ದರು. ಆಯ ಕಾಸಿನ ವ್ಯಾಪಾರವಾಡಿ ಈ ರೀತಿಯಲ್ಲಿ ಒಂದಾಣಿ ಆವಳ ಕೈಗಿಟ್ಟಿಗೆ ಒಮ್ಮೊಮ್ಮೆ ಆವಳು ಹುಸಿ ನಂಬಿಕೆ ನಟಿಸುತ್ತ, ಹಾಗೆಯೇ ಬೇರೆನೇ ತಲೆಯ ಮೇಲೆ ಮುಖಕೆಳಿದುಕೊಂಡು ಅಟ್ಟನೆ ಹೊರಟಿಂದು ಹೋಗುತ್ತಿದ್ದಳು. ಹೋಸ ಮಾಡುವ ಖದ್ದೇಶದಿಂದ ಆವಳು ಹಾಗೆ ಮಾಡುತ್ತಿದ್ದ ಲೀಂಪು ನಾನು ಹೇಳಲಾರೆ. ನನ್ನ ಮಾನಸ್ಸನಲ್ಲಿ, ಕೆಂಪನ್ನುನೆಂದರೆ ಮುಗ್ಧಮಾತಿರ; ನನ್ನ ಗಳಿಯನ ಅಭಿಪ್ರಾಯದಲ್ಲಿ, ಆವಳು ಹೋಂಪದ ಬಲೆ ಬೀಸಿ ಬಗೆ ಬಗೆಯಲ್ಲಿ ಹೋಸಮಾಡತ್ತಿದ್ದ ಹೋಸಗಾತಿರ. ಈ ವಿಷಯದಲ್ಲಿ ನಾನು ಹೇಜು ಹೇಳಲಾರೆ. ಆವಳ ವಿಷಯವಾಗಿ ನಾನು ಹೇಳುವ ಸಂಗತಿಗಳು ಕೆಲವೆಲ್ಲ ನನ್ನ ಗಳಿಯನೇ ನೋಡಿ ನನಗೆ ಹೇಳಿದವು. ಹೇಗೋ ಎಂತೋ! ನನ್ನ ನಂಬಿಕೆ ಮಾತ್ರ ನನ್ನಲ್ಲಿ ಖಚಿತಗೊಂಡಿತ್ತು. ಇದು ಹೃಗಿರಲಿ. ಕೆಂಪಮ್ಮೆ ಹಾಗಿ ಹೋದಾಗ, ಕಡಲೆಪುರಿ ಕೊಂಡ ರಸಿಕ ಮಾತಾರುರು ಬಾಕಿ ಚಿಳ್ಳರೆ ಕೇಳುವುದನ್ನು ಮರಿತು, ಪುರಗೆ ಕೈಯ ಕ್ಕುವುದನ್ನೂ ಮರಿತು, ಆವಳು ಹೋದ ದಾರಿಯಲ್ಲೇ ನೋಡುತ್ತ ಮೃಯನ್ನೂ ಮರಿಯುತ್ತಿದ್ದರು. ದಿಟ್ಟು

ಮಂದಿ ಬಟ್ಟಿಬ್ಬರು ಅವಳ ಕೈಗೂಡಿದು ಎಲೆದು ಕೂರಿಸಿಕೊಂಡು, ಬತ್ತಳೀಧಾನ ವಾಗಿ ವ್ಯಾಪಾರಮಾಡುತ್ತ, ಬಿಡಲಾರದ ಮನಸ್ಸಿನಿಂದ ಅವಳನ್ನು ಹೋಗಿ ಗೊಡುತ್ತಿದ್ದುದನ್ನು ನನ್ನ ಗಳಿಯನೊಡನೆ ನೋಡಿದ್ದೇನೆ. ಈ ಒಟ್ಟು ಜನಕ್ಕೆ ಬುದ್ಧಿ ಕಲಿಸುವವರು ಯಾರೂ ಅಲ್ಲಿ ಇರಲಿಲ್ಲ. ಕೆಲವರನ್ನು ಉತ್ತರಾ ಹಲವು ಮಂದಿಗೆ ಕೊಸಿಯೊಡನೆ ವಿನೋದ ಶರಣ ವಾಡುವುದೂ, ಮಾಡಿದ್ದನ್ನು ಸೋಡುವುದೂ ಬೇಕಾಗಿದ್ದುದರಿಂದ ನಮ್ಮಂಥ ಬಟ್ಟಿಬ್ಬರು ಬುದ್ಧಿ ಕಲಿಸುವ ಸಾಹೇಬಕ್ಕೆ ಹೋಗಲು ಹೇಳರುತ್ತಿದ್ದರು. ಅಲ್ಲದೆ, ಈ ಬಗೆಯ ವಿನೋದ ಸರಸಗಳಿಗೆ ಎಡಿಗೊಡುತ್ತಿದ್ದ ಕಾರಣ ಹೆಚ್ಚಿನ ವ್ಯಾಪಾರವಾಗುತ್ತಿದ್ದದರಿಂದ, ಕೆಂಪಮ್ಮನೂ ಇದಕ್ಕೆಲ್ಲ ಕರ್ಮಾರಾಗಿಯೇ ಇದ್ದುಳ್ಳ, ಇದೆಲ್ಲ ಅವಳಿಗೆ ಬೇಕು, ಎತ್ತಲಾಗಿದರೂ ಹಾಳಾಗಿ ಹೋಗಲಿ ನಮಗೇನು—ಎಂಬ ನನ್ನ ಗೆಳೆಯನ ತಟಕ್ಕೆ ಭಾವಾಳಂಗ ನಾರೂ ಸಿಲುಕಿಹೋಗಿದ್ದೆ. ಆನ್ನರಿಂದ ಈ ವಿನೋದ ದೃಶ್ಯಗಳನ್ನು ಸೋಡಿಕೊಂಡು ಸುಮ್ಮನೀರುತ್ತಿದ್ದೇವೆ.

ಟೌನ್‌ಹಾಲ್ ವೈದಾನದಲ್ಲಿ ನಾನು ಪ್ರತಿದಿನವೂ ಒಂದೇ ಜಾಗದಲ್ಲಿ ಕುಳಿತುಕೊಳ್ಳುತ್ತಿದ್ದೇವೆ. ನನ್ನ ಗಳಿಯ ಒಂದು ದಿನವೂ ತಪ್ಪದೆ ಅವಳಲ್ಲಿ ಪುರಿ ವ್ಯಾಪಾರ ವಾಡುತ್ತಿದ್ದೆ. ಒಂದೊಂದು ದಿನ ಅವನು ದುಡ್ಡ ಕೊಡುತ್ತಿದ್ದೆ; ಒಂದೊಂದು ದಿನ ನಾನು ದುಡ್ಡ ಕೊಡುತ್ತಿದ್ದೆ. ಅಂತೂ ಪ್ರತಿನಿಶ್ಯವೂ ನಾನು ಪುರಿ ಕೊಳ್ಳುವುದು ಕೆಂಪಮ್ಮನಿಗೆ ಗೋತ್ತಿತ್ತು. ಕೆಲವರು ಕೂಗಿ ಕರೆದಾಗ ಕೆಂಪಮ್ಮ ಬಳಗೆ ಸೋಗುತ್ತಿದ್ದಳು; ಇವರು ಒಂದು ಬಗೆಯ ಜನ.. ಕೆಲವರು ಎಷ್ಟುಸಲ ಕೂಗಿದರೂ ಕೆಂಪಮ್ಮ ಅವರ ಬಳಗೆ ಬೇಗನೆ ಹೋಗುತ್ತಿರಲಿಲ್ಲ; ಅವರನ್ನು ಕಂಡರೆ ಅವಳಿಗೆ ಅಸಡ್ಡೆ; ಅಂಥವರು ಅವಳನ್ನು ಕೇಟಲೆ ವಾಡುತ್ತಿದ್ದ ದುಷ್ಪ ಜನ. ಇನ್ನು ಕೆಲವರ ಬಳಗೆ ಕರಸಿಕೊಳ್ಳದೆಯೇ ಒಂದು ‘ಪುರಿ ಬೇಕೆ ಬುದ್ಧಿ’ ಎಂದು ಕೇಳಿ ಕೊಂಡು ಹೋಗುತ್ತಿದ್ದಳು; ಇವರು ಅವಳನ್ನು ವಿಶ್ವಾಸದಿಂದ ಮಂಜುಡೆಯಿಂದ ಕೆಂಪಡುಕೊಳ್ಳುತ್ತಿದ್ದ ಜನ. ಇದನ್ನೇಲ್ಲ ಪರಿತೀಲಿಸಿಯೇ ನಾನು ಕೆಂಪಮ್ಮ ಮುಗ್ಧ, ಸರಳ ಮನಸ್ಸಿನ ತರಣೆ, ಯಾವ ದುಭಾವವನ್ನೇ ಯಿಂದಲೂ ಬಿಂಳಿ ಬಿನ್ನಾಣಗಳನ್ನು ನಿರ್ಷೇಷಿತ್ತಿಲ್ಲ, ಇಂದ್ಲಿ ಅವಳ ಸಹಜ ಸುಂದರ ವರ್ಣನೆ ವಾಕ್ಯ ಎಂಬ ನಿಧಾರಕ್ಕೆ ಬಂದಿದ್ದೆ ಆದರೆ, ಮೊದಲೇ

ಹೇಳಿದಂತೆ, ನನ್ನ ಗೆಳೆಯಾನ ತೀವ್ರಾರ್ಥವೇ ಬೇರೆಯಾಗಿತ್ತು. ಅವನೂ ಸಹ ಒವೊನೈಟ್ ಅವಕಾಶನೇ ಸ್ವಲ್ಪಮಟ್ಟಿಗೆ ಶರಕ ವಿನೋದ ಮಾಡಡೆ ಇರುತ್ತಿರಲಿಲ್ಲ. ಅವನ ವಿನೋದ ಸಭ್ಯತೆಯ ಎಲ್ಲೆ ವಿಾರಾವುದೆಂಬ ಸೂಚನೆ ಕೆಂಡುಬಂದೆಡನೆಯೇ ನಾನು ಅವನಿಗೆ ಅಂಕುಶವಿಡುತ್ತಿದ್ದೆ. ಅವನು ಬಾಯಿ ಮುಚ್ಚತ್ತಿದ್ದೆ. ಆ ಕೂಡಲೇ ನಾನು ಏರಡು ವಿಶ್ವಾಸದ ಮಾತಾಡಿ ಕೆಂಪಮ್ಮೆನನ್ನು ಕಳುಹಿಬಿಡುತ್ತಿದ್ದೆ. ಅಂತೂ ಅವಳು ನಾವಿದ್ದೆಡಿಗೆ ತಾನೇ ಬಂದು ‘ಪುರಿ ಬೇಕೆ’ ಎಂದು ವಿಚಾರಿಸಿಕೊಂಡು ಹೋಗುತ್ತಿದ್ದಾರು. ಎಂದೂ ಅವಳು ನವಗೆ ಯಾನ ರೀತಿಯಲ್ಲಾ ವೋಕಮಾಡಿರಲಿಲ್ಲ. ಆಚ್ಚೆರು ಪುರಿಗೆ ಅರೆಸಾವು ಕೂಸರು ಹಃ ಕುತ್ತಿದ್ದಾರು. ಬಂದೆಡದು ಸಲಜ್ಬೂರ ಜೇಬಿನಲ್ಲಿ ಕಾಸು ಇಲ್ಲದೆ ಇದ್ದಾಗ ಹಾಗೆಯೇ ಪುರಿ ಕೊಟ್ಟು ಬಿಟ್ಟುದ್ದಾರೆ. ಮಾರನೆಯ ದಿನ ಹಿಂದಿನ ದಿನದ ಬಾಕಿ ಕೊಡುತ್ತಾ ಹೋದಾಗ ಚೆಡನೆಂದಿದ್ದಾರೆ. ಬಲವಂತಮಾಡಿ ಕೊಟ್ಟುಬಿಡಲು ಇ ದಿನ ನಾವು ಕೊಟ್ಟು ದುಡ್ಡಿನ ಎರಡರಪ್ಪು ಬೆಲೆಯಾ ಪುರಿ ಹಾಕಿ, ಸಿಂತಿದ್ದರಲ್ಲವೇ ಮಾತು ಎಂದು ಬುಡಬುಡನೆ ಹೊರಟುಹೋಗಿದ್ದಾರೆ. ಹೀಗಿದ್ದು ರಿಂದ ಅವಳ ವಿಷಯದಲ್ಲಿ ಎಳ್ಳಷ್ಟು ಸಂಶಯ ಇಟ್ಟುಕೊಳ್ಳಲು ನಾನು ಹೀಗೆ ನಾಗಿರಲಿಲ್ಲ. ಅವಳ ತಂಡೆ ತಾಯಿ ಯಾರು, ಅವಳಿಗೆ ಮುದುವೆಯಾಗಿದೆಯೇ ಮುಂತಾಗಿ ನನ್ನ ಗೆಳೆಯನೆಡುರಿಗೇನೇ ಅವಳನ್ನು ಕೇಳಿ ಅವನ ದುರಭಿಪ್ರಾಯವನ್ನು ತೊಲಗಿಸಬೇಕೆಂದು ವಿನಾಯಿ ಮಾಡಿದೆ. ಈ ನನ್ನ ಮನೋನಿಶ್ಚಯವನ್ನು ಅವನಿಗೂ ಸಹ ತಿಳಿಸಿದೆ. ಪ್ರತಿಯಾಗಿ ಅವನು ತನ್ನ ಅಭಿಪ್ರಾಯವನ್ನೇ ಖಚಿತ ಮಾಡುವಂಥ ಸಿದರ್ಥನವನ್ನು ತೋರಿಸಿಕೊಡುವುದಾಗಿ ಹಂಥ ತೊಟ್ಟಿದ್ದು; ಏದು ರೂಪಾಯಿ ಪಣ ಒಡ್ಡಿದ್ದು.

ಒಂದು ಸಂಜೀ ಎಂದಿನಂತೆ ನಾನೂ ನನ್ನ ಗೆಳೆಯನೂ ಯಥಾಸ್ಥಾನದಲ್ಲಿ ಕುಳಿತ್ತಿದ್ದೆವು. ಎಂದಿನ ಹೋತ್ತಿಗೇ ಕೆಂಪಮ್ಮೆ ಬಂದು ಪುರಿ ಮಾರಾಟ ಮಾಡುತ್ತಿದ್ದಾರು. ಎಪ್ಪು ಹೊತ್ತಾದರೂ ಅವಳು ನಮ್ಮ ಬಳಗೆ ಬರಲೇ ಇಲ್ಲ. ಯಾವನೋ ಒಬ್ಬ ಮನುಷ್ಯ ಅವಳ ಹಿಂದೆಯೇ ಆಲ್ಲಿ ಇಲ್ಲಿ ಸುಳಿದಾರುತ್ತಿದ್ದು. ಇದಕ್ಕೆದ್ದ ಹಾಗೆಯೇ ಕೆಂಪಮ್ಮೆ ಗೂಡಿಯನ್ನು ಸೋಂಟದ

ಮೇಲೆ ವೋಳಕ್ಕೆಯಿಂದ ಒತ್ತಿ ಹಿಡಿದುಕೊಂಡು ಹೊಂಟಿಕೊಂಡಳು. ಆ ಮನುಷ್ಯನೂ ಇವಳನ್ನು ಹೀಂಬಾಲಿಸಿದ್ದೀರೆ.

ನನ್ನ ಗೆಳಿನು ನನ್ನ ತೆಂಡೆ ತಿವಿದ; ಇವನ ಮುಖದಲ್ಲಿ ಗೆಲವಿನ ನಗೆಯಾಡುತ್ತಿತ್ತು. “ನನ್ನ ?” ಎಂದೆ ನಾನು.

“ ಅಲ್ಲಿ ಸೋಂಡಿವೆಯೋ ಕೆಂಪಿಯ ಬೇಟಿಗಾರ ಕೆಂಪಿಯ ನನ್ನ ಹೀಂಬಾಲಿ ಸುತ್ತಿರುವುದನ್ನು ! ಸೋಲು ಒಪ್ಪಿಕೊ, ಐದು ರೂಪಾಯಿ ತಿಗೆಯವ್ಯಾ ” ಎಂದ ಗೆಳಿಯ.

“ ನಿನು ಇಲ್ಲದ್ದು ಸಲ್ಲದ್ದೆಲ್ಲ ಉಂಟಿಸಿದರೆ ನಾನು ನಂಬಲಾರೆ ” ಎಂದೆ.

“ಹಾಗಾದರೆ ಸೋಕ್ಕಿಸಿ ಸೋಂಡಿಬಿಡೋಣ ಆಗ ಗೊತ್ತುಗೂತ್ತೀ ” ಎಂದ.

ನುನೇಗೆ ಹೊರಡಿವ ವೇಳೆಯಾಗಿತ್ತು. “ಹಾಗೆಯೇ ಆಗಲಿ ” ಎಂದು ನಡೆ. ಇಬ್ಬರೂ ಕೆಂಪವ್ಯಾನಪ್ಪನ್ನು ಹೀಂಬಾಲಿಸಿ ಹೊರಟಿವು.

ಕೆಂಪವ್ಯಾನೂ ಇವಳಿನಿಡನೆ ಕೋಗಾತ್ತಿದ್ದ ಮನುಷ್ಯನೂ ಸಂತೀ ಪೆಟೆಗೆ ಹೇಳಿದರೂ; ಅಲ್ಲಿ ಒಂದು ಪುರಿಯ ಅಂಗಡ. ಅಂಗಡಿಯ ಮೇಲೆ ಹುಡುಗ ಕೆಳತಿದ್ದ. ಕೆಂಪವ್ಯಾನೂ ಜೊತೆಯ ಮನುಷ್ಯನೂ ಅಂಗಡಿಯ ಒಳಕೊಕ್ಕಿರು.

ನಾನು ನನ್ನ ಗೆಳಿಯನನ್ನು ಕುರಿತು ಎಂದೆ: “ ಸೋಡು, ಕೆಂಪವ್ಯಾನ ಜೊತೆಯಾಗ್ಗಿದ್ದಾರುತ್ತಾರೆ ಅವಳ ಅವು. ಅಂಗಡಿಯ ಮೇಲೆ ಕುಳತಿರುವ ಹುಡುಗ ಅವಳ ತವ್ಯ. ನಿನ್ನದೇ ಸೋಲು.”

“ಅದು ಹೇಗೆ ಒಪ್ಪಲಿ ? ಅವನು ಅಂಗಡಿಯ ಮಾಲೀಕ. ಹುಡುಗ ಜೀತದ ಹುಡುಗ ಕೆಂಪವ್ಯಾ ಆತನ ಬಳಿ ಪುರಿ ಕೊಂಡು ವಾರುವವರು. ಪುರಿ ಮಾರಿಕೊಟ್ಟಿ ಕಂಪಾದಿಸುವುದಲ್ಲವೇ ಬೇರೆ ರೀತಿ ಬುಲ್ಲಾ.....”

“ಸಾಕು ಸುಮಾನಿರಪ್ಪ. ಏಕೆ ನಿನ್ನ ಬಂಡಿ ಯಾವಾಗಲೂ ಕೆಟ್ಟಿದ್ದನ್ನೇ ಯೋಚಿಸುತ್ತೀ ?”

“ಇಪ್ಪೆಲ್ಲ ಯಾಕೆ. ಅಂಗಡಿಗೆ ಹೋಗಿ ವಿಚಾರಿಸಿಬಿಡೋಣ ” ಎಂದ.

“ನರ ಸರಿ, ವಿಚಾರಿಸುವುದೂ ಬೇಡ, ಗಿಚಾರಿಸುವುದೂ ಬೇಡ. ಸುಮ್ಮನೆ ನಡಿ, ಗೊತ್ತಾಯಿತ್ತು ” ಎಂದೆ.

“ಎಲ್ಲಾ ಗೊತ್ತಿದೆ. ಇನ್ನು ಏದು ರೂಪಾಯಿ ಕಣ್ಣಬೇಕಾಗುತ್ತೀ ಅಂತೆ.”

“ಹಾಗೇ ಅಗಲಿ” ಎಂದೆ. ಇಬ್ಬರೂ ಶುವ್ಯನೆ ಸೋರಟಿವು.

ಮಾರನೆಯ ದಿನ ಸಂಚೆ ಕೆಂಪನ್ನು ತಾನಾಗಿಯೇ ನಮ್ಮ ಬಳಗೆ ಬಂದು ‘ಪುರಿ ಬೇಕೆ’ ಎಂದು ವಿಚಾರಿಸಿದಳು. ನಾನು ಚೋಕ ಹಾಸಿದೆ. ಅವಳು ಅಚ್ಚೇರು ಪುರಿ ಹಾಕಿದಳು.

“ಕೊಂಬರು ಮರಡತಿಯಲ್ಲ” ಎಂದ ನನ್ನ ಗೆಳೆಯ.

ಅರೆಪಾವಿನಮ್ಮೆ ಪುರಿ ಹಾಕಿದಳು ಕೆಂಪನ್ನು.

“ದುಡ್ಡು ನಾಳೆ ಕೊಟ್ಟಿರೆ ಶುಗುತ್ತ ದೆಯೋ?” ಎಂದು ಕೇಳಿದ ನನ್ನ ಗೆಳೆಯ.

“ಹಂಗೇ ಮಾಡಿ ಬುದ್ದಿ. ನೀವು ಎಲ್ಲಿ ಓಡಿಹೋದಿರ. ಇಷ್ಟರ ಮ್ಯಾಗಿ ಕೊಟ್ಟಿರೂ ಅತು, ಬಿಟ್ಟಿರೂ ಅತು. ಇವು ದಿನ ವ್ಯಾಪಾರಮಾಡಿ ನಿಮಗೆ ಅಚ್ಚೇರು ಪುರಿ ಕೊಡುತ್ತಾನ್ನ? ನಿಮ್ಮ ಇಷ್ಟು ಇದ್ದರೆ ಸಾಕು ಬುಡಿ ಬುದ್ದಿ.”

“ನನ್ನ ಗೆಳೆಯು ನನ್ನ ತೈಯಡಿ ತಿವಿದು, ಮತ್ತೆ ಕೆಂಪಿಯೋಡನೆ ಮಾತಾಡತೋಡಿದ್ದೀದೆ.

“ನಿನ್ನನ್ನ ಒಂದು ಮಾತು ಕೇಳಬೇಕೂ ಅಂತ ಇದ್ದಿಲ್ಲ. ಏನೂ ತಿಳಿದುಕೊಳ್ಳುದೆ ಹೋದರೆ.....”

“ಎನ್ ಬುದ್ದಿ ಹಿಂಗೇಳ್ತಿರ. ನೀವು ಏನಾರ ಕೇಳಿ, ಏನಾರ ಹೇಳ. ಎಲ್ಲ ನಿವ್ಯಾಂತೋಽಸ ಬುದ್ದಿ.”

“ನಿನ್ನ ಸಂಖಾಗಿದ್ದಿಯೇಯ ಕೆಂಪನ್ನು.”

“ಸುಕವಾಗಿಲ್ಲದೆ ಏನು ಬುದ್ದಿ.”

“ಪುರಿ ಮಾರುವುದು ನಿನಗೆ ಬೇಜಾರಾಗುವುದಿಲ್ಲವೇ?”

“ಬೇಜಾರೆನು ಬುದ್ದಿ ಬೇಜಾರು. ಸಂಚೆ ಏದು ಗಂಟಿಗೆ ಬಂದರೆ ನೆಗ್ತಾ ನೆಗ್ತಾ ಪುರಿಮಾರ್ತಾ ಹಂಗೇ ಏಳು ಹೊಡಿತ್ತೆತೆ. ಪುರಿ ಮಾರೋಫೂ ಒಂದು ಕೆಲವಾ. ನಿಮ್ಮಂತೋರ ಪಾದಸೇವೆ ಬುದ್ದಿ.”

ನನ್ನ ಗೆಳೆಯ ಮತ್ತೊಂದು ಸಲ ನನ್ನ ಭುಜ ತಿವಿದ.

“ಸಿನ್ನು ಗಂಡ ಯಾರೆ ಕೆಂಪಮ್ಮೆ?”

ಕೆಂಪಮ್ಮೆ ಮಾತಾಡಲಿಲ್ಲ. ತಲೆಯ ಮೇಲೆ ಮುಸುಕು ಎಳಿದು ಕೊಂಡು ಹೊರದುವ ಚಿಹ್ನೆ ಶೋರಿಸದಳು. ಶುಟ್ಟಿಲ್ಲದ ನಷ್ಟನಗೆ ನುಸುಳಿಬಂದಿತ್ತು; ಮುಖದಲ್ಲಿ ನಾಚಿಕೆಯ ನಟಿಸ್ತೇಯಿತ್ತು.

“ನಾಚಿಕೆ ಯಾಕೆ ಚಂಪಣ್ಣ? ಸಿನ್ನು ಗಂಡು ರೇರೀಸೆನ್ನ?”

ಕೆಂಪಮ್ಮೆ ವರೋನವಾಗಿದ್ದಳು. ನಗೆ ವಾಟ್ ಮಾನ್? ಹಾಗೆಯೇ ಉಳಿದಿತ್ತು. ನಾಚಿಕೆ ಸ್ವಲ್ಪ ಜಾರಿತ್ತು.

“ನಿನಗೆ ಮಕ್ಕಳಿಲ್ಲವೇ ಕೆಂಪಮ್ಮೆ?”

ಉತ್ತರವಿಲ್ಲ. ನಗೆ ಕೊಂಜ ಮಂಕಾದ ಹಾಗೆ ಇಲಿತ್ತು.

“ಸಿನ್ನು ಗಂಡನೋಡನೆ ಮಾತಾಡಬೇಕಾಗಿತ್ತು. ಇವನೆ ಹೇಳಿದರಿ....”

ಕೆಂಪಮ್ಮೆ ಬಾಯಿ ಬಿಟ್ಟುಳು; ಮತ್ತೆ ನಗೆ ಮೂಡಿತ್ತು.

“ನೀವು ಏನೇನೋರ್ ಕೇಳ್ತೀರ ಬುದ್ದಿ. ಹೆಂಗೆ ಬಾಯಿ ಬಿಡಲಿ ಹೇಳಿ. ನನ್ನ ಕೂಡ ನವ್ಯಾಗಿಗಾರೂ ಬಣ್ಣಿ. ಎಲ್ಲಾ ಗೊತ್ತುಗೈಗೈ ತೆ” ಎಂದು ಹೇಳಿ ಕೆಂಪಮ್ಮೆ ತಲೆಯ ಮೇಲೆ ಗೂಡೆ ಇಟ್ಟಿಕೊಂಡಳು.

“ಎಂದಾದರೂ ಬರುತ್ತೀವೇ ಹೊಗು. ಬಂದಾಗ ಒಟ್ಟಿ ಸೊಗಸಾದ ಪುರಿ ಕೊಡಬೇಕು ನೋಡು” ಎಂದೆ ನಾನು.

“ನೀವು ಅಲ್ಲಿಗಂಟಿ ಪಾದ ಬೆಳಸಿ ಬುದ್ದಿ. ನಿಮ್ಮಂತೋರ ಸೇವೇಗೇನೆ ಅಂಗಡಿ ನಾಡಿಗಿರೋದು” ಎಂದು ಕೆಂಪಮ್ಮೆ ಕೊನೆಯ ಶಲ ನಗೆ ಬೀರಿ ಹೊಡಟಿಯೋದಳು.

ಅವಳು ಹೊರಟಿಕೊಡನೇಲೆ ನನ್ನ ಗೆಳೆಯು ಇಗೆ ಹೇಳಿದೆ: “ನೋಡಿದೆಯಾ. ಕೆಂಪಮ್ಮೆನ ಬಣ್ಣ ಈಗಲಾದರೂ ಗೊತ್ತುಯಿತೋರ್? ಎಲ್ಲ ಅವಳ ಮಾತಿನಿಂದಲೇ ಗೊತ್ತುಗುತ್ತೇ. ಎಷ್ಟು ಬುದ್ದಿವಂತಿಕೆಯಿಂದ ಮಾತಾಡುತ್ತಾಳೆ! ನಮ್ಮ ಸೇವೇಗೇ ಶಂತಿ ಅವಳು ಅಂಗಡಿ ಇಟ್ಟಿರೋದು. ಎಷ್ಟು ಕೇಳಿದರೂ ಗಂಡನ ವಿಚಾರ ಅವಳು ಬಾಯಿ ಬಿಟ್ಟಿರಬೇಕಲ್ಲ ಅವರ ಜನದಲ್ಲಿ ನಾಚಿಕೆಯೇ ಇಲ್ಲ. ಗಂಡನನ್ನು ನೀನು ತಾನು ಎಂದು ಮಾತಾಡಿ ಸುತ್ತುರೆ ಗಂಡನ ವಿಚಾರ ಕೇಳಿದರೆ ಅವಳ ನಾಚಿಕೆಯ ನಟಿಸ್ತೇ

ನೋಡಿದೆಯ ಹೇಗೆತ್ತು? ಮದುವೆ ಮಾಡಿಕೊಂಡ ಗಂಡ ಇದ್ದಲ್ಲವೇ ಗಂಡನ ವಿಚಾರ? ನಿನ್ನ ಯಾನಾಗಲೂ ಹೀಗೆ, ವೆಲಿನ ಬಣ್ಣ ನೋಡಿ ನೋಶಹೋಗೋದು; ಕಪಟಿದ ಸೇನ್ಸ್‌ರೂ ಹಾಕಿಕೊಳ್ಳುವವರನ್ನ ಸಾಚಾ ಎಂದು ನಂಬಬುವುದು ಹೋಗಲಿ. ಈಗಲಾದರೂ ಸೋಲು ಒಪ್ಪಿಕೊಳ್ಳು ಶ್ರೀಯೋ, ಇಲ್ಲ ಅವಳ ಮನೆಗೇ ಹೋಗಿ ಪರಿಕ್ಕೆ ಮಾಡಬೇಕೇ? ” ಎಂದು ಕುಹಕದ ಧ್ವನಿಯಲ್ಲಿ ನನ್ನ ನನ್ನ ಕಣಕಿ ಸುಡಿದ.

ನಾನು ಯಾವ ಮಾತನ್ನೂ ಅಡದೆ ಸುಮ್ಮಿನಿದ್ದೆ. ಮನಸ್ಸಿನಲ್ಲಿ “ಏದು ರೂಪಾಯಿ ಸೋತೆ” ಎಂದುಕೊಂಡೆ.

ಇದೆದ ಕೆಲವು ದಿನಗಳ ಮೇಲೆ ಪಡ್ಡಕ್ಕಿಂದ ಹಾಗೆಯೇ ಕೆಂಪಾತ್ತು ಬರುವುದು ನಿಂತುಹೋಯಿತು. ತೀಗಳಾಯಿತು ಎದೆ ತಿಂಗಳಾಯಿತು. ಮಾರಾಟ ಕು, ಹೀಗೆಯೇ ಹಲವು ತಿಂಗಳಾಗಳು ಉರುಳಿದುವು. ವಣ ವಾಯ್ತು. ಕೆಂಪಮ್ಮೆನ ಸುಳವಿಲ್ಲ. ಯಾವ ಮಹಾ ಪ್ರಸಿದ್ಧ ವ್ಯಕ್ತಿಯೇಂದು, ‘ಕೆಂಪಮ್ಮೆ ಯಾಕ ಬರುತ್ತಿಲ್ಲ’ ಎಂದು ಉಂಟಾರನ್ನು ಕೇಳುವುದು? ಆದರೆ ನನ್ನ ಮನಸ್ಸಿನಲ್ಲಿ ಮಾತ್ರ, ಡತ್ತಿರದ ಗಳಿಯಾನನ್ನು ಬಹುಕಾಲದವರೆಗೆ ಶಾಣದೆ ಹೋದರೆ ಆವನ ಪಿಚಾರವಾಗಿಯೇ ಮನಸ್ಸು ಹೇಗೆ ಕೊಳಳಲುತ್ತು. ತುದಿಯೋ ಹಾಗೆ ಕೆಂಪಮ್ಮೆನ ವಿವರ್ಯಾದಲ್ಲೂ ಅನ್ನಿ ಸುತ್ತಿತ್ತು. ಒಮ್ಮೊಮ್ಮೆ ‘ನನ್ನ ಗೇಳಿಯನ ಲಾಕೆಯೇ ಸರಿಯಾಗಿರಬಹುದು; ಆವಳು ಯಾರನ್ನೇಯೋ ಕಟ್ಟಿಕೊಡು ಓಡಿಕೊಗಿಬಿಟ್ಟಿದ್ದಾಗೇಳಿ; ಹಾಗಿಲ್ಲದೆ ಇದ್ದರೆ ಬಾರದೆ ಇರು ತುರಿಲ್ಲ’—ಎಂಬ ಭಾವನೆ ಸುಳಿಯ್ತಿತ್ತು. ಮರುಗಳಿಗಿಯೇ,—‘ಭೇ, ಇರಲಾರದು; ಆವ ಮುಖಭಾವದಲ್ಲಿ, ಇಣ್ಣಿನ ನೋಟಿದಲ್ಲಿ, ಅಂಥ ಕೇಳುತನದ ಚಿಹ್ನೆಯಿರಲಿಲ್ಲ’—ಎಂದು ಆ ಭಾವನೆ ಬದಲಾಯಿಸುತ್ತಿತ್ತು. ಮತ್ತೆ ನನ್ನ ಗೇಳಿಯನ ನಿಧಾರದ ಕಡೆಗೇ ಮನಸ್ಸು ಹೊರಜುತ್ತಿತ್ತು: ‘ಇದ್ದರೂ ಇರಬಹುದು. ಮೇಲೆ ಸುಂದರವಾಗಿ ಶಾಣಾವುದು ಒಳ್ಳೆಯಿದ್ದುದೆ ಇರಬಹುದು; ಹಿತಕಾರಿಯಲ್ಲದೆ ಇರಬಹುದು. ಮೇಲೆ ತುಳ್ಳುವಾಗಿ ಶಾಣಾವುದು ಹೇಳಿ ಹೀಗೆಯೇ ಸರಿ ಎಂದು ನಂಬಬುವುದು? ಹುಬ್ಬಿ. ಸಿಜಸ್ತಿ ಸ್ವಷ್ಟವಾಗಬೇರು; ಪ್ರಮಾಣ

ದೊರೆಯಬೇಕು; ಆಗಲೇ ನನ್ನ ಗೆಳೆಯನ ನಿಧಾರವನ್ನು ನಂಬುವುದು. ಅಲ್ಲಿಯವರಿಗೂ ಕೆಂಪಮ್ಮೆ ನುಗ್ಗಿ, ಸರಳ, ಶೀಲವಂತಿ, ಗುಣವಂತಿ ಎಂದೇ ನಂಬುತ್ತೇನೆ. ಘೋರವಾದ, ತಪ್ಪಿತವಾದ, ನಿಜಸ್ವಿತಿ ತಿಳಿದು ನನ್ನ ಮನಸ್ಸಿಗೆ ವ್ಯಾಧಿಯಾಗುವ ಮುನ್ನ ಕೆಲಕಾಲವಾವರೂ ಈ ಶುದ್ಧ ಸುಂದರ ಕಲ್ಪನೆಯನ್ನೇ ನನ್ನ ಮನಸ್ಸಿನನ್ನು ಇಟ್ಟುಕೊಂಡಿರುತ್ತೇನೆ—ಎಂಬ ಈ ವಿಚಾರದಿಂದ ನನ್ನ ಮೊದಲಿನ ಸಂಕಲ್ಪವೇ ಮತ್ತೆ ಸ್ಥಿರವಾಗುತ್ತಿತ್ತು.

ಹೀಗೆಯೇ ವತ್ತಿ ಉಂಟೆರದೆ. ತಿಂಗಳಾಗಲು ಕಳೆದುವು. ಆದರೂ ಕೆಂಪವ್ಯಾನ ಸಂಖೆವಿಲ್ಲ. ಸನ್ನ ಗೆಳೆಯನೆಂದು: ಕೆಂಪವ್ಯಾ ಒರುವುದು ಸಂತ ಹೇಳಿ ಈ ಮೈಯಾದಾನದ ಗೆಲವೇ ಹೊಯಿತು ಕಣೊಂ. ಆವಳು ಪರುತ್ತಿದ್ದ ಪುರಿಯ ಪದ ಎಂಥಿದೋ! ಆವಳಿನೋ ಗಂಜಾಂ ಪುರಿ ಎಂದು ಕೂಗುತ್ತಿದ್ದಳು. ಆದರೆ ಆದು ಶುದ್ಧ ಮೋಷ. ಆವಳ ಅನೇಕವೋಸ ಥರ್ಮಕುಪಳುಕು ಗಳಲ್ಲಿ ಈ ಒಂದು. ಆದರೆ ಆವಳು ತರುತ್ತಿದ್ದ ಪುರಿ ಗಂಜಾಂಪುರಿಗೇನೂ ಕಡನೆಯಿರುತ್ತಿರಲಿಲ್ಲ. ಆ ಪುರಿಯನ್ನು ಕಂಡು ಎನ್ನ ದಿನವಾಯೆಂದು! ಎಹೆನ್ನೀ ಜನರ ಪುರಿ ಸರ್ಕ್ಯೇ ಮಾಡಿಯಾಯ್ತು; ಆದರೆ ಆವಳ ಪುರಿಯ ಸಮ ಇಲ್ಲ. ಕೆಂಪಮ್ಮೆ ಹೇಗಾದರೂ ಇರಲಿ; ಆವಳ ಪ್ರಾಚೀ ತಪ್ಪಿದ್ದು ದೊಡ್ಡ ನಷ್ಟಿ!!

“ಪ್ರೋದು. ಆವಳು ಬಾರದಿರುವುದು ಒಂದ್ದೆ ನು. ಕೆಂಪಾಂ ಸಂಚಯವೇಳಿ ಇಲ್ಲಿ ತಿರುಗುತ್ತಿದ್ದರೆ ಆದೃಷ್ಟ ಕೆಂಪಗೆ ಕುಣಂತಿದ್ದಳು. ಆವಳಿಂದ ಸಂಚಯೇ ಕೆಂಪಗಿರಿನಂತೆ ನನಗೆ ಇಂಟಿಕ್ಕು.”

“ಸಂಚಯೇ ಕೆಂಪೇ....ನಿನ್ನ ದೃಷ್ಟಿಯೇ ಕೆಂಪೇ....ಈ ಕಾವ್ಯಾಲಾವ ನನಗೆ ಬರುವುದಿಲ್ಲ. ನನಗೆ ತಿಳಿಯುವುದು, ಅಂಥ ಪುರಿ ಇಲ್ಲದಿರುವುದು ಒಂದೇ.”

ಮೋಲಿನ ಮಾತು ನಡೆದ ಮೂರು ನಾಲ್ಕು ದಿನದ ಹೇಳಿ, ನಮ್ಮ ಬಳಗೆ ಕಲವು ದಿನ ಬಂದು ಕೇಳಿ ಬೇಸರಗೊಂಡು ಹೊಗಿ, ನಮ್ಮ ಬಳಗೇ ಬರುವುದನ್ನು ನಿಲ್ಲಿಸಿದ್ದ ಒಬ್ಬ ಪುರಿ ಮಾರುವವನನ್ನು ಕೂಗಿದುವು. ಆವನ ಪುರಿ ನಾವು ರುಚಿ ನೇರಿಡಿರಲಿಲ್ಲ ಅವನ ಕರಕಲು ಗಡ್ಡ ಮಿಂದಿ ಬೆಳಿದ ಕರಿಯ ಮುಖ, ಕೊಳಕು ಬಟ್ಟೆ—ಇವನ್ನು ನೋಡಿ, ಆವನನ್ನು ಹತ್ತಿರಕ್ಕೆ

ಕರೆಯುವುದಕ್ಕೂ ಅಸಹ್ಯವಾಗಿತ್ತು ; ನನಗಿಂತ ಹೆಚ್ಚಾಗಿ ನನ್ನ ಗೆಳೆಯನಿಗೆ ಹೀಗೆ ಅನ್ನಿಸಿತ್ತು. ಮನುವು ಹೇಗಿದ್ದರೆ ಏನು, ಪುರಿ ಚೆನ್ನಾಗಿರಬಹುದು ಎಂದು ನಾನು ಹೇಳಿದ ಮೇಲೆ, ನನ್ನ ಗೆಳೆಯ ಉವನನ್ನು ಕರೆದು ಪುರಿ ಹಾಕಿಸಿಕೊಂಡ. ಪುರಿ ತಿಂದುನೇಡಿ ಕಾಸು ಕೊಡುತ್ತೇನೆಂದು ಹೇಳಿದ್ದು. ಅದ್ದರಿಂದ ಬಾಯಿಗೆ ಒಂದಿಪ್ಪು ಪುರಿ ಹಾಕಿದ. ಅವನ ಮುಖ ಶರಣತ್ವ. ಹೇಗಿದೆಯೋ ಎಂದೇ. ಬಾಯಿತುಂಬ ಪುರಿ ತಂಬಿಕೊಂಡಿದ್ದರಿಂದ ‘ನೀನು ಸ್ವಲ್ಪ ತಿನ್ನು’ ಎನ್ನು ವಂತೆ ಸನ್ನೆ ಮಾಡಿದ. ನಾನೂ ಸ್ವಲ್ಪ ತಿಂದೆ. ಅಷ್ಟು ಹೊತ್ತಿಗೆ ಅವನ ಬಾಯಿಗೆ ಬಿಡುವಾಗಿತ್ತು “ಚೆನ್ನಾಗಿದ ಅಲ್ಲವೇನೋ; ಕೆಂಪಮ್ಮೆನ ಪುರಿ ಎಲ್ಲಿ ಅನ್ನು ವಹಾಗಿಲ್ಲ ಅಲ್ಲವೇ?” ಎಂದ. ನಾನು “ಪ್ರೋದು” ಎಂದು ಸೂಚಿಸಿ ತಲೆತೂಗಿದೆ. ಆಗ ನನ್ನ ಬಾಯಿಗೆ ಬಿಡುವಿರಲಿಲ್ಲ.

ಪುರಿ ಮಾರುವವನು ಇದ್ದಕ್ಕೆದ್ದಂತೆಯೇ ಪುರಿಯ ಗೂಡೆಯನ್ನು ಕೆಳಕ್ಕೆ ಇಟ್ಟು, ನಮ್ಮು ಎದುರಿಗೆ ಕುಳಿತು, ತಲೆಗೆ ಸುತ್ತಿದ್ದ ಚೋಕ ಬಿಂಬಿ ಕೊಂಡು ವಾಃಿ ವಾಃಿಕೊಂಡು ಕುಳಿತ. ‘ವನೇ? ’ ಎಂದೆಂದ. ಮಾತ್ರಲ್ಲ. ಎಷ್ಟು ಮಾತಾಡಿದರೂ ಮಾತ್ರಲ್ಲ. ಹಾಗೆಯೇ ನೇಡಿದರೆ ಅಳುತ್ತಿದ್ದಾನೆ ! ನಮಗೆ ಅತ್ಯಾಶ್ಚರ್ಯವಾಯಿತು.

“ಯಾಕೇ ಹೀಗೆ ಅಳುತ್ತಿ ? ಇಲ್ಲಿಗೆ ಪುರಿ ಮಾರುಪ್ರದಕ್ಷೇ ಬರುತ್ತಿದ್ದ ಕೆಂಪಮ್ಮೆ ನಿನಗೇನಾಗಿಯೇಕೋ ? ಅವಳಿಗೆ ಏನಾಗಿದೆಯೋ ? ” ಎಂದು ಹೇಳಿದೆ.

ಆ ಮನುವು ತುಂಗ ಹೊತ್ತು ಮಾತಾಡಲಿಲ್ಲ. ದಃಃಖಲವನ್ವಾದ ವೇಳಿ ಹೇಳತ್ತೊಡಗಿದ:

“ಚಿನ್ನದಂಥ ಹುಡುಗಿ ಬುದ್ದಿ, ಚಿನ್ನದಂಥ ಹುಡುಗಿ. ತೀರಹೊಗಿ ಮಾರು ತಿಂಗಳಾಯ್ಯು.”

“ಕೆಂಪಮ್ಮೆ ನಿನ್ನ ಮಾರ್ಗಿನೇಯೇ ? ”

“ಅಲ್ಲ ಬುದ್ದಿ, ನನ್ನ ಹೆಡ್ಡಿ.”

“ನಿನ್ನ ಹೆಂಡತಿಯೇ ! ”

“ಹೊದು ಬುದ್ದಿ. ನನ್ನ ಎರಡನೆ ಹೆಡ್ಡಿ. ಒಳೆ ಲಕ್ಷ್ಮೀ ಹಂಗಿದ್ದಳು. ತೀರಹೊಗಿಬಟ್ಟಳು.”

ಈಗ ಸಿಜಸ್ಕಿತಿ ಸ್ವಷ್ಟಿವಾಯಿತು ನನಗೆ. ವಯಸ್ಸಿದ ಎರಡನೆಯ ಗಂಡ ; ಕುರುಸಿ ; ಬುಡಿತದ ಕ್ಷತ್ರಿ ಮಾತ್ರ ; ಕೆಂಪಮ್ಮೆ ಹುಡುಗಿ, ಸರಸಿ, ವಿನೇರೆದಿ, ಹುಡುಗು ವ.ನಷ್ಟು. ಇಂಡಿಯನ್ ನೇ ಸರಸವಾಡಬೇಕು ಅವಳು? ಇಲ್ಲಿ ವಾರ್ಪಾರಕ್ಕೆ ಬಂಂಗಾಗ ಗೊರಿಗಳಿಂದಾಯಿತೇ. ಸರಸವಾಡಿ ತನ್ನ ಸತ್ಯಭಾವಿಕ ಪ್ರವೃತ್ತಿಯಂತೆ ವರ್ತಿಸಿ ರಂತೆನೇಡಪಡುತ್ತಿದ್ದೀರು. ಇದೇ ಕಾರಣಿಂದಲೇ ತನ್ನ ಗಂಡನ ಪಡೆಯು ನೆನ್ನ ಸಹ ನವ್ಯಾದನೆ ಬಿಳಿ ಹೇಳಲು ಅವಳು ಅಂದ ನಾಟಿಕೆ ಉಂಟಿದ್ದು. ಸನ್ನ ಸದ್ಗುಷಣೆಗೇ ಜಯ ವಾಯಿತು ಕೊನೆಗೆ. ಗಂತೆಂಬವಾಯಿತು. ದಃಖಪೂ ಅಯಿತಃ— ಕೆಂಪಮ್ಮೆ ಕೆಂಪ್ಪಿಯಾದಕ್ಕಂತೆ.

“ಹೇಗೆ ಕೀರಿಯೋದಕ್ಕಿಂತಿ?” ಎಂದು, ನಷ್ಟ ಗೆಳೆಯು ಕೇಳಿದ.

“ಮಂದುವೆ ಏಂದಿಕೊಂಡು ವಾಂತಿವರ್ವ ರಾಜು ಬುದ್ದಿ. ಮತ್ತೊಂದೇ ಇರ್ಲಿಲ್ಲ. ಏನೇನೇರೆ ಪರಕ ಹೊಕೆ ಇಲ್ಲ. ಕೊನೆಗೆ ಬಿಂಬಿರಾಪ್ಪಾ. ಮೊದಲ ಹೇಡಿ ಗಂಡೂ ಮಕ್ಕಳಿರ್ಲಿಲ್ಲ. ಇವಳಾದ್ದರೂ ಅಗ್ರಿಪ್ಪತೆ ಅಂತ ಇದ್ದು. ಮಗಾನ್ನಾ ಹಡದ್ದು. ಆದ್ದರಿನು, ಮಗಾನ್ನಾ ಜೋತೆಲೀಕೇ ಕರೆಕೊಂಡು ಹೊಂಟು ಹೋದ್ದು ಬುದ್ದಿ” ಎಂದು ಕಣ್ಣೀರಿಟ್ಟು. ಸ್ವಲ್ಪ ಚೀತರಿಸಿಕೊಂಡಾದ ನೀಲಿ ಮತ್ತೆ ಹೇಳಿದ: “ಅವಳು ಒಳ್ಳೆ ಲಕ್ಷ್ಮಿ ಹಂಗಿದ್ದು ಬುದ್ದಿ. ನಾನು ಏಟು ಪುಂ ಹುರಿದು ಕೊಟ್ಟಿರು ವಾರಿಕೊಂಡು ಬಂದ. ಬಿಡ. ಕೆಲ್ಲ. ಅವಳು ಹೋದವೇಲೆ ಕೆಲ್ಲಾ ಮಾಡಾಕೇ ಮನ್ಯಾಗಾಕೆಳ್ಳ ಬುದ್ದಿ. ಅವಳ ಗುಣ ಏನು! ಚಿನ್ನದಂಥ ಗುಣ! ಚಿನ್ನದಂಥ ಹುಡುಗಿ ಬುದ್ದಿ ಅವಳಳು! ನಷ್ಟ ಕಂಡರೆ ಅದೇನು ಬಯ ಬಕ್ಕಿ ಬುದ್ದಿ ಅವಳದ್ದು! ಆದ್ದೆಂಗೆ ನಷ್ಟ ಮನ್ನ ಒಪ್ಪುತ್ತಂತೆ ನಡೆತ್ತಿದ್ದು! ಇಂಥ ಹೇಡಿ ಹೋದವ್ಯಾಗಿ ಬೇಜಾರಾಗ್ನಿ ಇನ್ನೇಸಾ ಬುದ್ದಿ. ಅವಳೋದಮಾನ್ಯಾಗಿ ಹಂಗೇ ಕೆಲ್ಲಮಾಡ್ದೇನೆ ಇದ್ದಬೆಂದು ಬುದ್ದಿ. ಆದ್ದರಿ ಹೋಟ್ಟಿ ಕೆಳ್ಳಿಕ್ಕಲ್ಲ. ಈಗ ನಾನೇ ಪುರಿ ಮಾರೋಕ ಹೊಂಟಿವು. ನಷ್ಟ ಪುರಿನ ಯಾಡೂ ಕೇಳೋರೆ ಇಲ್ಲ. ಅವಳು ಜನಕ್ಕೆ ಎರಡು ರೂಪಾಯಿ ಸಂಸಾದಶ್ಚ ಇದ್ದು. ನನಗೆ ದಿನಕ್ಕೆ ಎರಡು ಆಳೆ ಆಗೋಕೆಳ್ಳ ಬುದ್ದಿ. ಮೊನ್ಸೆ ಬಂದಿದ್ದ ಅಂಗಡಿ ಬಾಡಿಗೆ ಕೇಳೋಕೆ ಯಜ ಮಾನ, ರೀಗಾಡಿ ಹೋದ ಏನು ಮಾಡೋವ ಬುದ್ದಿ, ಯಾವಾರಾನೇ

ಇಲ್ಲ. ಅವಳ ಹೀಂದೇನೇ ಹೋದೋ ಯಾವಾರ ನನ್ನ ಭಾಗ್ಯ ಎಲ್ಲ” ಎಂದು ಮತ್ತೆ ಕಡ್ಡೆ ರಿಟ್ಟು.

“ಎವ್ಯು ಕೊಡಬೇಕೋ ಬಾಡಿಗೆ?” ಎಂದು ನನ್ನ ಗೆಳೆಯ ಕೇಳಿದ.

“ಲರಡು ತಿಂಗಳ ಬಾರೆ ಬುದ್ದಿ, ಇಮ್ಮ ರಾಷ್ಟ್ರಾಯಿ.”

“ತಗೋಕ್ಕೊನ್ನ” ಎಂದು ನನ್ನ ಗೆಳೆಯ ಏದು ರಾಷ್ಟ್ರಾಯಿ, ತೆಗೆದು ಆವನ ಕೈಗೆ ಕೊಟ್ಟು.

“ಇದು ಏನು ಬುದ್ದಿ ಇದು!” ಎಂದು ಆಶ್ಚರ್ಯದಿಂದ ಕೇಳಿದ ಕೆಂಪಮ್ಮನ ಗಂಡ.

ನನ್ನ ಗೆಳೆಯ ವೌನದಿಂದ ಇದ್ದ.

“ವಿನೋ ಇಲ್ಲ, ನಾವಿಬ್ಬರೂ ಸೇರಿ ಕೆಂಪಮ್ಮನಿಗೆ ಕೊಡಬೇಕಾಗಿದ್ದ ಸಾಲ” ಎಂದೆ ನಾನು.

ಕೆಂಪಮ್ಮನ ಗಂಡ ಕಡ್ಡೆ ರು ಒರಸಿಕೊಳ್ಳುತ್ತ ಪ್ರಕ್ರಿಯೆ ತನ್ನ ಕೃತಜ್ಞತೆ ಸೂಚಿಸಿ ಎದ್ದು ಹೊರಟುಹೋದ. ಅವನ ಮುಖ ನೇರಿಡಿದರೆ ಇನ್ನೂ ಬಹಳ ವ್ಯಾಪಾರದಬೇಕೆಂದು ಇದ್ದುತ್ತೆ ತೋರಿತು. ನನ್ನ ಗೆಳೆಯನ ಮುಖ ನೋಡಿದೆ, ಅವನ ಕೆನ್ನೆಯ ಮೇಲೆ ಕಂಬನಿ ಇತ್ತು. “ನೀನು ಗೆದ್ದೆ, ಪಣ ಕೊಟ್ಟಬಿಟ್ಟದ್ದೇನೇ” ಎಂದ. “ನನ್ನ ಗೆಲವಿಗೆ ಬೆಂಕಿಹಾಕಿತು. ನಾನು ಗೆಲ್ಲಿವುದಕ್ಕೆ ಕೆಂಪಮ್ಮ ಸಾಯಬೇಕಾಗಿತ್ತೆ?” ಎಂದೆ. ಎವ್ಯು ತಡೆದ್ದ ಕೊಂಡರೂ ಆಗಲಿಲ್ಲ; ನನ್ನ ಕಡ್ಡೆ ಉದಲೂ ಕಂಬನಿ ಕೋಡಿ ಹಂಯಿತು.

ಚೊಲೆಸೆನ್ನ

ಒಂದು ದಿನ ನನ್ನ ಗೆಳೆಯನೊಬ್ಬ ನನಗೆ ಹೇಳಿದ್ದ ಇದು: ನಾನು ಮಾಸ್ಯೋದಲ್ಲಿ ವ್ಯಾಸಂಗ ಮಾಡುತ್ತಿದ್ದಾಗ ಒಂದು ಸಣ್ಣ ಮನೆಯಲ್ಲಿ ವಾಸಮಾಡಿಕೊಂಡಿದ್ದೆ; ಅಲ್ಲಿ ನನ್ನ ನೇರಿಯವಳು ಒಬ್ಬಳು ವಿಚಿತ್ರ ಹೆಣ್ಣು ಮಗಳು. ಅವಳು ಪೋಲಿವರವಳು; ಹೆಸರು ಟೀರಿಸ. ಎತ್ತರವಾಗಿ, ಬಲ ವಾಗಿಣ್ಣಳು; ಬಣ್ಣ ಚಂಡು; ಕೊಡಲಿಯಿಂದ ಕತ್ತಿ, ಮಾಡಿದವೋ ಎಂಬಂತೆ

ದ್ದನ್ನಾನ್ನಿ. ಅವಳ ದಕ್ಷನೇಯ ಶುರುಗು ಹುಟ್ಟಿಗಳು, ಒರಟ್ಟಿ ಮುಖ ಲಕ್ಷ್ಯ ಗಳು. ಅವಳ ಕಣ್ಣಿಗಳು ಮಂಕಾಗಿದ್ದವು, ದಿನಿ ಜೋರಾಗಿತ್ತು, ನಡೆ ನುಡಿ ಮಂಹಿಕಾಲೀಗಡಲ್ಲಿ ಹಣಕ್ಕಾಗಿಹೊರಾದುವ ಹೊರಾಳುವಿನ ನಡೆನುಡಿ ಯನ್ನು ನೇನಿಗಿ ತರಬ್ತಿದ್ದವು ಅವಳ ಕಾಯ ಸ್ಥಾಲವಾಗಿಯೂ ಬಲಿಸ್ತು ವಾಗಿಯೂ ಇದ್ದು, ಅವಳ ಒಟ್ಟು ಸ್ವರೂಪ ಭಯ ಹುಟ್ಟಿಸುವಷ್ಟು, ವಿಶಾರದ ವಾಗಿತ್ತು. ಕಡೆಯುಷ್ಟರಿಗೆಯಲ್ಲಿ ನಮ್ಮ ಕೋಣೆಗಳು ಎದುರುಬದುರಾಗಿ ದ್ದನ್ನಾನ್ನಿ. ಅವಳು ವನೇಯಲ್ಲಿರುವದಾಗಿ ನನಗೆ ತಿಳಿದಿದ್ದರೆ ನಾನು ನನ್ನ ಕೋಣೆಯ ಬಾಗೀಸ್ತೇ ತೆರಿಯಾತ್ತಿದಲ್ಲಿ. ಕೆಲವು ವೇಳೆ ಮಹಡಿ ಮೆಟ್ಟುಲು ಗಳ ಮೇಲೊಂದೆ ತಲ್ಲಿನೆ ಆಂಗಳದಲ್ಲಿ ಅವಳನ್ನು ಸಂಧಿಸುತ್ತಿದ್ದೆ; ಅಂದು ಅವಳು ನನ್ನನ್ನು ನೋಡಿ ವ್ಯಂಗ್ಯವಾಗಿ ನಗುತ್ತಿದ್ದಳು. ಅನೇಕ ವೇಳೆ ಅವಳು ಮನೆಗೆ ಹಿಂದಿಗುಗಿ ಬರುತ್ತಿದ್ದಾಗ ಅವಳನ್ನು ಸಂಧಿಸುತ್ತಿದ್ದೆ; ಆಗ ಅವಳ ಕಣ್ಣಿಗಳು ಕೇಂಪಗಿರುತ್ತಿದ್ದವು, ತಲೆಗೂಡಲು ಕೆದರಿರುತ್ತಿತ್ತು. ಅಂಥ ಸಮಯಗಳಲ್ಲಿ ಅವಳು ನನ್ನನ್ನು ಲಜ್ಜೆಯಿಲ್ಲದೆ, ಮಯಾರ್ಥದೆಯಿಲ್ಲದೆ, ದಿಟ್ಟಿಸಿ ನೋಡುತ್ತಿದ್ದಾಗೂ. ತರಬಾಯ ಹೀಗೆ ಸಂಬೋಧಿಸುತ್ತಿದ್ದಳು: “ಓಹೋ, ವಿದ್ಯಾರ್ಥಿಗಳೇ!”

ಅವಳ ಪೆದ್ದನಗೆ ಆಸಹ್ಯಕರವಾಗಿತ್ತು. ನನ್ನ ಕೋಣೆ ಬೇಕಾದರೂ ಬದಲಾಯಿಸಲು ಸಿದ್ಧನಾಗಿದ್ದೆ—ಅವಳಿಗೆ ಕಾಣಿಸಿಕೊಳ್ಳಬೇಕಾಗಿ. ಅದರೆ, ಸ್ಥಾಳ ಬಹು ಸೋಗಸಾಗಿತ್ತು: ನಗರದ ನೋಟಕ್ಕೆ ಯಾವ ಅಡಚಣೆಯೂ ಇರಲಿಲ್ಲ; ಬೀದಿ ಶಾಂತವಾಗಿತ್ತು; ಅಷ್ಟಿಂದ ಅಲ್ಲಿಯೇ ಉಳಿದಿದ್ದೆ.

ಒಂದು ದಿನ ಚಿಕ್ಕಿಗೆ, ಉದ್ದನ್ನ ಹಾಕಿಕೊಂಡು ಹಾಸಿಗೆಯ ಮೇಲೆ ಚಿದ್ದುಕೊಂಡಿದ್ದಾಗೆ, ಇದ್ದಕ್ಕಿದ್ದ ಹಾಗೆ ಬಾಗಿಲು ತೆರೆಯಿತು; ಹೊಸಿಲ ಮೇಲೆ ಟಿರಿಸ ಕಾಣಿಸಿಕೊಂಡಳು.

“ನನಗೇನು ಚೀಕಮ್ಮು?—ನಾನು ಕೇಳಿದೆ.

“ನನಗೇನು ಚೀಕಮ್ಮು?—ನಾನು ಕೇಳಿದೆ.

ಅವಳನ್ನು ನೋಡಿದೇ: ಕೆಲಕಗೊಂಡ ಲಜ್ಜೆಭಾವದ ಮುದ್ರೆಯನ್ನು ತಕ್ಷಿದಿತ್ತು, ಅವಳ ಮುಖ; ಆ ಭಾವವನ್ನು ಸಾನು ಹಿಂದೆಂದು, ಕಂಡಿರಲಿಲ್ಲ ಅವಳ ಮುಖವಲ್ಲ.

“ನಿವ್ಯಾಂದ ಒಂದು ಉಪಕಾರ ಆಗಬೇಕೆಂದು ಕೇಳಬೇಕೆಂದಿದೇನೇ, ದಯವಿಟ್ಟು ತಲ್ಲಿನ್ನೆನ್ನ ಬೇಡಿ !”

“ಇದೊಂದು ನೇಪ” ಎಂದು ನನ್ನನೃತ್ಯಕ್ಕೆ ನಾನೇ ಅಂತಕೊಂಡೆ, ಹಾಸಿಗೆಯ ವೇರೆ ಮಲಗಿ. ಆದರೆ ಬಾಯಿ ಬಿಡಲಿಲ್ಲ.

“ಮನೆಗೊಂದು ಕಾಗದ ಬರೆಯಚೇಕಾಗಿದೆ” ಎಂದು ಮುಂದು ವರಿಸಿದಳವಲ್ಲ.

“ಅವಳ ಮನಕ್ಕನಲ್ಲಿ ಏರಿರಬಹುದೋ?” ಎಂದು ಯೋಚಿಸಿದೆ ನಾನು. ಹಾಸಿಗೆಯಿಂದ ಸೆಗೆಡೆನ್ನೆ, ಮೇಜಿನ ಮಾಂದೆ ಕುಳಿಕೆಗೊಂಡೆ, ಆಗದ ಮಸಿ ಹೆಚ್ಚಿಸಿಕೊಂಡೆ, “ಒಳಕ್ಕೆ ಬಾಕಮಾತ್ರ; ಕಳಿತುಕೊ; ಬೇಕಾದ್ದನ್ನು ಹೇಳಿ, ಬರೆದುಕೊಡುತ್ತೀರೋ” ಎಂದೆ.

ಅವಳು ಒಡಕೆ, ಒಂದು, ಎಷ್ಟುಕೆಯಿಂದ ಕಾಳ್ಜುಕೆ ಎಂಡಳು; ನನ್ನ ಕಣ್ಣಗಳ ಕಡೆ ಹಾಕ್ಕು ದ್ವಿಪ್ರಯಿಂದ ನೋಡಿವಳು.

“ಇಕ್ಕೆಯದ, ಕಾದ ಯಾರಿಗೆ ಬರಿಸಿ?” ಎಂದು ಕೇಳಿದೆ.

“ವಾಸಾರ (Warsaw) ಟ್ರೈಲ್; ರಸ್ತೆಯು ಮೇಲೆ ಸ್ವನ್ನಿಯಾಸಿ (Swenziani) ಇಡೆಯಲ್ಲ, ಅಲ್ಲ ವಾಸವಾಡುತ್ತಾರೆಲ್ಲ ಬೊಲೆಸ್ಕ್ಲೂ ಶಾಂತಾವು (Boleslov Kaschput), ಅವರಿಗೆ”

“ಅವರಿಗೆ ಏನು ಬರೆಯಲಿ? ಹೇಳು.”

“ನನ್ನ ಪ್ರಿಯ ಬೊಲೆಸ್—ನನ್ನ ಪ್ರಿಯಕವಾ—ನನ್ನ ಪ್ರೇಮವೇ—ನನ್ನ ಸಾಣಿವದಕವೇ—ಮೇರಿ ಮಹಾತ್ಮಾಯಿ ನಿನ್ನನ್ನು ಕಾಪಾಡಲಿ. ನನ್ನ ಪ್ರಿಯನೇ, ಇಷ್ಟು ದೀರ್ಘಕಾಲವಾದರೂ ನಿನ್ನ ಮುದ್ದು ಸಾರಿವಾಳಕ್ಕೆ, ಇಸೆಗ್ಗೆಂದು ವ್ಯಾಸನ ಪಡುತ್ತಿರುವ ನಿನ್ನ ತೀಂಸಾಗೆ, ಏಕೆ ಇನ್ನೂ ಬರೆದಿಲ್ಲ?”

ಅವಳನ್ನು ನೋಡಿ ನಗದೆ ಇರಲಾಗಲಿಲ್ಲ. “ವುಸನವರುತ್ತಿರುವ ಚಿಕ್ಕ ಶಾರಿವಾಳ!”—ಸುವಾರು ಆರು ಅಡಿ ಎತ್ತರದ, ಗಟ್ಟಿಮುಟ್ಟಾದ ಮೈ ಕಟ್ಟಿನ್ನೂ ವ್ಯಾಯಾಮವಟ್ಟಿನ ಮುಷ್ಟಿಗಳನ್ನೂ ಹೊಂದಿದ್ದ ‘ಶಾರಿವಾಳ’—

ತನ್ನ ಬದುಕಿನಲ್ಲಿ ಸದಾ ಕಾಲವೂ ಹೊಗಿಕೊಳ್ಳವೆ (chimney) ಗೊಳಿಕ್ಕೆ ನುಗ್ಗಿ ಅನೆನ್ನು ರುಗಡಿಸುವುದಲ್ಲದೆ ಬೀರೆ ಇನ್ನೇನೂ ಕೆಲವ ಕಾಣದೋ ಎಂಬಂತೆ ಕಪ್ಪಗಿಡ್ಡ ಮುಖವುಳ್ಳ ಈ ಚಿಕ್ಕ ಪಾರಿವಾಳವನ್ನು ನೇನೆಡರೆ ನಗು ಬರದೆ ಇನ್ನೇನು!

ಆದರೆ, ಗಂಭೀರ ಮುಖ ಭಾವದಿಂದಲೇ ಕೇಳಿದೆ: “ಈ ಚೊಲೆಸೆನ್ಲ್ಲ ಯಾರು?”

“ಚೊಲೆಸ್ಟ್ರೋ, ಆಜ್ಞಾ?” ಎಂದು ಆಶ್ಚರ್ಯಭಾವದಿಂದ ಕೇಳಿದೆ: ಚೊಲೆಸೆನ್ಲ್ಲ ಯಾರಿಗೂ ಗೂತ್ತಿಲ್ಲ ಎಂದರೆ ನಂಬಿಗಳಾಗದ ಮಾತ್ರ ಎನ್ನುವಂತೆ. “ಚೊಲೆಸ್, ನನ್ನ ನ್ನು ಮಡುವೆಯಾಗಲು ಮಾತ್ರಕೊಟ್ಟಿರುವ ನನ್ನ ಸ್ತ್ರಿಯ—”

“ಮಂದುವೆಯಾಗಲು ಮಾತ್ರಕೊಟ್ಟಿರುವಂತೆ?”

“ಯಾಕೆಕ್ಕೆಪ್ಪ, ಇಷ್ಟೆಂದು ಆಶ್ಚರ್ಯಪಡುತ್ತೀರಿ? ನನ್ನಂಥ ಎಳೆಯ ಹುದುಗಿಗೆ ನಲ್ಲಿನಿರಿಕ್ಷಣದೆ?”

“ಎಳೆಯ ಹುದುಗಿ!”—ಎಂಥ ವಿನೋದ! ಸಾನು ಹೇಳಿದೆ: “ಎಲ್ಲವೂ ಸಾಧ್ಯವಿರಬಹುದು. ಮಂದುವೆಯು ಸಿಕ್ಕಿತಾಧಿವಾಗಿ ಎಷ್ಟ ಕಾಲವಾಯಿಕು?”

“ಹತ್ತು ವರ್ಷ.”

ಅಂತೂ ಕೂನಿಗೊಂಡು ಕಾಗದ ಬರೆದುಕೊಟ್ಟಿ ಅವಳಿಗೆ: ಅನು ಎಷ್ಟು ಪ್ರೇಮಪೂರ್ಣವಾಗಿ, ಮರುಳಜುಟ್ಟಿಸುವುದಾಗಿತ್ತೀರಿ, ಟಿಂಬ ಅಲ್ಲದೆ ಬೀರೆ ಇನ್ನಾಂತಿರಿದೆ ಆ ಪ್ರೇಮ ಸಂದೇಹ ಬಾಬುವುದಾಗಿದ್ದರೂ ಚೊಲೆಸೆನ್ಲ್ಲೇವಿನ ಸ್ವಾನಂದಲ್ಲಿರಬಯಸುತ್ತಿದ್ದೇ ನಾನು: ಅಷ್ಟು ಪ್ರೇಮಂಗಳುವ, ಎದೆ ಕರಿಗಿನ ಪತ್ರವಾಗಿತ್ತು ನಾನು ಬರೆದುಕೊಟ್ಟಿದ್ದು.

ಟಿಂಬ ಹೇಳಿದಳಿ: “ನಿಮಿಗೆ ಮನಸಾರ ವಂದನೆಗಳು. ನಿಮಿಗೆ ಏನಾದರೂ ಪ್ರತ್ಯುಷಕಾರ ಮಾಡುವುದಿದೆಯೆಂ೦?” ಬಹಳ ಉದ್ದೇಶಗೊಂಡವ ಇಂತೆ ಕಾಣುತ್ತಿದ್ದ ಈ ಅವಳು.

“ಎನ್ನೂ ಇಲ್ಲ, ಪರವಾಯಿಲ್ಲ.”

“ನಿಮ್ಮ ಪರಿಪುಗಳನ್ನೂ ಬಟ್ಟಿಬರಿಗಳನ್ನೂ ಹಂಡಿದ್ದರೆ ಹೊಲಿದು ಶರಿನಾಡಿಕೊಡಬಲ್ಲೇ.” ಈ ವರೂತು ನನ್ನನ್ನು ತುಂಬ ಬೇಸರಬಹಿಸಿತು. ನನಗೆ ಖಂಡಿತವಾಗಿಯೂ ಅವಳಿಂದ ಯಾವ ಬಗೆಯ ಪ್ರತಿಫಲನೂ ಬೇಕೆಲ್ಲ ವೆದು ಅವಳಿಗೆ ಸಂಕ್ಷೇಪವಾಗಿ ಒತ್ತಿ ಹೇಳಿದೆ. ಅವಳು ಹೊರಟು ಹೊಡಳು.

ಎರಡು ವಾರಗಳು ಕಳೆದುವು. ಒಂದು ದಿನ ಸಂಜೀ, ಬೇಸರ ಕಳೆಯು ಷ್ವದರ್ಶಾಗಿ ಏನು ನಾಡುವುದೆಂದು ಯೋಚಿಸುತ್ತೇ, ತೇರೆ ಹಾಕುತ್ತೇ ಕಿಟಕಿಯ ಬಳ ಕುಳತಿದ್ದೆ. ಹೊಗಾಡಿ ಹವಾ ಅಧ್ಯಾತ್ಮವಾಗಿತ್ತು; ಹೊರಕ್ಕೆ ಹೊರಡಲು ಇಷ್ಟವಿರಲಿಲ್ಲ ತಟ್ಟಿನೆ ಬಂಗಿಲು ತೆರೆಯಿತು.

“ಅಯೋಃ ದೇವರೆ! ಯಾರೋ ಬರಾತ್ರಿರುನ ಈಗಿದೆಯೇ!” ಎಂದುಕೊಂಡೆ.

“ನಿಮಗೆ ಈಗ ತುಂಬ ಕೆಲಸದೆಂದು ಕಾಣಬೇಕೆಂದು ಬಂದವಳು ಬೀರಿಸ. ಇನಳಲ್ಲದೆ ಬೇರೆ ಯಾರು ಬಂದಿದ್ದರೂ ಪರವಾರೀರಲಿಲ್ಲ.

“ನನ್ನ ಇಲ್ಲ. ಯಾಕೆ?”

“ನನಗೆ ಇನ್ನೊಂದು ಕಾಗದ ಬರೆದುಕೊಡುತ್ತಿರೇ?”

“ಆಗಬಹುದು. ಚೋಲೆಸ್ಟಿರೋ?”

“ಅಲ್ಲ. ನನಗೆ”

“ನಿನಗೆ!”

“ಹೋದು. ನನಗೆ, ಅವನ ಉತ್ತರ....”

“ವಿನು!”

“ದಯವಿಟ್ಟು ಕ್ಷಮಿಸಿ; ನಾನು ತಿಳಗೀಡಿ. ನಾನು ನಿಮಗೆ ತಿಳಯುವ ಕಾಗೆ ಮಾತಾಡಲಿಲ್ಲ. ಕಾಗದ ನನಗಲ್ಲ; ನನ್ನ ಸ್ತೋಹಿತರ ಪ್ರೇರಿ ಒಬ್ಬಂಗೆ— ಅಂದರೆ, ಅಂಥ ಸ್ತೋಹಿತರೇನಲ್ಲ, ಒಬ್ಬರು ಪರಿಷಯ ಶ್ವರು. ಆತನಿಗೆ ಬರಿಯುವುದಕ್ಕೆ ಬರುವುದಿಲ್ಲ—ನನ್ನ ಕಾಗಿ ಒಬ್ಬಕೆಗೆ ಮದುವೆಯ ವಾಗ್ವಾನ ಮಾಡಿದ್ದಾನೆ—”

ನಾನು ಒಮ್ಮೆ ಅವಳ ಕಡೆ ನೋಡಿದೆ. ಅವಳು ನಾಟಕೆಗೊಂದವ ಇಂತೆ ಕಾಲಾತ್ಮಕದ್ದು ಈ; ಅವಳ ಕೈಗಳು ನಧುಗುತ್ತಿದ್ದವು; ಅವಳು ಕಾವು ಬಿಕ್ಕಿಯಾಗಿದ್ದಳು. ಅವಳ ವಿಚಾರ ನನಗೆ ಗೊತ್ತುದಂತೆ ಬಗೆದೆ.

ಅವಳಿಗೆ ಎಚ್ಚು ಇಂತೆ ಕೊಟ್ಟಿ: “ಇಲ್ಲಿ ಕೇಳು. ನಿನ್ನ ವಿಚಾರ, ನಿನ್ನ ಬೋಲಿಸೊಲ್ಲ ವಿಚಾರ—ಮುಂತಾಗಿ ನೀನು ನನೆನ್ನು ಡನೆ ಹೇಳುತ್ತಿರುವುದೆಲ್ಲ ತರ್ನಾಂಗವಾಗಿ ನಿನ್ನ ಶೃಷ್ಟಿನೇ; ನೀನು ನನಗೆ ಸುಳ್ಳು ಹೇಷತ್ತಿದ್ದೀರೆ. ನೀನು ಇಲ್ಲಿಗೆ ಬರುವು ಕ್ಷೇತ್ರದಲ್ಲಿ ಒಂದು ಸೇಪ. ಇನ್ನು ಮೇಲೆ ನಿನ್ನ ಮುಖ ಕೂಡ ನೋಡಲು ಇಸ್ತ್ವಿಲ್ಲ ನನಗೆ, ಈಲಿಯಿತೋ?”

ಅವಳು ಬೆದರಿದಂತೆ ಕಂಡುಬಂತು. ಅವಳ ಮುಖ ಕೆಂಪೇರಿತು; ಏನನ್ನೋ ಹೇಳಬೇಕೆಂದು ಬಹುಕಷ್ಟದಿಂದ ಪ್ರಯತ್ನ ಪಡುತ್ತಿದ್ದಳು. ಅವಳ ವಿವುಹವಾಗಿ ತಪ್ಪಿ ತಿಳಿದ್ದೇನೆಂದು ತೋರತ್ತೊಡಗಿತು ನನಗೆ. ಅಂತ್ಯಂ, ಒಳ್ಳೆಯ ನಡತೆಯು ದಾರಿಯಿಂದ ಕಟ್ಟಿ ದಾರಿಗೆ ನನ್ನನ್ನು ಸೆಳೆಯುವ ದುಭಾವನನೆಯುಂದ; ಅಂತು ಬಂದಿರಲಿಲ್ಲ. ಆದರೆ, ಅವಳು ಹೀಗೆ ಬರುತ್ತಿದ್ದ ದರಲ್ಲಿ ಏನೋ ಖದ್ದೆತವಿತ್ತು. ಆದು ಏನೋ?

“ವಿನ್ಯಾಧಿಗಳೇ—” ಎಂದು ಮೊದಲುಮಾಡಿದ್ದು; ಆದರೆ, ಇದ್ದಕ್ಕಿದ್ದ ಹಾಗೆಯೇ ಮುಖ ಶಿರುಗಿಸಿ, ಕೊಣೆಯಿಂದ ಹಿಂದಿಪ್ಪಿ ಹೊರಟು ಹೋದಳು.

ನನ್ನ ಹೃದಯದಲ್ಲಿ ಏನೋ ತಳವುಳವಾದಂತಾಯಿತು. ಅವಳು ತನ್ನ ಕೊಣೆಯ ಬಾಗಿಲನ್ನು ಧೇಡಾರನೆ ಹಾಕಿಕೊಂಡದ್ದು ನನಗೆ ಕೇಳಿ ಬಂತು. ಅವಳು ಕೋರಗೊಂಡಿದ್ದಳು. ಒಂದು ಕ್ಷಣಿ ಹಾಗೆಯೇ ಯೋಚಿಸಿ, ಅವಳನ್ನು ಹಿಂದಕ್ಕೆ ಕರೆಯುವುದೆಂದು ಶೀವರಾಣಿಸಿದೆ. ಅವಳಿಗೆ ಕಾಗದ ಬರಿದು ಕೊಡೊಇವನ್ನಿಸಿತು. ಅವಳಿಗಾಗ ವ್ಯಧಿಯಿಂಟಾಯಿತು.

ಅವಳ ಕೋಣಗೆ ಹೋದೆ. ಅವಳು ಕೈಗಳಿಂದ ಮುಖ ಕೊಂಡು ಕುಳಿತ್ತಿದ್ದಳು.

“ಆಯ್ದೋ, ಹುಂಗಿರಿ! ನೀನು—” ಎಂದು ಅವಳನ್ನು ಸಂಕ್ಷಿಪ್ತ ಹೋದೆ.

ಕಫಿಯಲ್ಲಿ ಈ ಭಾಗಕ್ಕೆ ಬಂದಾಗ ನನ್ನ ಮನಸ್ಸು ಕರಗಿಹೋಗುತ್ತದೆ. ಅವಳು ತಟ್ಟಿನೆ ಎದ್ದು, ಸೆಟ್ಟಿಗೆ ನನ್ನ ಬಳಗೆ ಬಂದಳು; ಕ್ರಾಗಳು ಹೊಳೆಯುತ್ತಿದ್ದವು; ನನ್ನ ಹೆಗಲ ಮೇಲೆ ತನ್ನ ತೋಳುಹಾಕಿ, ಎದೆ ಚಿರಿಯನಂತೆ ಅಳತೊಡಗಿದಳು.

“ಆ—ಕೆಲವು—ಕೆಲವು ಹಂತ್ರೀಗಳನ್ನು—ಬರೆದುಕೊಡಲು—ನಿಮಗೆ—ನಿನು ತೊಂದರೆ? ಯಾರಂಗೆ—ಆದರೆ—ನಿಮಗೇನು—ಬಾಧಕ? ಮೊದಲು—ಮೊದಲು ಅವು—ಅವು ಒಳ್ಳೆಯವಂತಿಗೆ ತಂಚಿರ! ಜೌದ.—ಬೀರ್ ಲೆಸ್ಸ್‌ನ್ನು ಯಾಡಿ ಇಲ್ಲ—ಟೀರ್ನ—ಟೀರ್ನಸಾನೂ ಇಲ್ಲ. ಇರುವವಲು ನಾನು ಮಾತ್ರ—ಸಾನೇ—ನಾನೇಂಬ್ರಿಂಜೀ!”

ಅವಳ ಪಾತುಗಳನ್ನು ಕೇಳಿ ಕ್ಕುಣಿಕಾಲ ದಂಗುಬಡಿದು ಹೋಡಿ ಅಚ್ಚುರಿಯಂದ. “ನಿನು! ಬೊಲೆಸ್—ಬೊಲೆಸೆನ್ಸ್ ಎಂಬಾತ ಇಲ್ಲವೇ ಇಲ್ಲವೇ?” ಎಂದೆ.

“ಇಲ್ಲ”.

“ಪರಿಸಾನೂ ಇಲ್ಲವೇ?”

“ಇಲ್ಲ—ಅಂದರೆ—ಆದರೆ—ನಾನೇ ಟೀರ್ನ”.

ನನ್ನ ತಲೆ ಗಿರುನೇ ಶಿರುಗತೆಡಗಿತು. ಬೆರಗು ನೋಟದಿಂದ ಅವಳ ಕಡೆ ನೋಡಿದೆ. ನಮ್ಮಿಬ್ಬರಲ್ಲಿ ಯಾರದೋ ಒಬ್ಬರ ತಲೆ ಕೆಟ್ಟಿರಬೇಕು; ಅದು ಖಂಡಿತ. ಅವಳು ಮೇಜಿನ ಬಳ ಹೋಗಿ, ಸೇಳಿಖಾನೆಯಲ್ಲಿ ತಡಕಾಡಿ, ಒಂದು ಚೂರು ಕಾಗದ ತಂದಳು.

“ಇದೋ ನೋಡಿ, ನೀವು ಬರೆದುಕೊಟ್ಟ ಕಾಗದ; ಆದನ್ನು ಹಿಂದಕ್ಕೆ ತೆಗೆದುಕೊಳ್ಳಿ. ಇನ್ನೊಂದು ಕಾಗದ ಬರೆದುಕೊಡಲು ನಿಮಗೆ ಇವುವಿಲ್ಲ. ನಿಮಗಿಂತ ಹೆಚ್ಚು ಕರುಣೆಯುಳ್ಳವರು ಯಾರನಾದರೂ ಕೇಳಿ ತೊಂಡರೆ ಬರೆದುಕೊಟ್ಟರು”.

ಅವಳ ಬೊಲೆಸೆನ್ಸ್‌ನಿಗೆ ಅವಳಿಗಾಗಿ ನಾನು ಬರೆದುಕೊಟ್ಟದ್ದ ಕಾಗದ ವನ್ನು ಅವಳು ಕ್ಯಾಲಿ ಹಿಡಿದಿದ್ದಳು. ಇದರ ಅಧಿವೇನೋ ದೇವರೇ ಬಲ್ಲ ಎಂದುಕೊಂಡೆ.

“ଟିରିନୁ, ଜାଲ୍ଲି କେଇବୁ. ଖଦୁ ଏହିବୁ? ଜଦନ୍ତୁ ନିଏହି ଅଂଛିଗି
କାହାକିମ୍ବି ଓରୁବାଗ, ଚୀରେଯପରେକେ ନିନଗାଗି କାଗଦଗଳନ୍ତୁ- ବରେମୁ
କୋଷଟେବିଏଇ ?”

“କିମ୍ବା ଯାରଙ୍ଗ ଅଂଛିଗେ ହେବଲି ?”

“ఎంగి అందరీ! బొలెన్‌టోవిగి-సిన్‌ను మదువేయాగు తేసేండ్ర, హేళరువపనిగి!”

“ಆದರೆ — ಈ ಧನಸ್ವಾಬ್ಯಂತ ಯಾರೂ ಇಲ್ಲ”.

ನನಗ ಏನು ಹೇಳಬೇಕ್ಕಾಗ್ಗೆ ತೋರಲಿಲ್ಲ; ಸುಮೃದ್ಧಾದೆ. ಹೊರಟ್‌ಪು
ಹೊಗುವುದ್ದಲ್ಲದೆ ಬೇರೆ ವರಾಗ್ರವೇ ಇರಲಿಲ್ಲ. ಆದರೆ ಅವಳು ಮತ್ತೆ
ವೊಡಲು ವಾಡಿದ್ದೀ:

“ఎల్ల; ఆనన్-ఎల్ల; బేలులేశిణ్ల ఇల్ల” ఎందు ఒందు బగీయ క్షేగళ జీస్పైయిన్డనే వేరుదఱ; హేళబేకేంద్రుదన్న వివరశా వుదు అసాధ్యమనంబుతు అదరింద వ్యక్తవాగ్తుత్తు.

ಅವಳು ಪೂರ್ವದುವರಿಸಿದಳು: “ಆದರೆ, ಅವನು ಬಹುಕಿಂದಿರಿ ಬೇಕೆಂದು ನನ್ನ ಆಸೆ. ನಾನು ಇರಿರಂತಿಲ್ಲ. ನನಗೆ ಗೊತ್ತು—ನಾನು ಎಂಥಣಲ್ಲಿಂಬದು ನನಗೆ ಗೊತ್ತು.—ಆದರೆ, ನಾನು ಆವಶ್ಯಿಗೆ ಬರೆಯುವುದರಿಂದ ಯಾರಿಗೂ ತೋಂದರೆಯಾಗಂವುದಿಲ್ಲ”.

“ಹಾಗೆಂದರೆ? ಯಾರಿಗೆ?”

“ಯಾರಿಗೆ ! ಮತ್ತಿ ಯಾರಿಗೆ, ಬೊಲೆಸ್ವೇಗೆ !”

“ಆದರೆ ಈಗ ತಾನೆ ಸ್ವಿನ್ ಹೇಳಿದೆ, ಅಂಥ ವ್ಯಕ್ತಿ ಯಾರೂ ಇಲ್ಲ ಎಂದು!“ ಎಂದು ನಾನೀಂದೆ, ಮೂದಲಿನಂತೆಯೇ ಕರಡಬಿಕ್ಕೆಯಾಗಿ.

“ಅಯ್ದೇ, ದೇವರೇ! ಇಲ್ಲದೆಹೊಡರೆ ಅದರಿಂದ ನನಗೇನು! ಯಾರೂ ಇಲ್ಲ, ಸಜ; ಅದರೆ, ಚೊಲೆಸೊಲ್ಲೀ ಇದ್ದುನೆಂದು ನನ್ನ ಕಲ್ಪನೆ. ಅವನು ಪಾತ್ರವಾಗಿ ಬದುಕಿಟ್ಟಿದ್ದರೆ ಹೇಗೆಹಾಕಾಗಿ ಅತನಿಗೆ ಬರೆಯುತ್ತೇನೆ; ಅತ ನನಗೆ ಉತ್ತರ ಕೊಡುತ್ತಾನೆ; ನಾನು ಮತ್ತೆ ಬರೆಯುತ್ತೇನೆ, ಮತ್ತೆ ಅತ ಮಾರುತ್ತರ ಕೊಡುತ್ತಾನೆ—”.

ಕಟ್ಟುಕಡೆಗೆ ನನಗೆ ಅಧ್ಯವಾಯಿತು.

ದೇಹದ ನೋವಿನಿಂದ ಹೇಗೊ ಹಾಗಿ ಧಕ್ಕೆ ತಗುಲಿದಂತಾಗಿ, ಏನೇಂಬ ಅಪರಾಧವೆಸಗಿದಂತೆ ಭಾವನೆಯಾಯಿತು, ನಾಬಿಕೆಯಾಯಿತು. ನನ್ನ ಬಳಯಲ್ಲಿ, ಹೊಳು ಚಾಚಿನಪ್ಪು ಹತ್ತಿರದಲ್ಲಿ, ಇದ್ದ ಈ ಮಾನವ ಪ್ರಾಣಿಗೆ ಪ್ರೀತಿಯ ಲವಲೇಕವನ್ನು ಹೊರುವವರೊಬ್ಬರಲ್ಲಿ ಪ್ರಸಂಜದಲ್ಲಿ; ತಂಡ ತಾಯಿಯಲ್ಲ; ಕೆಳಿಯರಲ್ಲ, ಯಾರೂ ಇಲ್ಲ! ಈ ಬಡವಾಗಿ ಒಬ್ಬ ಇನಿಯನನ್ನು, ಮದುಮಗನನ್ನು, ಸೃಷ್ಟಿಸಿಕೊಂಡಿತ್ತು!

ಅವರು ತನ್ನ ಬೇಸರ ಹಿಡಿಸುವ ಗೌರಗು ದನಿಯಲ್ಲಿ ಮುಂದುವರಿಸಿದಳು: “ಈ ಕಾಗದವನ್ನು ಸೀವು ನನಗಾಗಿ ಬೊಲೆಸ್ಟ್‌ನ್ನು ಬರೆದಿರಿ— ಅದನ್ನು ನನಗೆ ಗಟ್ಟಿಯಾಗಿ ಓದಿ ಹೇಳುವಂತೆ ಬೇರೊಬ್ಬರನ್ನು ಕೇಳಿಕೊಂಡೆ. ಕಾಗದ ಕೇಳಿ, ಬೊಲೆಸ್ಟ್‌ನ್ನಿಂದ ಟೀರಿಸ್ತಾಗಿ— ಅಂದರೆ ನನಗೆ— ಉತ್ತರ ಬೇಕೆಂದು ಕೊರಿದೆ. ಬೊಲೆಸ್ಟ್‌ಲ್ಲಿ ಎಲ್ಲಿಯೋ ಬದುಕಿದ್ದಾನೆಂದು ಬಗೆದೆ. ಆಮೇಲೆ, ಬೊಲೆಸ್ಟ್‌ನ್ನಿಂದ ಟೀರಿಸ್ತಾಗಿ— ಅಂದರೆ ನನಗೆ— ಉತ್ತರ ಬೇಕೆಂದು ಕೊರಿದೆ. ಬೊಲೆಸ್ಟ್‌ಲ್ಲಿ ಎಲ್ಲಿಯೋ ಬದುಕಿರಬೇಕೆಂದು ನನಗೆ ಖಂಡಿತವಾಗಿ ಅನ್ನಿಸುತ್ತಿದೆ; ಎಲ್ಲೊಂದು ನಾನರಿಯೇ.—ಹೀಗೆ, ನನಗೆ ಜೀವದಿಂದಿರಲು ಸಾಧ್ಯವಾಗಿದೆ. ಅಷ್ಟೇಂದು ಕಷ್ಟವಾಗಿಲ್ಲ, ಅಷ್ಟೇಂದು ಇ ಮಂಕರವಾಗಿಲ್ಲ, ಅಷ್ಟೇಂದು ಒಂಟಿಯಾಗಿಲ್ಲ!”

ಅಂತೂ, ಅಂದಿನಿಂದ ಮೊದಲೀಗೂಂದು, ವಾರಕ್ಕೆ ಎರಡು ದಿನ ಕ್ರಮ ವಾಗಿ, ಟೀರಿಸಾ ಇಂದ ಬೊಲೆಸ್ಟ್‌ನ್ನಿಂದ ಬೊಲೆಸ್ಟ್‌ಲ್ಲಿ ನೋವಿನಿಂದ ಟೀರಿಸಾವಿಗೂ ರಾಗದಗಳನ್ನು ಬರೆದೆ. ನಾನು ಅವುಗಳನ್ನು ಮನಃಪೂರ್ವಕವಾಗಿ ಬರೆದೆ; ಅವುಗಳು, ಅದರಲ್ಲೂ ಉತ್ತರಗಳು, ಭಾವಾವೇಶದಿಂದ ಶುಂಭಿ ಶುಳುಕುತ್ತಿದ್ದನ್ನು. ಅವರು ರಾಗದಗಳನ್ನು ಓದಿಸಿ ಕೇಳುತ್ತಿದ್ದಳು, ಕೇಳಿ ಅಳುತ್ತಿದ್ದಳು, ನಂಗತ್ತಿದ್ದಳು, ಸುಖಸಂತ್ತಿದ್ದಳು. ಇಡಕ್ಕೆಲ್ಲ ಪ್ರತಿಯಾಗಿ, ನನ್ನ ಬಟ್ಟಿ ಬರಿಗಳ ಉಸ್ತುವಾರಿ ನೋಡಿಕೊಳ್ಳುತ್ತಿದ್ದಳು; ನನ್ನ ಪರಿಷಿಗಳನ್ನೂ ಕಾಲುಟೀಲಗಳನ್ನು ಹರಿದಿದ್ದರೆ ಸರಿಸಡಿಸಿಕೊಡುತ್ತಿದ್ದಳು; ಜೊರುಗಳನ್ನು ಒರಸಿ, ಟೊಪಿಯ ಧೂಳು ಧೂಳಿಸಿದುತ್ತಿದ್ದಳು.

ಶುಂಭು ತಿಂಗಳುಗಳ ಶರುವೊಯ ಏನೇಂಬ ಗುಮಾನಿಯ ನೇಲೆ ಅವಳನ್ನು ದಸ್ತಗಿರಮಾಡಿ ಜ್ಯೋತಿಗೆ ಹಾಕಿದರು. ಅವಳನ್ನು ನುಡ್ಲಿ ರಾಜ ಲಾಗಲಿಲ್ಲ. ಅವರು ಸತ್ತುಹೊಗಿರಬೇಕು.

ಕನ್ನಡಿಯಲ್ಲಿ ಕಂಡದ್ದು

“ಫೂ, ಹಾಳು ಕನ್ನಡಿ !” ಎಂದು ಕನ್ನಡಿಯನ್ನು ಶರೀಸಿ ಬಾಜಣಿಗೆ ಯನ್ನು ಮೇಚಿನ ಮೇಲೆ ಕುಕ್ಕೆದ ಶ್ರೀಗಾರಸ್ತಿಯ ಶಂಕರೆ. ಅಭಿ, ಕನ್ನಡಿಯನ್ನು ಬೈದ್ದೇಕೆ ? ಕನ್ನಡಿ ಮಾಡಿದ ವಾಡಬಾರದ ವಾಹಾ ಅಪರಾಥವೇನು ? ಇದ್ದದ್ದನ್ನು ಇದ್ದಂತೆ ಹೋರುವ ಯಥಾರ್ಥದಶೀರ್ಣಿ, ಸಹ್ಯವಾದಿ—ಕನ್ನಡಿ. ಸಾಧಾರಣ ಮುಖವನ್ನು ಸೋರೆಕಾಯಿಯಂತೆಯೋ, ಬೂದಗುಂಬಳಕಾಯಿಯಂತೆಯೋ ವಿರೂಪಗೊಳಿಸಿ ಭೂತಾಕಾರದಲ್ಲಿ ಬಿಂಬಿಸಿ ಹೋರುವ ಮೃಷಾರಿನ ‘ಖಾಸ’ಬಾಗಲೀಯಲ್ಲಿನ ಭಾತ ಕನ್ನಡಿಯೇನ್ನಲ್ಲ ಕನ್ನಡಿ. ಒಕ್ಕೆಯ ಜಮಾನ್ ಕನ್ನಡ ; ಒಂದನೆಯ ಮಹಾ ಯುದ್ಧದ ಕಾಲದಲ್ಲಿ ಒಂದಕ್ಕೆ ಮೂರು ಬೆಲೆ ಕೊಟ್ಟು ಕೊಂಡದ್ದು ; ಕೊಂಡಾಗ ಹೀಗೆತ್ತೋ ಹಾಗೆಯೋ ಹೊಕ್ಕೆ ಹೊಸದಾಗಿದೆ, ಸ್ವಷ್ಟವಾಗಿದೆ ; ಅದರ ಹೊಕಟ್ಟಿನ ಬ್ರಹ್ಮದ ಮೇರುಗು ಕೂಡ ತೆಗೆದಿಲ್ಲ. ಅದನ್ನು ತೂಗಹಾಕಿರುವ ಎಡೆಯನ್ನು ಕೂಡ ಬದಲಾಯಿಸಿಲ್ಲ : ತನ್ನ ಮಂಜದ ಬಲ ಪಕ್ಕರ್ಹೆ, ಗೋಡೆಯಂಚಿನಲ್ಲಿರುವ ಸಣ್ಣ ಮೇಚಿನ ಮೇಲುಗಡೆ ಓರೆಯಾಗಿ ಹೇಗೆ ಹಾಕಿತ್ತೋ ಹಾಗೆಯೋ, ಅದೇ ಸ್ಥಾನದಲ್ಲಿ, ಇದೆ. ಕನ್ನ ಮುದ್ದು ಮುಡಿಯೋಣನೇ ಮಂಜದ ಮೇಲೆ ಸರಸವಾಡುತ್ತಾ ಮಲಿಗಾಡ್ದಾಗ ಬಲಗಡೆ ತಿರುಗಿ ನೋಡಿದರೂ ಇಬ್ಬರ ಪ್ರತಿಬಿಂಬಗಳೂ ಕನ್ನಡಿಯಲ್ಲಿ ಕಾಣಬೇಕು ; ಮಂಜದ ಮೇಲೆ ಪಕ್ಕಪಕ್ಕದಲ್ಲಿ ಕುಳಿತಿದ್ದಾಗಲೂ ಇಬ್ಬರೂ ಕಾಣಬೇಕು ಕನ್ನಡಿಯಲ್ಲಿ ; ಮೇಚಿನ ಮುಂದೆ ಕುಚಿರು ಮೇಲೆ ಕುಳಿತು ಅಲಂಕಾರ ಮಾಡಿಕೊಳ್ಳಲೂ ಅನುವಾಗಬೇಕು—ಇಷ್ಟೇಲ್ಲ ಉಪಯೋಗಗಳು ಸಾಧಿಸುವಂತೆ ಬಹು ಬುದ್ಧಿ ಪಂತಿಕೆಯಿಂದ ಕನ್ನಡಿಯನ್ನು ತೂಗಕಟ್ಟಿದೆ ! ಎಪ್ಪು ದಿನ ತಾನೂ ಕನ್ನ ಮುಡಿಯೂ ಮಂಜದ ಮೇಲೆ ಒಬ್ಬರನೊಂದಿಬ್ಬರು ತಬ್ಬಿಕೊಂಡು, ಕನ್ನೆ ಕನ್ನೆ ಒಂದುಮಾಡಿ ಕುಳಿತು, ತಾಂಬೂಲವನ್ನು ಸವಿಯುತ್ತ, ಜೋಡಿ ಕುಳಿತ ತಮ್ಮ ‘ಜೋಡಿ’ಯನ್ನು ಕನ್ನಡಿಯಲ್ಲಿ ಒಂದೇ ಸಮನಾಗಿ ದಿಟ್ಟಿಸುತ್ತು ಮೈ ಮರೆತ್ತಿಲ್ಲ ! ಹಲವು ವರ್ಷಗಳ ಹಿಂದೆ : ಆಗ ಇನ್ನೊಮ್ಮೆ ಪದ್ದುಮಟ್ಟಿರ ರಿಳ್ಳ ; ಏನೆನ್ನಿಸಾಕ್ಕಿ—ಮನೆಗಿ ಬಂದು ತೆಲವು ಕಾಲನಾಗಿತ್ತು ; ಒಂದು

ದಿನ ಸಂಚೀ ತಾನು ಕಟ್ಟೇರಿಯಾಂದ ಮನೆಗೆ ಬರುವ ಹೊತ್ತಿಗೆ ವಿಧನ ಆಗ ತಾನೆ ಹೇರಳು ದಾರ್ಶಕೋಂಡು ಹೂಮಾಡಿದ್ದೊಂಡು ಅದೇ ಕನ್ನಡಿಯ ಮಂದೆ ಕುಳಿತು ಕುಂಕುಮಾವಿಟ್ಟಿಕೊಳ್ಳುತ್ತಿದ್ದಳು. ತಾನು ಮಿನಾಕ್ಷಿಗೆ ಗೋತ್ತಾಗದಂತೆ ಮೆಲ್ಲನೇ ಬಂದು ಆವಳ ಹಿಂದೆ ನಿಂತು, ಇನ್ನೇನು ಆವಳ ಕಣ್ಣ ಮುಕ್ಕೆಬೇಕು, ಅವ್ಯಾರಲ್ಲಿ ಆವಳು ಫ್ರೆಸ್ಟನ್ನೇ ತನ್ನ ಕೃಗಳನ್ನು ಹಿಡಿದು ಕೊಂಡುಬಿಟ್ಟಳು. ಶಂಕರ ವೋಽಹರ್ಮಣಿದ್ದು : ಆ ಕನ್ನಡಿ ಇವನ ಬರವನ್ನು ವಿಧನಾಕ್ಷಿಗೆ ತಿಳಿಸಿಬಿಟ್ಟಿತ್ತು! ಆ ಕಾಲ ಎಷ್ಟು ಚೆನ್ನಾಗಿತ್ತು! ಎಷ್ಟು, ಆನಂದದ ಕಾಲ! ಇಬ್ಬರೂ ತುಂಬು ಜವ್ವನದವರು; ಖೂಬು ಚೆಲುವಿನವರು. ಈನ್ನ ಚೆಲುವು, ಗಂಡುಗಾಡಿ, ದಿನದಿನಕ್ಕೆ ಪೂಷಿಕೋಽಗೃತಿರಾಖ್ಯಾದಿ ಆವರೆಗೂ ತನ್ನ ಅರಿವಿಗೆ ಬಂದಿರಲಿಲ್ಲ. ಆ ಕೆಂತ್ತು ಆ ಹಾಳು ಕನ್ನಡಿ ಇನ್ನು ಕರ್ಷಣ ಕೂಡಲಿನಲ್ಲಿ ನರೀಕೂಡಲನ್ನು, ಬಿಳಾದಿರ್ಬಣನ್ನು, ತೀವ್ರಿಕ್ಕೆಬಿಟ್ಟಿದೆ! — ಒಂದೆ ನರೀಗೂಡಲೀರೋ, ಇನ್ನೂ ಹೆಲುವಾರು ಇವೆಯೇ! — ಎಂದು ಶಂಕರೆ ಜೀನ್ನಾಗಿ ಬಾಳಿಕೊಂಡಿದ್ದು ಕೂಡಲಾಗ್ಗೆ ಕೆಪ್ಪಿ ಕೆಡು, ಹೆಡ್ಡಿ ಹೆಡ್ಡಿ, ಬೇದು ಬಗೆಯು ನೋಡಿಕೊಂಡ ಒಂಳಿ, ಎರಡ್ಲು, ಅತ್ಯಾರೆ ಕೂಡಲು ಬೆಳ್ಳಿ ಗಾಗಿವೆ! ಬಾಲನಡೆ ಎನ್ನುವಹಾಗಿಲ್ಲ ಇನ್ನಗೆ ಈಗ ಹುಡುವಕ್ಕೆ ದರ ವೇಲಾಗಿದೆ. ಅಭ್ಯಾಸಿ ಎಂದರೆ ಅರ್ಥಾತ್ ಸರುಷ ಉದ್ದರಭಾರದು ತಾನು. ತನ್ನ ಆರ್ಥ ಆಯಾಸ್ಸು ವಿಧಿದಿದೆ. ಮಂತ್ರಿ ತನ್ನ ಹೇಳಿ ದಾಳಿಯಡಿಕೊಡಗಿದೆ ಆಗಲೆ. ಶಂಕ್ರಾಂತಿ ತನ್ನ ಮಂದ್ದು ವಿಧನ ಕೂಡ ಮುಸ್ಸಿನ ಮೋಡಲ ಸೋಂಕಿಗೆ ಸಿಲುಕಿದ್ದಾಗೆಯೋ? ಇರಲಾರದು. ಆವಳು ತನಗೆ ತನಗೆ ನಾಲ್ಕೆಪ್ಪುದು ವರ್ಷ ಕಿರಿಯಳು. ಆದರೂ, ಆವಳ ಚೆಲುವು ರೂಸಿಲ್ಲ ಎನ್ನುವಹಾಗಿಲ್ಲ ಶಂಕರ ಹಾಗೆಯೇ ತನ್ನಡಿಯ ಪ್ರಾದಲ್ಲಿ ಸೇಲ ಹಾರಿದ್ದ ತನ್ನ ನುತ್ತು ಮಿನಾಕ್ಷಿಗು ಪ್ರೌಢಿಕೋ ಚಿಕ್ಕ ಸೋಡಿದೆ. ಆ ನಿರ್ಜೀವ ಪ್ರೌಢಿಕೋ ಚಿಕ್ಕದಲ್ಲಿ ಕೂಡ ವಿಧನಾಕ್ಷಿಯ ಮುಖಿದಲ್ಲಿ ತುಂಬು ಯೋವಾನದ ಶನಿರಸ ತೊಟ್ಟಿಕ್ಕುವಂತೆ ಕಾಣಿತ್ತದೆ; ಕನ್ನೆಗಳು ತುಂಬಿಕೊಂಡಿವೆ; ಎದೆಯ ಮಾಟ ಮೋಹಗೊಳಿಸುವಂತಿದೆ; ತೋಳಳಿಗಳು ದುಂಡಂಗಿ ಬಾಳಿಯ ದಿಂಡಿನಂತಿವೆ.. ಆದೇ ಮಿನಾಕ್ಷಿ ಈಗ ಹೇಗೆದ್ದಾಗೆ? ಮುನಿ ಸೋರಿಗಿದೆ; ಕಣ್ಣಗಳು ಕುಳಿಬಿಡ್ಡಿವೆ; ಕನ್ನೆಗಳಲ್ಲಿ ಆ ಕಂಪಿಲ್ಲ, ಸೊಂಪಿಲ್ಲ, ಈಗ;

ಮುಖವೆಲ್ಲಾ ಬಿಳಿಕೊಂಡಿದೆ. ಪಡ್ಡ ಆದಮೇಲೆ ಎರಡು ಹೆಚ್ಚು ಮತ್ತು ಉ ಸತ್ಯ ಹೋಗಿದ್ದ ತನಗಿಂತ ಅವಳಿಗೆ ಹೆಚ್ಚು ವ್ಯಾಧಿಯಂಟಿಂಬಿಂದಾದಿದೆ. ಆದರೆ, ಬಹುಶಾಲ ಬಯಸಿದ ವೇಲೆ ಗಂಡೊಂದು ಆಗ ಆ ಕೂರಗನ್ನು ಮರಿಸಿದೆ. ಆದರೂ, ಮೂಸಿದ ಜೆಲುವು ಸುತ್ತಿ ಪೂಡಿಲ್ಲ ಅವಳ ಜೀಲಾವು ಈಗಿ ತೆಂದು ಅಡಳ ವೇಲಿನ ತನ್ನ ಪ್ರೇರನೆನಾಲ್ಕಿಲ್ಲ, ಹೆಚ್ಚು ಇದೇ ಇದೆ. ಆದರೂ ಕನ್ನಡಿಯಲ್ಲಿ ಕಂಡ ತನ್ನ ನರೀಕೂದಲಿನ ನೋಟಿ ಈತರೆಗೂ ಕಾಂತವಾಗಿದ್ದ ತನ್ನ ಒಗ್ಗರಡಲನ್ನು ಒಂದು ಕ್ರಾಂಡಲ್ಲಿ ಕಡದಿಬಿಟ್ಟಿದೆ.

ಆದ, ಯಾವುದು, ಕ್ರಾಂಡಿಯಲ್ಲಿ ತನ್ನ ಪ್ರತಿಬಿಂಬದೊಡನೆ ಕಾಣುತ್ತಿದೆ ವಾತ್ತೆಂದು ಬಿಂಬಿ? ಯಾವು ಪ್ರತಿಬಿಂಬದಾದು? ಕೋಣೆಯಲ್ಲಿ ಯಾರೆಂದು ಇಲ್ಲ ಖಂಡಿತವಾಗಿಯಾಗಿ ಯಾರೂ ಇಲ್ಲ ಹಾಗು ದರೆ ಯಾರ ಪ್ರತಿಬಿಂಬ?

ಮಾಡಲನ್ನುತ್ತಿರುಯಿಲ್ಲದೆ ಪ್ರತಿಬಿಂಬವೆಲ್ಲಿ ಬಂಳು?

ತಂಕರ ತಲೆಯಲ್ಲಾಡಿಸಿದ; ಆವನ ಪ್ರತಿಬಿಂಬವು ತಲೆಯಲ್ಲಾಡಿಸಿಕೂ. ರಂಕರ ದಾದಾದು ನೇತ್ತಾಳ್ಳಿ ಬಿಟ್ಟಿ, ನೋಡಿದ; ಆದ್ದರಿಂದ ಹಾಗೆಯೇ ನೋಡಿತ್ತಾ. ರಂಕರ ತನ್ನ ಪ್ರತಿಬಿಂಬದ ಕಡೆಗೆ ಸೋಷ್ಟಿಪೋರೆಮಾಡಿ ಆಳಿಕೊಂಡ; ಆದೂ ಕನ್ನ ಕಡೆಗೆ ಸೋಷ್ಟಿಪೋರೆಮಾಡಿ ಅಣಿಕಿತು. ಆದರೆ, ತನ್ನ ಪ್ರತಿಬಿಂಬದೊಡನೆ ಕಂಡ ಆ ವಾತ್ತೆಂದು ಬಿಂಬ ತಲೆಯಲ್ಲಾಡಿ ಲಿಲ್ಲ, ದರಿದುಂಡನೆ ಕಣ್ಣಿ ಬಿಟ್ಟಿ ನೋಡಲಿಲ್ಲ, ತನ್ನ ಕಡೆಗೆ ಸೋಷ್ಟಿ ಮೋರೆ ನಾಡಲಿಲ್ಲ; ತಾಟಿಪಿಟ್ಟಕ್ಕನ್ನದೆ ನಿತ್ಯಾಲವಾಗಿ, ನೀರನವಾಗಿ, ಗಂಭೀರ ಮುದ್ರಿಯಾಂದ ತನ್ನ ಕಡೆಗೆ ನೋಡುತ್ತಿತ್ತತು.

ದ್ವಿಥವಾದಿಕೊಳ್ಳುತ್ತಾನ್ನಿಗೆ ರಂಕರ ಸುತ್ತುಲೂ ತಿರುಗಿ ನೋಡಿದ; ಕೋಣೆಯಲ್ಲಿ ತಾನೂ ತೋರತಾಗಿ ಯಾನ ನಡವಿಳ್ಳಿಯೂ ಇರಲಿಲ್ಲ. ರಂಕರ ಬೆಕ್ಕಿ ಬೆಂಗಾಗಿ ಬಾಯಿಬಿಟ್ಟಿ; ಕನ್ನಡಿ ಮಾಮಾದರಫಣವಿರಬಹುದೇ ಎಂದು ಬಿಗಲುಗೊಂಡ.

“ಬೆಂಗಾಗಬೇಳ; ಭಯಪಡಬೇಳ. ನಾನೂ ನಿನ್ನ ಪ್ರತಿಬಿಂಬವೇ” ಎಂದಿತು ಆ ಇನ್ನೊಂದು ನೇರಳು ರೂಪು.

“ನನ್ನ ಪ್ರತಿಬಿಂಬವೇ!?”

“ಹೋದು; ನಿನ್ನದೇ”.

“ತಲೆ ಪಟ್ಟಿಹಿಡು, ಉಳಿದಿರುವ ಕೂಡಲೂ ಪೂರ್ಣ ಸರೀತು ಹೋಗಿದೆಯಲ್ಲಾ?”

“ಹೋದು”.

“ಕನ್ನೆಗಳು ಸುಕ್ಕುಬಿಡಿವೆ!”

“ಹೋದು”

“ಹಲ್ಲುಗಳಿಲ್ಲ ಉದಿರಹೋಗಿವೆ”.

“ಹೋದು”

“ಹಾಗಾದರೆ ನನ್ನ ಪ್ರತಿಬಿಂಬ ಹೋಗಾದಿತು? ನನ್ನ ಪ್ರತಿಬಿಂಬ ನನ್ನ ಎದುರಿಗೆ ಜೆನ್ನುಗಿ ರಾಣುತ್ತಿದೆ. ಆದರೆ ಮುಖ ಗೆಲುವಾಗಿದೆ. ಎಂಟು ಹತ್ತು ಸರೀಕೂಡಲು ಕಂಡರೇನು? ಮುಖದಲ್ಲಿ ಮುದಿತನದ ಲಕ್ಷಣ ಸ್ಪೃಹವೂ ಇಲ್ಲ?”

“ಹಾಗಿದ್ದೆ ವೇಲೆ, ‘ಥೂ, ಹಾಳು ಕನ್ನಡ’ ಎಂದು ಕನ್ನಡಿಯನ್ನು ಬ್ಯಾಡದ್ದೀಕೆ? ಆ ಕನ್ನಡ ಮಾಡಿದ ಅಪರಾಥವೇನು? ಆದು ಯಥಾರ್ಥ ದರ್ಶಿಸಿ. ಆದು ನರ್ತನಾನವನ್ನು ನಾತ್ರ ಪ್ರತಿಬಿಂಬಿಸಬಲ್ಲದು. ಭೂತ ವನ್ನಾಗಲಿ ಭವಿಷ್ಯತ್ತನ್ನಾಗಲಿ ಪ್ರತಿಬಿಂಬಿಸಲಾರದು.

“ಹಾಗಾದರೆ ಭೂತವನ್ನೂ ಭವಿಷ್ಯತ್ತನ್ನೂ ಪ್ರತಿಬಿಂಬಿಸುವ ಕನ್ನಡಿಯಾ ಉಂಟಿ?”

“ಉಂಟು”.

“ಯಾವುದು?”

“ಕಣ್ಣ ಮುಚ್ಚಿಕೊ! ತಿಳಿಯುತ್ತದೆ”.

ತಂಚರ ಕಣ್ಣ ಮುಚ್ಚಿಕೊಂಡ. ಕನ್ನಡಿಯಲ್ಲಿ ರಾಣುತ್ತಿದ್ದ ಪ್ರತಿಬಿಂಬ ಮರೀಯಾಯಿತು; ತನ್ನ ಮುದಿತನದ ಪ್ರತಿಬಿಂಬ ಮಾತ್ರ ಹೆಚ್ಚಿಸ್ತುವಾಗಿ ರಾಣತೋಡಿತು. ಆದು ಮತ್ತೆ ನುಡಿಯಿತು:

“ಆ ಕನ್ನಡ ಯಾವುದು, ತಿಳಿಯಿಕೆ?”

“ತಿಳಿಯಿತು.”

“ಯಾವುದು?”

“ಬಗೆಗನ್ನುಡಿ.”

“ಅಂಗಡಿಯಲ್ಲಿ ದೊರಿಯುವ ಗಾಜಿನ ಕನ್ನಡ ತೋರುವುದೆಲ್ಲ ಮಿಷ್ಟ್, ಮಾಯೆ. ಬಗೆಗನ್ನುಡಿ ತೋರುವುದು ಸತ್ಯ”.

“ಆ ಕನ್ನಡ ಯಥಾರ್ಥದಕ್ಕಿಂತ ಎಂದೆಯಲ್ಲವೇ?”

“ಹೌದು! ಮಿಷ್ಟ್ ಸ್ವರೂಪವನ್ನು ಅದು ಇದ್ದಿದ್ದೆಂತೆಯೇ ಯಥಾರ್ಥವಾಗಿ ತೋರಿಸುತ್ತದೆ. ಅದರೊಳಗೆ ಸತ್ಯಸ್ವರೂಪ ಕಾಣುವುದು ಬಗೆಗನ್ನಡಿಯಲ್ಲಿ—ತತ್ತ್ವ ಒಂತನೆಯ ಫಲವಾಗಿ”.

“ಸತ್ಯ ಯಾವುದು?”

“ಆ ದೇಹ ಸ್ಥಿರವಲ್ಲ ಎಂಬುದು”.

ತಂಕರ ಕಣ್ಣಿಬಿಟ್ಟಿ. ತನ್ನ ಯಥಾರ್ಥ ಪ್ರತಿಬಿಂಬವೇಂದೇ ಕಾಣುತ್ತತ್ತ; ಆ ಇನ್ನೊಂದು ಬಿಂಬ ಕಣ್ಣಿರ್ಯಾಗಿತ್ತು.

ಈ ದೇಹ ಸ್ಥಿರವಲ್ಲ, ಅದರ ರೂಪ ಸ್ಥಿರವಲ್ಲ, ಬಾಳು ಕಾಶ್ತುತವಲ್ಲ, ಮುಪ್ಪು ಅನಿವಾರ್ಯ, ಸಾಷ್ಟು ಸಿಂಹ—ಎಂಬ ಚಿರಂತನ-ನೂತನ ಸತ್ಯದ ಆರಿವು ಅವನಿಗೆ ನೊದಲ ಬಾರಿ ಆಯಿತು. ಕೂಡಲೇ, ಅವನ ಹೃದಯ ಜಾಗುವೆನ್ನ ಜಿಯಾಸೆಗಳಿಗೆ ಎಡಿಗೊಟ್ಟಿತು; ಮುಖ ಬಾಡಿತು, ಕೇಳಬಾಗಿತು; ಬಾಗಿದ ತಲೆಗೆ ಕೈಗಳ ಉರಿಕೊಟ್ಟಿ.

“ಯಾಕೆ ಅಂದ್ರೇ, ತಲೆನೊನೆ?”

ತಂಕರ ಮಾತಾಡಲಿಲ್ಲ.

ಮೇನಾಕ್ಷಿ ತಾನು ತಂದಿದ್ದ ಕಾಂತಿ ಬಟ್ಟಲನ್ನು ಮೇಜಿನ ಮೇಲಿಟ್ಟು ಪರಿಯ ಭುಜದ ಮೇಲೆ ಕೈಯಿಟ್ಟಿ, ತಲೆಬಾಗಿ ಮತ್ತೆ ಮೆಲ್ಲನೆ ಕೇಳಿದಳು: ತಂಕರ ಧ್ವನಿದ್ವೆಯಿಂದ ಎಳ್ಳುತ್ತು, ಕಣ್ಣಿಬಿಟ್ಟಿ. ಮತ್ತೆ ಕನ್ನಡಿಯಲ್ಲಿ ತನ್ನ ಪ್ರತಿಬಿಂಬ; ಪಕ್ಕದಲ್ಲಿ, ತನ್ನ ಹೆಂಡಕಿಯದು.

“ಮೀನಾ?”

“ನಿನು ಆಂದರೆ?”

“ಕನ್ನಡಿಯಲ್ಲಿ ನೋಡಿದೆಯಾ? ನಮ್ಮಿಬ್ಬರ ರೂಪಗಳನ್ನು?”

“ನೋಡಿದೆ; ಆಗಾಗೆ ನೋಡಿಕೊಳ್ಳುತ್ತ ಲೇ ಇದ್ದೇನೆ”.

“ನನ್ನ ತಲೆ ನೋಡಿದೆಯಾ?”

“ನೋಡಿದೆ. ಏನೇನೋ ವಿಚಿತ್ರ ಪ್ರಶ್ನೆಗಳನ್ನು ಕೇಳುತ್ತಾ ಇದ್ದೀ ರಲ್ಲಿ ಅಂದ್ರೆ? ನಿಮಗೇನು ಹುಚ್ಚುಗಿಚೆಂತ್ರಿ ಹೇಗೆ? ಏನಾಗಿದೆ ನಿಮ್ಮ ತಲೆ? ಏನಾದರೂ ಆಗಿದ್ದರೆ, ನಿಮ್ಮ ತಲೆ ಕಟ್ಟಿರಬೇಕು ಅಷ್ಟೆ” ಎಂದು ನೆಕ್ಕೆಳು ಮಿನಾಪ್ಪೆ.

“ನನ್ನ ತಲೆ ಸರಿಯಾಗಿಯೇ ಇದೆ. ತಲೆಯಲ್ಲಿ ಪುಸ್ತಿನ ಮುಂಗುರುಹಾದ ನೆಗೂದಲು ನೋಡಿದೆಭೂ ಎಂದೆ.”

“ಎಂದೋ ನೋಡಿದ್ದೆ; ನಿವಗೆ ಹೇಳಿಯೂ ಇದ್ದೆ. ನೀವು ‘ಎಲ್ಲೆ?’ ಎಂದು ನನ್ನ ಮೇಲೆ ರೇಗಿಯಾ ಇದ್ದಿರಿ. ಈಪ್ಪೆತ್ತು ಕನ್ನಡಿ ಅದನ್ನು ತೊರಿಸಿಕೊಟ್ಟಿದೆ. ಕನ್ನಡಿಯ ಮೇಲೆ ರೇಗಾವುದಕ್ಕಾಗುತ್ತದೆಯೇ?—ನೋಡಿದಿರಾ, ನಾನು ಹೇಳಿದೆ ಅಂತ ಕನ್ನಡಿಯ ಮೇಲೆ ರೇಗಾವುದಕ್ಕೆ ಹೋಗು ಶ್ರೀರಾಲ್.....ಮುದುಕನಾದೆ ಅಂತ ಕನ್ನಡಿಯ ನೋಲೆ ಗಿಟ್ಟಿಪ್ಪಣಾಡಿಕೊಂಡು ಅದನ್ನು ಒಡಿದುಗಿಡಿದು ಹಾಕಿರ ಪದ್ಧ. ಆಗಿನ ಕಾಲದಲ್ಲಿ ಬಾದಕ್ಕೆ ರವು ಬೆಲೆ ಕೊಟ್ಟಿರೂ ಅಂಥ ಕನ್ನಡಿ ಸಿಕ್ಕುವುದಿಲ್ಲ”

“ನನ್ನ ವಿಚಾರ ಹೋಗಿಲಿ; ನಿನ್ನ ಮುಖ ನೋಡಿಕೊಂಡೆಯೇನೇ?”

“ದಿನಾಗಲೂ ನೋಡಿಕೊಳ್ಳುತ್ತಿದ್ದೇನೇ. ನನ್ನ ತಲೆಯೇನೂ ಇವನ್ನು ಸರೀಕಿಲ್ಲ—ಆಥನಾ ನಿಮ್ಮದರ ಹಾಗೆ ಇನ್ನೂ ಕೆಟ್ಟಿಲ್ಲ” ಎಂದು ಮತ್ತೆ ನೆಕ್ಕೆಳು.

“ಅದು ಸರಿಯೆ. ನಾನು ಹೇಳಿದ್ದು, ನಿನ್ನ ಮುಖ, ತಲೆ ಆಲ್ಲ. ಕೆನ್ನೆಯೆಲ್ಲಾ ಹೇಗೆ ಸುಕ್ಕು ಬ್ರಹ್ಮದೆ, ನೋಡಿಕೊ. ನೀನೇ ಮುದುಕಿಯಾಗು ಶ್ರೀದೀ ಕಣೇ”.

“ಅಲ್ಲ ಅಂದೆ, ನಾಬಿಕಗೇಡೆ ಸಬ್. ವಯಸ್ಸಿಗುತ್ತು ಆಗುತ್ತೆ ಮುದುಕರಾಗದೆ ಹುಡುಗರಾಗುತ್ತೀವೆಯೆ? ಅದಕ್ಕೆ ಹೀಗೆ ತಲೆಗೆ ಕೃಕೊಟ್ಟು ಯೋಚನೆವಾಡುವುದೆ? ನಾನು ಏನೋ ಅಂತಿದ್ದೆ. ಮುದುಕರಾಗೇರೆಲ್ಲಾ ನಿಮ್ಮ ಹಾಗೆ ಯೋಚನೆ ವಾಡುತ್ತ ಕುಳಿತುಬಿಟ್ಟರೆ, ಬಾವಿಗೆ ಬಿದ್ದ ಪ್ರಾಣ ಕಳೆದುಕೊಂಡಾರು! ಮುದುಕರಾಗುತ್ತು ಆಗುತ್ತು ರೂಪಿನ ಮೇಲೆ ಉಬ್ಬಿ ವಾನ ಹೋಗುತ್ತೆ, ಪ್ರಾಣದ ಮೇಲೆ ಅಸ ಹೆಚ್ಚಿತ್ತೆ ಅಂದೆ. ಒಂದು ನೇಳೆ

ರಾಜೀನಾಮೆಯಲ್ಲಿ ಅಭಿವಾನ ಹೋಗದೆ ಹೋದರೂ, ಮುಕಿರೂಪ್ತಿ ಕೂಡ ಚೆನ್ನು ಅಂತಲೇ ಅನ್ನಿಸುತ್ತದೆ.”

“ಇಲ್ಲ. ವಿನೋದ. ನಮ್ಮ ರಾಜುಗಳ ಇನ್ನೊಂದು ಚೆನ್ನಾಗಿವೆ ಎಂದು ನಂಗನ್ನಿಸುವುದಿಲ್ಲ. ನವಃಗೆ ನಾನೇ ಏಕೆ ಮೋಷವಾಡಿಕೊಳ್ಳಬೇಕು? ನವ್ಯ ರಂಪು ಇನ್ನು ವಿಕಾರವೇ; ಅದು ನಷ್ಟವಾಯಿತು, ಇನ್ನು ಹಿಂದಿರುಗಿ ಬರಲಾರದು. ನೀನು ಹುಡುಗಿ ಎಂದು ತಿಳಿದುಕೊಂಡಿದ್ದರೆ ಅದು ಬರಿಯ ಭಾರ್ಯಾತ್ಮಕ”.

“ಹಾಗಾದರೆ....ಇನ್ನು ವೇಲೆ....ನನ್ನ ನ್ನು ನೀ ಪ್ರಾ....” ಎಂದು ಏನಾಷ್ಟು ಹುಸಿಕೊಂಡ ನಟಿಸುತ್ತಾ ಪತಿಯ ಕಡೆಗೆ ಪ್ರಶ್ನೆಯ ನೋಟ ಬೀರಿದಳು.

ಶಂಕರ ತನ್ನ ಚಿಂತೆ, ವೈರಾಗ್ಯಭಾವ, ಎಲ್ಲಂಬಂದೂ ಒಂದು ಕ್ಷಣದಲ್ಲಿ ದೂರಿಕರಿಸಿ ತನ್ನ ಪ್ರಿಯ ಪತ್ನಿಯ ಕೈಗೆಡಿದು ಅರ್ಥಸೀರಿವಿತ್ತು ಅವಳನ್ನು ಪಕ್ಷದಲ್ಲಿ ಕೂಡಿಸಿಕೊಂಡ. ಕೆಲಹೊತ್ತು ಇಬ್ಬರೂ ಪ್ರೇಮಸಮಾಧಿಯಲ್ಲಿ ಮುಳುಗಿ ವಾನೋನಾಗಿದ್ದರು. ಆ ವೇಳೆಯಲ್ಲಿ ತನ್ನಡಿ ಪ್ರತಿಬಿಂಬಿಸಿದ್ದೇ ನೆಂಬುದನ್ನು ಬಿಡಿಸಿ ಹೇಳಬೇಕೆ?

ಆದರೆ ಅಲ್ಲಿದೆ ಮುಂದೆ ತನ್ನ ಡಿಯಲ್ಲಿ ಪ್ರತಿಬಿಂಬಿಕವಾದುದನ್ನು ಬಿಡಿಸಿಯೆ ಹೇಳಬೇಕು. ಕಣ್ಣಾಮುಚ್ಚಿ ಪ್ರೇಮಾನಂದವನ್ನು ಸವಿಯುತ್ತಿದ್ದ ಗಂಡ ಹಂಡಿರಬ್ಬರೂ ಕಣ್ಣಾಬಿಟ್ಟ್ವಾಗ ತಮ್ಮ ಪ್ರತಿಬಿಂಬಗಳೊಡನೆ ಇನ್ನೊಂದು ಪ್ರತಿಬಿಂಬವಿದ್ದುದನ್ನು ಕಂಡು ಹೆಚ್ಚಿನ ಆನಂದವನ್ನು ಹೊಂದಿದರು; ಒಂದೇ ಕ್ಷಣದಲ್ಲಿ ತಮ್ಮ ಪ್ರತಿಬಿಂಬಗಳ ಇರವನ್ನೇ ಮರೆತು, ಹೀಂದಿರಂಗದೆ, ಕಂಡ ಪ್ರತಿಬಿಂಬದೊಡನೆಯೇ ಮಾತಾಡತೊಡಗಿದರು:

“ಪದ್ಮಾ, ಎಲ್ಲಿಗೆ ಹೋಗಿದ್ದೆಯಮಾತ್ರ” ಎಂದು ಶಂಕರ ಮೃದು ದನಿಯಲ್ಲಿ ಕೇಳಿದ.

“ಪಕ್ಷದ ಮನೆ ಲಲಿತೆ ಸಂಗೀತ ಹೇಳಿಸಿಕೊಳ್ಳುತ್ತಿದ್ದಳು ಇವು. ಕೇಳುತ್ತಾ ಕೊತ್ತಿದ್ದೆ.”

“ಅಂದುಹಾಗೆ, ಪದ್ಮಾಗೂ ಸಂಗೀತಪಾಠ ಹೇಳಬೇಕು ಅಂದ್ರೆ ಈಗ ನಿಂದಲೇ. ಮುದುವೆಹೊತ್ತಿಗೆ ಚೆನ್ನಾಗಿ ಹಾಡೋಡಕ್ಕೆ ಬಂದಿರಬೇಕೋ ಬೇಡವೋ?” ಎಂದು ಸೂಚಿಸಿದಳು ನಿಂನಾಶ್ವರ.

“ಅಣ್ಣಾ, ಅಣ್ಣಾ, ಹಾಗೆ ವಾಡಣ್ಣಿ, ವಿಷೇನೆ ಹೇಳಬಿದ್ದು” ಎಂದು ಈಗೂತ್ತಾ, ಕೈ ಕೈ ತಟ್ಟಿತ್ತ ಕೇಳಿದಳು ಎಂಟು ವರ್ಷ ತುಂಬಿ ಕನ್ನಾಗ್ಯಪದವಿಗೆ ಕಾಲಿಟ್ಟಿದ್ದ ಪದ್ದು.

“ಲಲಿತೆ ಕವ್ವಿ; ಅವಳಿಗಾದರೆ ಸಂಗೀತ ಪಾಠ ಬೇಕು. ನಮ್ಮ ಪದ್ಮಾಗ್ರೀ-ನವ್ವಾ ಚಿನ್ನುದ ಬೋಂಬಿಗೆ—ಸಂಗೀತ ಏಕೆ?....(ಅಷ್ಟರಲ್ಲಿ ಪದ್ಮಾಳ ಪದ್ದುಮುಖ ಲಿನ್ನು ತೆರುಂದ ಮುದುಡಿಕೊಳ್ಳತ್ತಿದ್ದುದನ್ನು ಈಂದು)....ಬೇಕಾದರೆ ವಿಷೇನೆ ಹೇಳಿಸೋಣ ಅದಕ್ಕೇನಂತೆ. ನಮ್ಮ ಪದ್ದು ರೂಪಿಗೆ ಅದು ಯಾವ ತರುಣ ಮರ್ಖಾಗುಂಟ್ಟಿಲ್ಲವೋ ನೋಡಿಬಿಡುತ್ತೇನೆ. ನಮ್ಮ ಪದ್ದು ರೂಪ....ನಿಂನಾ, ನಿಂನಾ!” ಎಂದು ಶಂಕರ ಇಂದ್ರ ಕೈದ್ದುಂತೆಯೇ ಹಂಷೋಽಂದ್ರೇಶ ದಿಂದ ಕೂಗಿಕೊಂಡ.

“ನನು ಅಂದ್ರೆ? ಯಾವಾಗಲೂ ಹಿಗೆ ನೀಂತ್ರಿ; ಕುನಾದರೂ ಗಾಬರಿಗೊಳ್ಳುವುದು.”

“ನಮ್ಮ ರೂಪು ಹೋಯಿತು, ನಷ್ಟವಾಯಿತು, ಎಂದೇ. ನಷ್ಟವಾಗಿಲ್ಲ, ಸತತವಾಗಿಲ್ಲ. ಪದ್ಮಾನ ನೋಡು, ನಮ್ಮಿಬ್ಬರ ರೂಪಗಳೂ ಆವಳಿಲ್ಲ ಹೇಗೆ ಬೆರಿತು ಹೊಸದಾಗಿ ಮೇರೆಯತ್ತಿದೆ! ನನಗೆ ಈಗ ಹೋರುತ್ತಿದೆ: ರೂಪುಳ್ಳ ದೇಹಗಳು ಅಸ್ತಿರ, ರೂಪೇ ಅಸ್ತಿರವಲ್ಲ; ಮುವ್ವು ಮನುಷ್ಯರಿಗೆ, ಮನುಷ್ಯಕ್ಕೂಲ್ಲ! ಸಾವು ಜೀವಿಗಳಿಗೆ, ಜೀವಕ್ಕೂಲ್ಲ” ಎಂದು ಎದ್ದು ಹಿಂದೆ ಹಿಂದೆ ಮನಮೂರ್ತಿಯಾಗಿ ನಿಂತಿದ್ದ ಪದ್ಮಾಳನ್ನು ಮಗುವಿನಂತೆ ಮುದ್ದಾಡಿ ಕೆಳಕ್ಕಿಳಿಸಿದ.

“ಸದ್ಗೃಹಿ, ಕನ್ನಡಿಯ ಮೇಲಿನ ಕೋಷ ಇಳದು ಸಮಾಧಾನಕ್ಕೆ ಬಂತಲ್ಲ, ಅಷ್ಟ ಸಾಕು. ಕನ್ನಡಿ ಉಳಿದುಕೊಂಡಿತು” ಎಂದು ನಿಂನಾಶ್ವರ ಹಾಸ್ಯದ್ವನಿ ಯಲ್ಲಿ ಹೇಳುತ್ತಾ ಪದ್ಮಾಳನ್ನು ಕೈಗಿಡಿದು ಕರೆದುಕೊಂಡು ಒಳಕ್ಕೆ ಹೋದಳು.

ಚಿತ್ತಪರ್ಯ ತಾರೆ

ಬೋಂಬಾಯಿಗೆ ಬಂದುಹೊಗೆಂದು ಬಹು ದಿನಗಳಿಂದ ಕರೆಯುತ್ತಿದ್ದ ನನ್ನ ವಿಶ್ವ ಪ್ರಭಾಕರ. ಎಲ್‌ಎಲ್. ಬಿ. ಪರೀಕ್ಷೆಗೆ ಓದುವುದಕ್ಕುಗಿ ಅಲ್ಲಿಗೆ ಹೋದವನು ಅವನು. ಆವನೂ ನನ್ನಂತೆಯೇ ಖಡಕ್‌ಮುಂಬದಲ್ಲಿ ಹುಟ್ಟಿದವನು. ನಂಟಿಸ್ತಿಕೆ ಉಳಿಸಿಕೊಳ್ಳಬೇಕೆಂಬ ಉದ್ದೇಶದಿಂದ ತಂದೆ ಇವನೆ ಅಭಿಪ್ರಾಯವನ್ನು ಕೇಳಿದೆಯೇ ಇವನೆ ಸೋದರರವಾವನೆ ಮಗಳನ್ನು ಮನೆಗೆ ತಂದುಕೊಂಡದ್ದು; ರಣ್ಣಕ್ಕಾಟ್ಟಿ ಸೋದರರವಾವನೂ ಖಡವನೆ. ಹೀಗಾಗಿ, ಇವನ ಬೋಂಬಾಯಿಲ್ಲನ ವಿದ್ಯಾರ್ಥಿ, ಸಕ್ಕೆ ಯಾರಿಂದ ಸಾರಾಯ ದೊರೆಯಬೇಕು? ನಾನು ಅವನಿಗೆ ಗಿಣಿಗೆ ಹೇಳುವಹಾಗೆ ಹೇಳಿದೆ, ಇಬ್ಬರಿಗೂ ಒಟ್ಟಿಗೆ ಸಾಮಾನ್ಯ ಶರ್ತಗತಿಯಲ್ಲಿ ಬಿ. ಎ. ಪ್ರಾಣಾದಾಗಿ: ನನ್ನ ಹಾಗೆಯೇ ಮಾಹೇಯಾನ ಮಾನತ್ತು ರಾಜಾಯಿನ ಗುಮಾಸ್ತೆ ಕೆಲಸಕ್ಕೆ ಸೇರು ಎಂದು. ಕೇಳಲಿಲ್ಲ ಅವನು. ಬೋಂಬಾಯಿಯಲ್ಲಿಯೇ ಯಾವು ದಾವರೂ ಕೆಲಸವಾಗಿಕೊಂಡು 'ಲಾ' (ನಾಯಿತಾಸ್ತು) ಓದುತ್ತೇನೆಂದು ಹಿಟ್ ಹಿಡಿದು ಹೊರಟೇ ಹೋದ ಅಲ್ಲಿಗೆ. ಯಾರು ಎಷ್ಟು ಹೇಳಿದರೂ ಕೇಳದೆ ಹಂಡತಿಯನ್ನೂ ಜೊತೆಯಲ್ಲೇ ಕರೆದುಕೊಡು ಹೋದ ಜಣ ಸಂಸಾದನೆ, ವಿದ್ಯಾವಾಸ್ಯಂಗ, ಸಂಸಾರ ನಿರ್ವಹಣ-ಮಾರ್ಗನ್ನೂ ಒಟ್ಟಿಗೆ ತಾಗಿಸಿ ಕೊಂಡು ಹೋಗಬೇಕು ಅಸಾಧ್ಯವಾಗಿ ಕಂಡುಬಂತು. ಸುಲಭವಾಗಿ ಕೃಬಿಡ ಬಹುದಾದದ್ದು ವಾಸಂಗ: ಆದನ್ನು ಬಿಟ್ಟುದ್ದೂ ಯಿತು; ಬಿಟ್ಟದ್ದು ಬಿಟ್ಟ ದಾರಿಯೇ ಆಯಿತು. ಕೆಲಸವೇನ್ನೂ ನಡೆದುಕೊಂಡು ಬಂತು; ಈಲು ಬೇಗನೆ ಗಳಿಂ ರೂಪಾಯಿ ಸಂಬಳ ಬರುವಹಾಗಾಯಿತು.

ಪ್ರಭಾಕರ ಬೋಂಬಾಯಿಗೆ ಹೋದ ಮೇಲೆ, ಏನು ಕಾರಣದಿಂದವಲ್ಲೋ ಏನೇನೂ, ಇತ್ತು ಕಡೆ ಒಂದು ಸಲವೂ ಬರಲಿಲ್ಲ. ನನಗೆ ಮಾತ್ರ ಪದೇಪದೇ ಬರೆಯುತ್ತಿದ್ದ ಆಲ್ಲಿಗೆ ಹೋಗಬೇಕೆಂದು. ಆವನ್ನೂ ಆವನ ಹೆಂಡತ ಯನ್ನೂ ನೋಡಿ ಮಾರು ವರ್ಷಗಳ ಮೇಲಾಗಿತ್ತು; ನನಗೂ ಬಹುಶಾಲ ದಿಂದ ಬೋಂಬಾಯಿಯನ್ನು ನೋಡಬೇಕೆಂಬ ಚಂಡಲವೂ ಇತ್ತು. ಆಲ್ಲದೆ, ಪ್ರಭಾಕರನಿಗೆ ಎರಡು ವರ್ಷದ ಗಂಡು ಮಗುವಿತ್ತು. ಬಾಲಕ್ಕಣ್ಣನ ಹಾಗಿದೆ

ಎಂದು ಬರೆದಿದ್ದು (ಹೇಸರೂ ಆದೆ); ಮಾನು ವನ್ನು ನೋಡಬೇಕೆಂಬ ಹಂಬಲವೂ ಒಂದು ಕಡೆ.

ನನಗೆ ಬೊಂಬಾಯಿಗೆ ಹೋಗಲು ಇದ್ದು ತೊಂದರೆ ಒಂದೇ. ಏನೇನೋ ನೇಪ ಬರೆದು ತಪ್ಪಿಸಿಕೊಳ್ಳುತ್ತಿದ್ದೆ. ನನ್ನ ತೊಂದರೆಯ ಸೂಚನೆ ಪ್ರಭಾಕರನಿಗೆ ಹೇಗೆ ತಿಳಿಯಿತ್ತೂ ನಾನರಿಯೆ; ಶ್ರೀಸ್ವಮಿಸ್ ರಜ ಬರುವ ಹೊತ್ತಿಗೆ ಸರಿಯಾಗಿ ನನ್ನ ಪ್ರಯಾಣದ ವೆಚ್ಚು ಕಳಸಿ, ಆಹ್ವಾನ ಕೊಟ್ಟು. ಇನ್ನು ತಪ್ಪಿಸಿಕೊಳ್ಳುವುದು ಸಾಧ್ಯವಾಗಲಿಲ್ಲ. ಅಲ್ಲದೆ, ನೋಡಬೇಕೆಂದಿರುವ ಉಂಗಿ ದುಡ್ಡು ಕೊಟ್ಟು ಕರಸಿಕೊಂಡರೆ ಯಾರು ಬೇಡ ಇನ್ನು ತ್ವರೆ? ನನ್ನಲ್ಲಿ ಅಂಥ ಅಹಂಕಾರವೇನಿಲ್ಲ.

* * * * *

ಅಂತೂ ಬೊಂಬಾಯಿಗೆ ಹೋಗಿ, ಶ್ರೀಸ್ವಮಿಸ್ ರಜದ ಒಂದು ವಾರವೂ ಅಲ್ಲಿ ನನ್ನ ಮಿಶ್ರನ ಅತಿಧಿಯಾಗಿದ್ದು ಸುಖವಾಗಿ ಕಾಲ ಕಳೆದೆ. ಗುಮಾಸ್ತಿಗೆ ತಾನು ಗುಮಾಸ್ತಿ ಎಂಬ ಇರಿವು ಯಾವಾಗಲೂ ಹೋಗಿರು ವುದಿಲ್ಲ; ತನ್ನ ಕನಸಿನಲ್ಲಿ ಅವನು ಗುಮಾಸ್ತಿಯೇ! ಆದರೆ, ಬೊಂಬಾಯಿಯಲ್ಲಿದ್ದು ಒಂದು ವಾರ ನನ್ನನ್ನು ನಾನೇ ಮರಿತು ರಾಜನಂಡ್ದೇ : ಪ್ರಭಾಕರನ ಮೈತ್ರಿಯ ಪ್ರಭಾವದಿಂದ.

ಅಲ್ಲಿ ನಾನು ಪಟ್ಟಿ ಅನುಭವಗಳು, ಉಂಡ ಸೀವಿ, ಕಂಡ ನೋಟಗಳು— ಇವೆಲ್ಲ ಸುಖದಾಯಕಗಳಾಗಿದ್ದರೂ, ನನ್ನ ಜೀವನದಲ್ಲಿ ಅಪೂರ್ವಾಭ್ಯಾಸೇ ಆಗಿದ್ದರೂ, ಅವುಗಳಲ್ಲಿ ಹೇಳತಕ್ಕಂಥ ಹೆಚ್ಚಿನ ಮಹತ್ವವಾಗಲಿ ವಿಶೇಷ ವಾಗಲಿ ಏನಿಲ್ಲ. ನಿಜವಾಗಿಯೂ ವಿಶೇಷ ಸಂಗತಿಯೆಂದರೆ, ನನ್ನ ಮಿಶ್ರನ ಆತಿಥ್ಯ. ಆದರ ವರ್ಣನೆ ಅಪ್ರಕೃತ, ಕೇವಲ ವೈಯಕ್ತಿಕ ವಿಷಯ.

ಆದರೂ, ಒಂದು ವಿಶೇಷ ಅನುಭವದ ನೆನಪು ನನ್ನ ಮನಸ್ಸಿನಲ್ಲಿ ಅಳ್ಳುಳಿಯಂದೆ ನೆಲಿಸಿದೆ. ಆದರ ಸ್ವಾರಸ್ಯಕ್ಕಾಗಿ ಇದನ್ನು ಇಲ್ಲಿ ಎತ್ತಿ ಹೇಳು ಶ್ರಿಲ್ಪಿ; ನಮ್ಮ ಸಮಾಜ ಜೀವನದ ಹಲವಾರು ತೊಡಂಕುಗಳಲ್ಲಿ ಒಂದು ತೊಡಕಿನ ನೋಟದ ಒಂದು ತುಣುಕು ಅಲ್ಲಿ ಕಾಣಬರುತ್ತದೆ, ಆದರಾಗಿ.

* * * * *

ಬೊಂಬಾಯಿಯಲ್ಲಿ ನಾಲ್ಕೆಪ್ರದು ದಿನ ಇದ್ದು ನೋಡಬೇಕಾದ ಮುಖ್ಯ ನೋಟಗಳನ್ನೇಲ್ಲ ನೋಡಿಯಾದ ಮೇಲೆ, ಇನ್ನೂ ಏನಾದರೂ ನೋಡಬೇಕಾದ್ದು ಉಳಿದಿದೆಯೇ ಎಂದು ಪ್ರಭಾಕರನನ್ನು ಕೇಳಿದ. “ನೋಡಿದೆಯಾ, ವರೀತೇ ಹೋಗಿತ್ತು. ಈ ಉರಿನ ಒಂದು ಸಿನಿಮಾ ಮಂದಿರಕ್ಕಾದರೂ ನಿನ್ನನ್ನು ಕರೆದುಕೊಂಡು ಹೋಗಿಲ್ಲ. ಈನ್ನೊತ್ತು ಎಂಜೆ ‘ರೀಗಲ್’ ಟಾರೀಸ್”; ಬೆಟ್ಟ್ ಡೇವಿಸ್ (Bette Davies) ಪಟ್ಟ್ರ್; ಚೆನ್ನಾಗಿರುತ್ತೇ” ಎಂದ. “ಬೊಂಬಾಯಲ್ಲಿ ಏನಾದರೂ ಬೇರೆ ಚಿಕ್ಕ ತೀವ್ರೀನು ತ್ವರಿಯೇ? ಸಿನಿಮಾ ಬೊಂಬಾಯಲ್ಲೂ ಒಂದೇ ಬೆಂಗಳೂರ್ಲೂ ಒಂದೇ. ಹಾಗೆ ನೋಡುವುದಕ್ಕೆ ಹೋಟರೆ, ಎಷ್ಟೇಂದು ಚಿತ್ರಪಟಗಳು ವೊದಲು ಬೆಂಗಳೂರಿಗೇ ಬಗ್ಗತ್ವವೇ” ಎಂದೆ. “ಚಿತ್ರಪಟ ಮಾತ್ರವಲ್ಲ; ಚಿತ್ರ ಮಂದಿರದೇಹಗಿನ ನೋಟ ಮುಖ್ಯ” ಎಂದು ಅವನ ಉತ್ತರ. “ಈಜಿಗೆ ಬೆಂಗಳೂರಿನಲ್ಲೂ ಭಜರಿಯಾದ ಚಿತ್ರಮಂದಿರಗಳು ಹಃಟ್ಟಿಕೊಂಡಿವೆ; ಹೆಚ್ಚಿಯವನ್ನು ಕೂಡ ಹೊಸದಾಗಿ ಮಾಡಿದ್ದಾರೆ. ಬೊಂಬಾಯಿನ ಹೆಚ್ಚಿಗಾರಿಕೆಯೇನೋ ನನಗಿ ತಿಳಿಯುದು” ಎಂದು ನನ್ನ ಪ್ರತ್ಯಾತ್ಮರ.

“ಅಯ್ಯಾ ಗುಗ್ಗೀ! ಚಿತ್ರಮಂದಿರದೇಹಗಿನ ನೋಟ ಎಂದರೆ, ಬೆಂಜು ಕುಚಿಗಳನ್ನು ನೋಡುವುದೆಂದು ತಿಳಿದೆಯಾ?” ಎಂದು ನಕ್ಕ ಪ್ರಭಾಕರ.

“ಹಾಗಾದರೆ ನೋಥಾಗಳನ್ನು ನೋಡುವುದೇನು?” ಎಂದು ನಾನು ನಗುತ್ತು ಕೇಳಿದೆ.

“ನೋಥಾಗಳನ್ನಲ್ಲ ಕಣ್ಣೋ; ಅವುಗಳ ಮೇಲೆ ಕುಳಿತಿರುವ....” ಎಂದು ಹಲ್ಲುಕಿರಿದ ಪ್ರಭಾಕರ.

“ಅಯ್ಯಾ, ರಾಟ್ರ್! (Rotter: ಅನಿಷ್ಟ ವ್ಯಕ್ತಿ) ನಿನ್ನ ಹೆಂಡತಿಗೆ ಹೇಳಲೇನೇ?” ಎಂದು ಅವನ ಬೆನ್ನ ಮೇಲೆ ಗುದ್ದಿದೆ, ನೋವಾಗದಂತೆ.

“ಇನೊಸೆಂಟ್ ಸಿನ್ಸ್ (Innocent sins: ಕಡಕುಮಾಡದ ಅವರಾಧಗಳು), ಅಷ್ಟೇ” ಎಂದ.

ಪ್ರಭಾಕರನ ನಡತೆಯ ವಿವರದಲ್ಲಿ ನನಗಿ ಸಂಪೂರ್ಣ ವಿಶ್ವಾಸವಿತ್ತು. ಅದ್ದರಿಂದ ಅವನ ಹಾಸ್ಯಲಹಂಗಿ ನಾನು ಆಡ್ಡಬರಲಿಲ್ಲ.

ನಮ್ಮ ಗೊತ್ತುಪಾಡಿನಂತೆ ಸಂಜೀ ಹೊತ್ತಿಗೆ ಮುಂಚೆಯೇ ರೀಗಲ್ ಟಾರ್ಸ್‌ ಕಡೆಗೆ ಹೊರಟಿವು. ಪ್ರಭಾಕರ ಹೇಳಿದಂತೆ ಅಲ್ಲಿ ಬೆಟ್ಟಾಡೇವಿಸ್ ಅನೆನಯಿಸಿದ್ದ ಚಿತ್ರವೇ; ಆದರೆ ಆದನ್ನು ಬೆಂಗಳೂರಿನಲ್ಲಿ ಆ ನೋಡಲೇ ನೋಡಿದ್ದೇ.

“ನೋಡಿದೆಯಾ, ಸಾನು ಹೇಳಿದ ಹಾಗೆ ಈ ಚಿತ್ರ ಬೆಂಗಳೂರಿಗೇ ನೋಡಲು ಬಂದಿದೆ” ಎಂದು ಗೆಲಿವಿನ ದ್ವಿಯಲ್ಲಿ ಹೇಳಿದೆ.

“ಅದಕ್ಕೇನು? ಇನ್ನೂ ಒಮ್ಮೆ ಸಲ ನೋಡಿದರಾಯಿತು.”

“ಅದು ಎಷ್ಟೇ ಉತ್ತಮ ಚಿತ್ರವಾದರೂ ಆದನ್ನು ಸಾನು ಎರಡನೇಯ ಸಲ ನೋಡುವುದಿಲ್ಲ.”

“ನಿಕೆ?”—ಪ್ರಭಾಕರನ ಪ್ರಶ್ನೆ.

“ಬೀರೆಯ ದಿನ ಆದರ ಉತ್ತಮ ಗುಣ ಇನ್ನೂ ಉತ್ತಮವಾಗಲು ಅವಕಾಶವಿಲ್ಲ. ನಾಟಕ, ಶಂಗಿತ ಆದರೆ ಆದರ ಮಾತೇ ಬೀರೆ. ಏಣ ತೇವಣ್ಣನವರ ರಾಗ ಕೆಲಾಡಿ. ಆದನ್ನು ಎಷ್ಟು ಸಲ ಹೇಳಿದರೂ ಬೇಸ ರಾಗುತ್ತಿರಲ್ಲವಂತೆ ರಸಿಕರಿಗೆ; ಆವರ ಸುಡಿಕೆಯಲ್ಲಿ ದಿನ ವಿನಕ್ಕೆ ಆದರ ಕಳಿ ಬದಲಾಗುತ್ತಿತ್ತುಂತೆ, ಬೆಳೆಯುತ್ತಿತ್ತುಂತೆ.”

“ನಾನೇನೋ ಉತ್ತಮ ಚಿತ್ರವನ್ನು ಎರಡು ಮೂರು ಸಲವಾದರೂ ನೋಡುತ್ತೇನೆ. ಉತ್ತಮ ಚಿತ್ರದ ಗುಣ ಬೀರೆಯಾಗಿದ್ದರೂ, ಆದನ್ನು ನೋಡಲು ಬರುವ ಜನ ಬೀರೆ ಬೀರೆ, ಅಲ್ಲವೇ?” ಎಂದು ಮತ್ತೆ ತನ್ನ ಹಾಷ್ಯದ ವರಿಸೆ ತೆಗೆದ.

ಕಡೆಗೇನೋ ಪ್ರಭಾಕರ ನನ್ನ ಕೊರಿಕೆಯಂತೆ ಯಾವುದಾದರೂ ಒಂದು ಹಿಂದೀ ಚಿತ್ರಕ್ಕೆ ಕರೆದುಕೊಂಡು ಹೋಗಲು ಒಪ್ಪಿದ. ಯಾವುದೋ ಒಂದು ಚಿತ್ರಮಂದಿರದಲ್ಲಿ (ಆದರ ಹೆಸರು ವಾರೆತು ಹೋಗಿದೆ) ಬಹು ಉತ್ತಮ ಹಿಂದೀ ಚಿತ್ರವಿದೆಯಂದು ಅಲ್ಲಿಗೆ ಕರೆದುಕೊಂಡುಹೋದ. ಆದನ್ನು ಆವನ್ನು ಒಂದು ಹಿಂದೀ ಶಿಕ್ಷಣದೇವಿಯಂತೆ ನೋಡಿದ್ದನಂತೆ. ಆವನ್ನು ಶಿಥಾರಸು ಮಾಡಿದ ಹೇಳಿ ಚಿತ್ರ ಚೆನ್ನಾಗಿಲ್ಲದೆ ಇರುತ್ತದೆಯೇ? ಚಿತ್ರ ಮಂದಿರದ ಮುಂದೆ ವಿಜ್ಞಂಭಿಕ್ಕಿದ್ದ ಪ್ರಕಟನೆಗಳಿಂದ ಚಿತ್ರ ನಿಜವಾಗಿಯೂ ಚೆನ್ನಾಗಿರಬೇಕೆಂದು ನಂಗೂ ತೋರಿತು. ಆದೇ ಚಿತ್ರವನ್ನು ‘ಬರುತ್ತದೆ’

ಎಂದು ಬೆಂಗಳೂರಿನ ಸುಪ್ರಸಿದ್ಧ ಚಿತ್ರಮಂದಿರಪ್ರೋಂದು ಮೂರು ತಿಂಗಳಿಂದ ಒಂದೇ ಸಮನೆ ಅವಿಭಿನ್ನ ಅದ್ವಿತೀಯ ಪ್ರಜಾರ ಪ್ರಕಟನೆ ಮಾಡುತ್ತುತ್ತು. ‘The Film World’ (ಚಲನಚಿತ್ರ ಪ್ರಪಂಚ) ಎಂಬ ಸುಪ್ರಸಿದ್ಧ ಪತ್ರಿಕೆಯಲ್ಲಿ ಅದರ ಪ್ರಶಂಸಿಸೇಯನ್ನು ಓದಿದ್ದೇ; ಆ ಪ್ರಶಂಸಿಸುಲ್ಲಿ ಚಿತ್ರ ಪಟ್ಟಣನ್ನು ಇನ್ನು ಯಾವುದಕ್ಕಾಗಿ ಸೋಧದೆ ಹೋದರೂ ಶದರಲ್ಲಿ ಕಥಾ ನಾಯಕಿಯಾಗ ಅಭಿನಯಿಸಿದ್ದ ‘ಹೊಸತಾರೆ’ ‘ಸ್ವರ್ಣಲತೆ’ಯ ರಾಷ್ಟ್ರಿಗಾಗಿ, ಮಧುರ ಗಾನಕಾಗಿ, ಚಿತ್ರಾಪಹಾರಿಯಾದ ಅಭಿನಯಕಾಗಿ ಸೋಧ ಬೀಕೆಂದು ಬರೆದಿತ್ತು. ಅದ್ವಿರಂದ, ಆ ಚಿತ್ರವನ್ನು ಸೋಧಬೀಕೆಂಬ ಬಯಕೆ ನನ್ನಲ್ಲಿ ಆಗಲೀ ಮಾಡಿತು.

ನಾವು ಅಲ್ಲಿಗೆ ಹೋಗುವ ಹೋತ್ತಿಗೆ ಸ್ವಲ್ಪ ಹೋತ್ತಾಗಿಹೋಗಿದ್ದುದು ರಂದ, ಚಿತ್ರ ಆಗಲೀ ವಾರರಂಭವಾಗಿದೋಗಿತ್ತು. ಎಷ್ಟು ಬೇಡವೆಂದರೂ ಕೇಳದೆ ಪ್ರಭಾಕರ ‘ಬಾಲ್ಯನಿ’ ಶರಗತಿಯ ಟಿಕೆಟ್‌ಪ್ರೈಸ್‌ತೆಗೆದುಕೊಂಡ.

ಚಿತ್ರದ ಹೆಣರು ‘ಪತಿತೆ’ ಎಂತು. ಪತಿತೆಯ ಪಾತ್ರ ನಮ್ಮ ಕಣ್ಣ ಮುಂದೆ ಅರಳುತ್ತ ಹೋದಂತೆ, ಸ್ವರ್ಣಲತೆಯ ಅಭಿನಯ ಕಾಶಲ ನನ್ನ ಕಣ್ಣಗಳನ್ನು ತವರಿತು.

ಪತಿತೆಯ ಪಾತ್ರ ಒಂದು ಹೋರಣು, ಚಿತ್ರದ ಕಥಾವಸ್ತುವಾಗಲಿ ಇನ್ನಿತರ ಅಂಶಗಳಾಗಲಿ ಹೋಗಳಿಸಿಕೊಳ್ಳುವ ಹಾಗಿರಲಿಲ್ಲ. ಸ್ವರ್ಣಲತೆ ಕಣ್ಣರೆಯಾದಾಗ ನೇಲನೆ ಹರಬೀ ಹೊಡಿಯುತ್ತಿದ್ದೆವು.

“ಸ್ವರ್ಣಲತೆ ಇನ್ನೂ ಹುಡುಗಿಯ ಹಾಗೆಯೇ ಕಾಣಿತ್ತಾಳೆ. ಅದರೂ ಜೀವನದಲ್ಲಿ ತುಂಬ ದುಃಖಪಟ್ಟಿರಬೇಕು. ಇಲ್ಲದಿದ್ದರೆ ಇಷ್ಟ ಸೂಕ್ಷ್ಮವಾಗಿ, ನಮ್ಮ ಕಣ್ಣನಲ್ಲಿ ನೀರುತರಿಸಂತೆ ಅಭಿನಯಿಸುವ ಸಾಮರ್ಥ್ಯ ಬರಲಾರದು” ಎಂದೇ ನಾನು.

“ಜೀವನದ ಆನುಭವಕ್ಕೂ ಅಭಿನಯಕ್ಕೂ ಏನು ಸಂಬಂಧ ? ಸ್ವರ್ಣಲತೆ ಸೋಧಿಸುವದಕ್ಕೆ ಹುಡುಗಿಯ ಹಾಗೆ ಕಾಣಿತ್ತಾಳೆ. ಅದೇಶ್ಲಾ ವೇಷ ತೊಡಿಸುವವನ ಭಾತುಯಾರ್. ಅವಳಿಗೆ ಮೂರತ್ತುಕ್ಕೇನು ಕಡನೆ ಯಿಲ್ಲ ಈಗ ಎಷ್ಟು ಜನರ ಮನೆ ಹಾಜುವಾಡಿದ್ದಾಳೆಯೋ ಯಾರಿಗೆ ಗೊತ್ತು ?” ಎಂದು ಪ್ರಭಾಕರ ಟೀಕಿಸಿದ.

ನಾವು ಹೀಗೆಯೇ ಸ್ವಂತಲತೆಯ ವಿಚಾರ, ಒಟ್ಟಿನ ಮೇಲೆ ಗಿನಿಮಾ ಸ್ಪಿರಿತ್ ಹೊಲಮು ಜೀವನೆ-ಇವನ್ನು ಕುರಿತು ನಮ್ಮ ಮನಸ್ಸಿಗೆ ಬಂದಂತೆ ಮಾತಾಡಿಕೊಳ್ಳುತ್ತಿದ್ದೇವು. ಪ್ರಭಾಕರ ಚಿತ್ರವನ್ನು ಹಿಂದೊಮ್ಮೆ ನೋಡಿದ್ದ ನಾಧ್ಯರಿಂದ ಅವನಿಗೆ ಅದರಲ್ಲಿ ಅಪ್ಪಣಿ ಆಸ್ತ್ರೀಯಿರಲಿಲ್ಲ. ನನಗೆ ಸ್ವಂತಲತೆಯ ಅಭಿನಯ ಹೊರತು ಇನ್ನೇನೂ ಬೇಕಿರಲಿಲ್ಲ.

ಸ್ವಂತಲತೆಯ ಅಭಿನಯ ಕಾಣಿಸಿಕೊಂಡಾಗಲೂ ನಾನು ಒಮ್ಮೆ ಮಾತಾಡುತ್ತಿದ್ದೆ.

“ದರುವಿಟ್ಟು ಮನ್ಯನಿರುತ್ತಿರ ಸ್ವಲ್ಪಿ?” ಎಂದು ಪಕ್ಕದಿಂದ ಕೇಳಬಂದಿತು ಒಂದು ಹೆಣ್ಣುದನಿ ಸ್ವಂತಲತೆಯೇ ಮಾತಾಡಿದಂತೆ ತೊರಿತು ನನಗೆ! ನನ್ನ ಸಂದೇಹವನ್ನು, ಅನ್ನಿಕೆಯನ್ನು ಪ್ರಭಾಕರನಿಗೂ ತಿಳಿಸಿದೆ-ಮೆಲ್ಲನೇ. “ನಿನಗೆಲ್ಲೋ ಭಾರತಿ. ನಿನಗೆ ಸ್ವಂತಲತೆಯ ಮಾತುಗಾರಿಕೆ, ಹಂಡು ಇದುವರಿಗೆ ಕೇಳಿ ಹಾಗ್ಗಿಸಿರಬೇಕು, ಅಷ್ಟೇ” ಎಂದು.

ಇಬ್ಬರೂ ನಾನುವಾಗಿ ಚಿತ್ರ ನೋಡುತ್ತ ಕುಳಿತೆವು.

‘ಪಿರುಮ್’ ಬಂದಿತು; ಮಂದಿರದ ದೀಪಾವಳಿ ಹೊತ್ತಿತು. ನಂತರ್ತು ಈ ಕಡೆ ಪಕ್ಕದಲ್ಲಿ ದಂಪತಿಗಳು ಕುಳಿತಿದ್ದಂತೆ ತೊರಿತು; ಮತ್ತೊಂದು ಪಕ್ಕದಲ್ಲಿ ಬಿಗಡೆ ಬಂದೇ ಹೆಣ್ಣುವ್ಯಕ್ತಿ ಕುಳಿತಿದ್ದಂತೆ ಕಂಡಿತು. ಆಗ ಅಕ್ಕೇಪಣಿಯೆತ್ತಿದ ಹೆಣ್ಣು ದನಿ ಬಿಗಡೆಯಿಂದಲೇ ಬಂದದ್ದು.

ಆ ವ್ಯಕ್ತಿ ಯಾರೆಂದು ನೋಡೋಣವೆಂದರೆ, ಎದ್ದು ಮುಂಗಡೆಯಿಂದ ಹಾದುಹೊಡು ಹೊರತು ಕಾಣುವಂತಿರಲಿಲ್ಲ. ಪಕ್ಕದಲ್ಲಿ ಪೀಠಿಗಳ ನಡುವೆ, ತೆರೆ ಅಡ್ಡಿಯಾಗಿತ್ತು.

“ಪ್ರಭಾಕರ, ಸ್ವಲ್ಪ ಹೊರಗೆ ಹೋಗಿ ಬರೋಣ, ಬಾ; ಇಲ್ಲಿ ತುಂಬ ಸೆಕೆ” ಎಂದೆ. ಇಬ್ಬರೂ ಎದ್ದು ಆ ವ್ಯಕ್ತಿಯ ಮುಂದುಗಡೆಯಿಂದಲೇ ಹೋದೆವು; ಇಬ್ಬರೂ ಆ ಹೆಗಸಿನ ಮುಖ ನೋಡಿಕೊಂಡೇ ಹೋದೆವು. ಅಡರಿ ಚಿತ್ರದ ಸ್ವಂತಲತೆಯ ಮುಖವನ್ನೂ ಈ ವ್ಯಕ್ತಿಯ ಮುಖವನ್ನೂ ಪರಸ್ಪರ ಹೋಲಿಸಿ ನೋಡುವನ್ನು ದಿಖ್ಬಿಕಾಲ ನಿಂತು ನೋಡಲು ಸಾಧ್ಯವಾಗುವಂತಿರಲಿಲ್ಲ; ಆದು ಅಷಭ್ಯತನವೆಂದು ನಮಗೆ ತಿಳಿಯದೆ ಇರಲಿಲ್ಲ.

తెరసాగద్ద వరాండక్కే హోధేవు; ప్రభాకర సిగరేటు హోత్తినిచోండి. మాతాడిలొడగిదెను.

“ఈ వ్యక్తి ఖండిత స్పూషాలకేగులు” ఎంప ప్రభాకర.

“అల్లదే హోధరే కూలూగా పోగలి, అదు యారిగి బేశు ఈగి? అల్ల, బొంబాలునల్లి యారిగూ కన్నడ బరువుదిల్ల అంత కన్నడదల్లి మనస్సిగి తోరిదంతి మాతాడికోళ్ళత్తిద్దరే, ఆచే ‘దయి నిట్టు సమ్మనిరుత్తిరి?’ ఎందు కన్నడదల్లే కేళబేకే!” ఎందు ఆళ్ళయింపట్టి నాను.

“బొంబాలుగి బండ హోసదరల్లి నానూ హీగే బేస్తు బీళు త్రిద్ది ఆసేక వేళి. ఇల్లి ట్యూస్ డ్రైపవరుగళేల్ల బహుమట్టిగి కన్నడిగరి; ఎల్ల మంగళారినవరు.”

“తాకేయా మంగళారినవళి ఇరిబయుదు.”

“నిన్న తళ్ళ ఒళ్ళ చెన్నాగిదే! తళ్ళాస్త్రమూ ఒందు వ్యాశంగ విషయవాగిత్తు ఆఖ్యానే నినగే?” ఎందు హంగిషువ దనియల్లి కేళింద. “తళ్ళ తప్పుగువుదక్కే, ఆవళేను ట్యూస్ డ్రైపవరల్లవల్ల” ఎందు ఎదురుజవాబు కోట్టి. ప్రభాకర సుమ్మనాద. ఒందు సల వాదరూ నాపు మాతినల్లి గీల్లబేడవే?

నన్న లూకేయేనో తప్పగిత్తు. ఆదరూ తప్పన్న ఒప్పి కోళ్ళలు ఇప్పవిల్లదే ఆదన్న సాధిశబ్దిశేందిరుపప్పరల్ల “విరామ” ముగిద గంటియ సద్గౌయితు; ప్రభాకరన సిగరేటో ముగియుత్తు బందిత్తు; ఇబ్బరూ ఒళ్ళక్కే హోగి నమ్మ పిరేగళల్లి కుళతుకోళ్ళు వాగ ఇన్నూ దీన ఆరంలిల్ల. నమ్మ పక్కదల్లి కుళతీద్ద ఆ స్త్రీ వ్యక్తి మాయవాగిత్తు!

జిత్తు మత్తె నోదలాయితు. బకెళ హోత్తాదరూ ‘ఆచే’ బందంతి తోరిలిల్ల.

జిక్క ముగిద కూడలే మనిగి తెరళువ ఆతుర హేచ్చూయితు ప్రభాకరనిగి స్పూషాలకేయ విచార ఆవను సంపూషావాగి మరితంతి

ತೋರುತ್ತತ್ತು ಅವನ ಅತುರದ ಓಡಾಟದಿಂದ. ಅವನು ಟ್ರೈಸ್ಟೀಗಾಗಿ ಹಾಗೆ ಅತ್ತ ಇತ್ತ ಓಡಾಡುತ್ತಿದ್ದು. ನಾನು ಟ್ರೈಮಿನಲ್ಲಿ ಹೊಗೋಣವೆಂದೆ; ತಡವಾಗುತ್ತದೆಯೆಂದು ಅವನು. ಇಬ್ಬರೂ ತುಸಹೊತ್ತು ಚಚೆ ಹಾಡಿದೆವು. ಆ ವೇಳೆಯಲ್ಲಿ ಇದ್ದ ನಾಲ್ಕುರು ಟ್ರೈಸ್ಟೀಗಳನ್ನು ಬೇರೆಯವರು ಬಾಡಿಗೆಗೆ ಗೊತ್ತು ಹಾಡಿಕೊಂಡು, ಅವು ಹೊರಟು ಹೊಗಿದ್ದವು. ಟ್ರೈ ಮಿ ಗೇ ಹೊಗುವುದೆಂದು ಚಿತ್ರಮಂದಿರದ ಆವರಣವನ್ನು ಬಿಡುವನ್ನೇಳಿಗೆ ಸರಿಯಾಗಿ ಒಂದು ನೋಟೂರು ಬಂಡಿ ಭರ್ತನೇ ಬಂದು ನಮ್ಮ ಮುಂದೆಯೇ ನಿಂತತು.

“ಟ್ರೈಸ್ಟೀ; ಸಾರ್ ?”

“ಇ, ಮಂಜುನಾಥ್” ಎಂದು ಧ್ವನಿಯಂದಲೇ ಗುರುತು ಹಿಡಿದು, ಪ್ರಭಾಕರ ಕೇಳಿದ: “ನಾವು ಇಲ್ಲಿ ಈ ಹೊತ್ತಿಗೆ ಕಾದಿರುತ್ತೇವೆ ಅಂತ ನಿನ್ನೆಯೇ ಕನೆಸು ಕೆಂಡಿದ್ದೆಯೋ ಹೇಗೆ ?”

“ನಿಜಾರ ತಿಳಿಯಿತು. ಹತ್ತಿ ಸಾರ್, ಹೊತ್ತಾಯ್ದು, ಹೊರಡೋಣ.”

ಟ್ರೈಸ್ಟೀ ಹತ್ತಿ ಇಬ್ಬರೂ ಕುಳಿತ್ತಿವು. ಕುಳಿತು ಒಂದೆರಡು ಮಾತಾಡು ಷ್ವದಕ್ಕಿಲ್ಲ, ಕಣ್ಣುಮುಚ್ಚಿ ಬಿಡುವುದರಲ್ಲಿ ಕಾರು ಮನೆಯ ವ್ಯಾಂದಿ ನಿಂತತ್ತು.

ಪ್ರಭಾಕರ ಮಂಜುನಾಥನ ಸಾರಥ್ಕೌಶಲ್ಯವನ್ನು ಹೊಂಡಾಡುತ್ತೇ ಕೇಳಿಸ್ತೇಳಿದ; ನಾನೂ ಇಂದಿ; ಪ್ರಭಾಕರ ಬೆರಗಾಗಿ ಕೇಳಿದ:

“ಇದೇನು, ಮಾತುಂಗ ಎಲ್ಲಿ, ಸ್ವಾಂಟಕ್ರಿಜ್ ಎಲ್ಲಿ? ನಮ್ಮ ಮನೆ ಮರೆತುಬಿಟ್ಟೀಯೋ ಹೇಗೆ ?”

ಟ್ರೈಸ್ಟೀ ಪ್ರಭಾಕರನ ಮನೆಯ ಮುಂದೆ ಅಂತೂ ನಿಂತರಲಿಲ್ಲ. ಇರುಳ ನಲ್ಲಿ ಕೂಡ ಅನ್ನು ಗೊತ್ತಾಯಿತು ನನಗೆ. ಆದರೆ ಎಲ್ಲಿ, ಯಾರ ಮನೆಯ ಮುಂದೆ ನಿಂತತ್ತೇಂಬುದು ನನಗೆ ತಿಳಿಯಲಿಲ್ಲ. ನನಗೆ ಇನ್ನೂ ಅನ್ನರ ಮಟ್ಟಿಗೆ ಬೊಂಬಾಯಿಯ ಸ್ವಾಂತರಿಕಯ ಆಗಿರಲಿಲ್ಲ.

ಪ್ರಭಾಕರನಿಗೇ ಆ ವಿಷಯ ಗೊತ್ತಾಗಲಿಲ್ಲವೆಂದಮೇಲೆ ಇನ್ನು ನನಗೆ ಅರಿಯಿದಿದ್ದ ದರಲ್ಲಿ ಆಶ್ಚರ್ಯನೇನಿಲ್ಲ.

“ನಿಮ್ಮ ಮನೆ ಮರೆತೇನೂ ಇಲ್ಲ ಸಾರ್. ನಿಮ್ಮನ್ನು ಇಲ್ಲಿಗೆ ಶರ ಕೊಂಡು ಬರಬೇಕೂ ಅಂತ ಕೋಮಲಾದೇವಿಯವರ ಅಪ್ಪಣಿಯಾಗಿತ್ತು.

ಕರೆದುಕೊಂಡು ಬಂದೀ. ನಿಮಗಾಗಿ ಕಾದಿದ್ದಾರೆ. ದಯವಾಡಿಸಬೇಕು” ಎಂದು ದೈತ್ಯರೂ ಮಂಜುನಾಥ ಮುಂದೆ ಹೊರಟಿ.

ಕೋಮಲಾದೇವಿ ಯಾರೋ ಪ್ರಭಾಕರನ ನಂಟಿಂದೇ ಪರಿಷಯ ದವರೋ ಇರಬೇಕೆಂದೇಂಣಿ, “ನಾನು ಕಾದಿರುತ್ತೇನೇ ಇಲ್ಲಿ. ನೀನು ಹೋಗಿ ಬಾ” ಎಂದೆ ಅವನಿಗೆ.

“ಕೋಮಲಾದೇವಿ! ಆಕೆ ಯಾರು, ಮಂಜುನಾಥ?” ಎಂಬ ಪ್ರಭಾಕರನ ಪ್ರಶ್ನೆಯಿಂದ ಆಕೆ ಅವನಿಗೂ ಅಪರಿಚಿತೆಯೆಂಬುದು ನನಗಿ ಸ್ವಷ್ಟವಾಯಿತು; ಅಕ್ಷಯರವಾಯಿತು. ಪ್ರಭಾಕರನಂತೂ ಅಕ್ಷಯ ಚೋಂಬಿಯಾಗಿಯೇ ನಿಂತಿದ್ದು.

ಮಂಜುನಾಥ ಒಹು ದೀನದನಿಯಲ್ಲಿ ಕೇಳಿಕೊಂಡ : “ಕೋಮಲೆ ನನ್ನ ತಂಗಿ ಸಾರಾ. ಅವಳು ಹೇಳಿದ ಪ್ರಕಾರ ಕರೆದುಕೊಂಡು ಬಂದಿದ್ದೇನೆ. ನಿಮ್ಮ ಕೂಡ ವಾತನಾಡಬೇಕಂತೆ.”

ಮಂಜುನಾಥನಲ್ಲಿ ತುಂಬ ನಂಬಿಕೆಯಿ. ಟ್ರೈನ್‌ನೆಂದು ಕಾಣುತ್ತೇ ಪ್ರಭಾಕರ; ಮರುಮಾತಿಲ್ಲದೆ ಅವನನ್ನು ಹಿಂಬಾಲಿಸಿದ; ನಾನು ಹೇಳಿದ್ದನ್ನು ಮಾರಿತು, ನಾನೂ ಹಿಂಬಾಲಿಸಿದೆ.

ಚೋಂಬಾಯಿಯಲ್ಲಿ ನಾನು ಮೋದಲು ಬಾರಿ ಪ್ರವೇಶಮಾಡಿದ ಒಂದುಪ್ರಿಗೆಯ ಮನೆಯೆಂದರೆ ಇದೇ; ಮಂಜುನಾಥನನ್ನು ಹಿಂಬಾಲಿಸಿ, ಉಪ್ಪಿಗೆಯನ್ನು ಹತ್ತಿಹೋದೆವು. ಮೇಟ್ಟಿಲು ಹತ್ತುವಾಗಲೇ ಇಂಸಾದ ಹೆಣ್ಣು ದೆನಿಯ ಹಾಡು ಅಸ್ತುಟಿವಾಗಿ ಕೇಳಬಂತು; ಕೋಮಲಾದೇವಿಯೇ ಹಾಡು ತ್ತಿರಬೇಕೆಂದು ಬಗೆದೆ. ಅದರೆ, ಉಪ್ಪಿಗೆಯ ಮೇಟ್ಟಿಲುಗಳು ಕಳಿಯುತ್ತೇ ಬಂದಂತೆ, ಧ್ವನಿ ಹಿಂದೆ ಕೇಳಿದ ಯಾವುದೋ ಪರಿಷಯೆಡ ಧ್ವನಿಯಾಗಿ ಕಾಣುತ್ತಬಂತು; ಕ್ಷಣವಾದ ಮೇಲೆ, ಹಾಡಿನ ಮರಾತುಗಳು ಕಿವಿಗೆ ಬೀಳ ಹತ್ತಿದ ಕೂಡಲೆ, ನಾವು ಈಗ ತಾನೇ ನೋಡಿಬಂದ ಚಿಕ್ಕಪಟ ತಾರೆ ಸ್ತುರ್ಣ ಲತೆ ಹಾಡುತ್ತಿರಬೇಕೆಂದು ತೋರಿತು; ಹಾಡು ಕೂಡ ನಾವು ‘ಜಿತ್ತಪಟ’ ದಲ್ಲಿ ಕೇಳಿದ್ದೇ.

ಚೋಂಬಾಯಿಯಲ್ಲಿ ಕೆಲವು ರದೆ ತಿರುಗಾಡುವಾಗ, ಹೊಜ್ಞಾಗ, ಎಜ್ಜರಕೆಯಿಂದಿರಬೇಕೆಂದು ನನ್ನ ಮಿತ್ರರಿಂದ ಕೇಳಿದ್ದೆ. ಆ ಎಜ್ಜರಕೆ

ತೀಗಿದುಕೊಳ್ಳಲು ಇನ್ನೂ ಕಾಳ ವಿಾರಿರಲ್ಲ. ಸರಾಲದಲ್ಲಿ-ಉಪುರೀಯ ಮೇಲಣ ಕೋಟಿಯೊಂದಕ್ಕೆ ಒಯ್ಯಬ ಬಾಗಿಲನ್ನು ಪ್ರವೇಶಿಸುವ ಮುನ್ನ-ಪ್ರಭಾಕರನಿಗೆ ಎಚ್ಚರಿಕೆ ಕೊಟ್ಟಿ ನಾನು.

ಆ ಹೊತ್ತಿಗೆ ಮಂಜುನಾಥ ಕೋಟಿಯ ಒಳಕ್ಕೆ ಹೋಗಿದ್ದ. ನಾನು ಪಿಮುಹಾತಿನಲ್ಲಿ ಪ್ರಭಾಕರನಿಗೆ ಉಸುರಿದೆ:

“ಸ್ವಾರ್ಥಲತೆ ನಿನಗೆ ಬಲೆ ಒಡ್ಡಿರುವ ಹಾಗೆ ಕಾಣುತ್ತೆ. ಕಾಲಿಗೆ ಕೊಡರಿಕೊಳ್ಳುವ ನೊದಲೇ ಕಂಬಿ ಕೇಳುವುದು ನೇಲು.”

“ಸ್ವಾರ್ಥಲತೆ! ಇಲ್ಲಿಲ್ಲ ಬಂದಾಳು!”

“ಹಾಡು ಕೇಳಲಿಲ್ಲವೇ?”

“ಹ್ಮ್ಮ್, ದಿಟ್ಟ. ಅದರೇನಂತೆ? ನಾನು ಜೋತೆಯಲ್ಲಿರುವಾಗ ನಿನಗೇನೊಭ್ಯಾಯ ?” ಎಂದು ನನ್ನ ಪಕ್ಕೆ ತವಿದ ತನ್ನ ನೊಣಕ್ಕೆನಿಂದ.

ಮಂಜುನಾಥ ಒಳಗಿನಿಂದ ಬಂದು, “ಸಂಕೋಚ ಯಾಕೆ? ದಯ ಪೂರಿಸಿ ಒಳಕ್ಕೆ” ಎಂದು, ಬಂದು ಕೈಲಿ ಬಾಗಿಲ ತೆರಿಯನ್ನು ಓರೆಯಾಗಿ ಹಿಡಿದುಕೊಂಡು, ಮತ್ತೊಂದು ಕೈಲಿ ಸ್ವಾಗತ ಸೂಚಿಸಿನ.

ನಾವು ಒಳಕ್ಕೆ ಪ್ರವೇಶಿಸಿದವು. ಸ್ವಾರ್ಥಲತೆಯ ಹಾಡು ಅಲ್ಲಿಯೇ ಕೇಳುತ್ತಿತ್ತು-ಅದರೆ ಸ್ವಾರ್ಥಲತೆ ಅಲ್ಲಿರಲ್ಲಿ! ಅವಳು ಚಿತ್ರಪಟದಲ್ಲಿ ಹಾಡಿದ್ದ ಇಂಧ ಹಾಡುಗಳನ್ನು ಗ್ರಾಮಫೋನ್ ಯಂತ್ರವೇಂದು ಯಥಾಶ್ರುತವಾಗಿ ಮರುನುಡಿಯುತ್ತಿತ್ತು!

ಮಂಜುನಾಥ ನಮ್ಮನ್ನು ಒಂದು ಸೋಫಾದ ಮೇಲೆ ಕುಳಿತುಕೊಳ್ಳುವ ಹಾಗೆ ಹೇಳಿ ಪಕ್ಕದ ಕೋಟಿಯೊಂದರೊಳಕ್ಕೆ ಹೋದ.

ನಾವು ಕುಳಿತ್ತಿದ್ದ ಕೋಟಿ ಅಡಂಬರವಿಲ್ಲದ ಇಲಂಕಾರಗಳಿಂದ ಕೂಡಿ, ಸೋಫ ಕುಚ್ಚಿ ಮೇಚು ಮುಂತಾದ ನವನಾಗಿರಕತೆಯ ಸಲಕರಣಿಗಳಿಂದ ಸುಸಜ್ಜಿತವಾಗಿತ್ತು; ಸುಮನೋರ್ಹರವಾಗಿತ್ತು; ಸುವಾಸಿತವಾಗಿತ್ತು. ಸುತ್ತು ಕಣ್ಣುಹರಿಸಿ ಪರಿಶೀಲಿಸುತ್ತಿರುವಷ್ಟರಲ್ಲಿಯೇ, ಮಂಜುನಾಥ ಹೊಕ್ಕೆ ಕೋಟಿಯಿಂದ ಕೊಮೆಲಾದೇವಿ ನಿಧಾನವಾಗಿ ನಮ್ಮೆಡ್ಡಿಗೆ ನಡೆದು ಬಂದು, ನಮ್ಮೆ ಎದುರಿನಲ್ಲಿ ಇದ್ದ ಮೇತ್ತೆ ಕುಚ್ಚಿಯ ಮೇಲೆ ಕುಳಿತುಕೊಂಡಳು.

సుక్తముక్త హరియుత్తిద్ద నన్నె దృష్టి క్షణకాల అవళ ముఖు
దల్లి తీలిసిహోయితు. కమలవన్ను హోక్కు ఆల్లయే మైమరేక
దుంబిగళంతాదువు నన్నె కెణ్ణుగళు.

హోగి దిట్టిసి నోఇద్ది క్షణకాల మాత్ర; అష్టు వాత్ర
దిందలే, ఎదురిగి కులతిద్ద రైక్కె స్టోలతెయే ఎందు నన్నే లాచిత
వాయితు. చిత్రపటదల్లి కండద్దరైంత సక్కజ సుందరవాగాయ్య లు.
ఆచే యారే ఆగిరలి, హోగి దిట్టిసి నోఇదువులు అనభ్యక్తనవేందు
నాను తలేకగ్గిసిదే.

ఇప్పు హోత్తిగే గ్రున్సప్పోనా గాన్ స్థింతిత్తు. స్టోల్పు హోత్తు
ముఖచరూ పూసివాగి కులతిద్దేవు ననగంతూ మాత్తిత్తులు బాయే
జల్లవేంబంతాగిత్తు.

ముందుగడే ‘ప్రేపాయు’ మేలిద్ద సిగరేటు డబ్బుదింద
ప్రభాచర ఒందు సిగరేటు తెగెదు హోత్తిగిచొండు, ‘ధూమ విషజన
లీలే’ యిల్లి మగ్గునాడ.

“ముంజాం” ఎందు కూగి కరిదళు కోఇమాలాచేవి-మాతిన దని
కూడ మంజుళ

ముంజునాథ ఒళగినింద ‘టీ, బిస్టట్టు’, ఒగి ఒగియు కెణ్ణు—
ఇవన్ను తెగెదుకొండు ఒందు నన్ను ముందే ఇట్టు, మత్తు ఒళక్కే
హోఇ.

కోఇమాలే ఎద్దు ఒందు నన్ను ముందే సింతు, “దయివిట్టు
స్ప్రోకరిశబ్బేకు” ఎందళు. “సైవు?” ఎంద ప్రభాచర. “అగ్త్యవాగి
ఆగల్” ఎందు కోఇమాలే ఒళయల్లయే ఇద్ద కుచ్చియ మేలే
కులతలు. స్టోల్పు బిస్టట్టు, జణ్ణు తెగెదుకొండాద వేలే ఆవళే
బట్టులుగలగ టీ-బగ్గు సిదళు. టీ సేవనెయిశ ముగయితు. కోఇమాలే
సిగరేటు డబ్బునన్ను నన్ను ముందే హిడిదళు. ప్రభాచర తెగెదు
కొండ—ఎరడు ముఖరు! “దయివిట్టు కైమిశబ్బేకు” ఎండె నాను.
కడిగి ప్రారంభమాడిద ప్రభాచర:

“ಸ್ವರ್ಣಲತಾ ದೇವಿಯವರೇ, ನಿಮ್ಮ ಆಶಿಧೃತಾಗಿ ಅನೇಕ ವಂದನೆಗಳು. ನಿಮ್ಮನ್ನು ಬರವಾಡಿಕೊಂಡ್ದು ಏಕೆ? ನಿಮ್ಮಿಂದ ಏನಾಗಬೇಕು? ಬೇಗ ತಳಿಸಬಿಟ್ಟರೆ ಉಪಕಾರವಾಗುತ್ತೆ. ಮನೆಯಲ್ಲಿ ಹೆಂಡತ ಕಾದಿರುತ್ತಾ ಈ.....”

“ದಯವಿಟ್ಟು ಕ್ಷಮಿಸಬೇಕು. ನಿಮಗೆ ಈಗಾಗಲೇ ಶುಂಬ ತೊಂದರೆ ಕೊಟ್ಟಿದ್ದೇನೆ. ಹೆಚ್ಚು ಹೊತ್ತು ನಿಮ್ಮನ್ನು ಕಾಯಿಸುವುದಿಲ್ಲ. ಹೊದಲನೇಯ ದಾಗಿ, ನೀವು ಈಗ ಕೋಮಳಾದೇವಿಯ ಹತ್ತಿರ ಮಾತಾದುತ್ತಿದ್ದೀರಿ ಎಂದು ತಳಿಯಬೇಕು; ಸ್ವರ್ಣಲತೆಯಲ್ಲ.”

“ಹಾಗಾದರೆ ನೀವು ಸ್ವರ್ಣಲತೆ ಅಲ್ಲವೇ?” ಎಂದು ನಾನೂ ಕೇಳಿಯೇ ಬಿಟ್ಟೆ ಧೈರ್ಯವಾಡಿ.

“ಅಲ್ಲಿ ಸ್ವರ್ಣಲತೆ. ಇಲ್ಲಿ ಕೋಮಳಾದೇವಿ.”

“ಈ, ಹಾಗೋ!” ಎಂದು ಉದ್ದಾರ ತಿಗಿದೆ.

“ನಾನು ನಿಮ್ಮನ್ನು ಇನ್ನು ಹೆಚ್ಚು ಹೊತ್ತು ಕಾಯಿಸುವುದಿಲ್ಲ. ಒಂದು ನೇರವಾದ ಪ್ರಶ್ನೆ ಕೇಳುತ್ತೇನೆ; ದಿಟ್ಟತನಕಾಗಿ ನನ್ನನ್ನು ಕ್ಷಮಿಸಬೇಕು” ಎಂದು ಪ್ರಭಾಕರನ ಕಡೆ ತಿರುಗಿ ಹೇಳಿದ್ದು.

“ಏನು ಬೇಕಾದರೂ ಕೇಳಬಹುದು” ಎಂದ ಪ್ರಭಾಕರ.

“ನೀವು ಸಿನಿಮಾ ಮಂದಿರದಲ್ಲಿ ಮಾತಿನಲ್ಲಿ ತೊರಿಸಿದ ಕೆಚ್ಚನ್ನು ಕಾಯುದ್ಲೂ ತೊರಿಸಬಲ್ಲಿರಾ?”

“ಅಂದರೆ?”

“ಸಿನಿಮಾ ನಟಿಯರ ಜೀವನ ಹೊಲಸಾಗದಂತೆ ನೀವು ನೋಡಿ ಕೊಳ್ಳುದಿ ಅವರು ಕೆಟ್ಟಿರೆ ಅದರ ಹೊಣ ನಿಮ್ಮದೇ ಅಲ್ಲವೇ?”

“ಅದು ಹೇಗಾದೀತು? ಕೆಡಿ ಎಂದು ನಾವು ಹೇಳುತ್ತೇವೆಯೇ?”

“ನಿಮ್ಮನ್ನು ಚಡಿಸಬಯಸುವರು ಹಲ ಮಂದಿ. ಕೈಹಿಡಿದು ಉದ್ದಾರ ಮಾಡಲು ಮಂದೆಬರುವರನ್ನು ಮಾಡು ಕಾಡೆ”

“ಅದಕ್ಕೆ ನಾವೇನು ಮಾಡೋಣ, ನೀವು ಪ್ರಯತ್ನ ಪಡಬೇಕು.”

“ಹಲವು ಬಾರ ಪ್ರಯತ್ನಪಟ್ಟು ಅದು ವ್ಯಘಾವಾಗಿದೆ. ಈಗಲೂ ಅದೇ ಪ್ರಯತ್ನದಲ್ಲಿದೇನೆ.”

“ಅದರೆ ನಮ್ಮಂಥವರನ್ನು ಪ್ರಾರ್ಥಿಸಿಕೊಂಡರೆ ಏನು ಪ್ರಯೋಜನ ? ಯಾರಾದರೂ ನಟರನ್ನೇ ಪ್ರಾರ್ಥಿಸಿಕೊಳ್ಳಬೇಕು.”

“ನಟಿ ನಟರನ್ನೇ ಮಂದುನೆಯಾಗಬೇಕೇನು ? ಇತರರನ್ನು ಮಂದುನೆಯಾಗಬೇಡೆ ?”

“ಸಾಮಾನ್ಯವಾಗಿ ನಟಿನಾಟಿಯರು ತಮ್ಮ ತಮ್ಮಲ್ಲಿ ಮಂದುನೆಯಾಗಬುವದೇ ಇಲ್ಲಿಯೂ ಪಾಶ್ಚಾತ್ಯದೇಶಗಳಲ್ಲಾರೂಧಿ; ಅವರದೇ ಒಂದು ಜಾತಿ ಏರಿಟ್ಟಿಹಾಗಾಗಿದೆ. ಅದಕ್ಕೆ ಹಾಗೆ ಹೇಳಬೇಕೆಂದೇ.”

“ಆದರೆ, ನಟರಲ್ಲಿ ನನಗೆ ನಂಬಿಕೆಯಿಲ್ಲ.”

“ನಟಿಯರಲ್ಲಿ ಜನಕ್ಕೆ ನಂಬಿಕೆಯಿಲ್ಲ.”

“ಹಾಗಿದ್ದರೆ, ನಟಿಯರು ಕಟ್ಟಿರೆ ಅವರನ್ನು ದೂಷಿಸುವ ಅಧಿಕಾರ ನಿಮಗೆಲ್ಲ.”

“ಸಾರ್ವಜನಿಕವಾಗಿ ಸಾವು ಅವರನ್ನು ದೂಷಿಸಲಿಲ್ಲವಲ್ಲ ? ನಾನೂ ನನ್ನ ವಿಶ್ವರೂ ನಮ್ಮ ನಮ್ಮಲ್ಲಿ ಮಾತಾಡಿಕೊಂಡೆವು, ಅಷ್ಟೇ.”

“ಆದರೆ ನೀವು ಮಾತಾಡಿಕೊಂಡದ್ದು ನನ್ನ ಕಿವಿಗೆ ಬಿತ್ತು ನನಗೆ ವ್ಯಘಾಯಾಯಿತು. ನೀವು ಹೇಳಿದಂತೆ ಸಾನು ಯಾರ ಮನೆಯನ್ನೂ ಹಾಳು ಮಾಡಿಲ್ಲ.....ಅಯ್ಯೆ, ಯಾರೂ ನನ್ನ ಮಾತು ನಂಬುವುದಿಲ್ಲವಲ್ಲ !” ಎಂದು ಮುಖ ಮುಚ್ಚಿಕೊಂಡಳು. ದುಃಖ ಉಕ್ಕಿಬಂದು, ಕಣ್ಣ ನೀರಿಟ್ಟಿ ತೆಂದು ಕಾಣುತ್ತದೆ. ಇದ್ದಕ್ಕಿದ್ದ ಹಾಗೆ ಎದ್ದು ಹೊರಟಿ.ಹೊದಳು; ಬಿಕ್ಕಿ ಬಿಕ್ಕಿ ಆಳುವ ಸದ್ದು ಕೇಳಬಂತು.

“ಪ್ರಭಾಕರ, ನಿನಗೆ ಎಳ್ಳಷ್ಟೂ ಕನಿಕರವಿಲ್ಲ. ಎಷ್ಟೇ ಆಗಲಿ ಹೆಣ್ಣಿ. ಸ್ವಲ್ಪ ಸಹಾನುಭೂತಿಯಿಂದ ಮಾತಾಡಬಾರದಾಗಿತ್ತೀ ?” ಎಂದೆ ನಾನು.

ಪ್ರಭಾಕರ ಏನೂ ಉತ್ತರ ಕೊಡಲಿಲ್ಲ. ತನ್ನ ಒರಟುತನಕ್ಕಾಗಿ ಮರುಗುತ್ತಿದ್ದನೆಂದು ಕಾಣುತ್ತದೆ.

ಇದು ನಿರ್ವಿಷವಾಯಿತು. ಹತ್ತು ನಿರ್ವಿಷವಾಯಿತು; ಕೋನುಲೇ ಎದ್ದು ಬರಲೇ ಇಲ್ಲ. ಪ್ರಭಾಕರ, “ಮಂಜುನಾಥ್” ಎಂದು ಸ್ವಲ್ಪ ಗಟ್ಟಿಯಾಗಿಯೇ ಕರೆದ. ಮಂಜುನಾಥ ತಾನು ವೋದಲು ಹೋಗಿದ್ದ ಕೋಟಿ ಯೋಳಿಗಿನಿಂದ ಧಾವಿಸಿ ಬಂದ.

“ಮನು ಸಾರ್ ರಿಂದಿನ್ನು ಹೀಗೆ ಅಧಿಕಾರಿಯಾಗಿ ಅವನಾಧಾನವಿನ್ನು ಕೊಂಡಿದ್ದಾರೆಂದು ಕಾಣಿತ್ತೇ. ನಮ್ಮನ್ನು ಕ್ರಮಿಸಬೇಕೆಂದು ಈಳಿ, ಇನ್ನು ಹೊರಡೋಣವೇ ಈಳಿಕೊಂಡು ಬಾರಿಯ್ಸು” ಎಂದ ಪ್ರಭಾಕರ.

ಮಂಜುನಾಥ ತನ್ನ ತಂಗಿ ಇಸ್ತೇಡಿಗೆ ಹೋಗಿ, ಅವಳನ್ನು ಸಮಾಧಾನ ಪಡಿಸಿದನೆಂದು ಕಾಣಿತ್ತೇ. ಮಂಜುನಾಥನೊಡನೆ ಅವಳೂ ಬಂದಳು. ನಾವು ಹೊರಡಲು ಸಿದ್ಧರಾಗಿ ಎದ್ದು ನಿಂತಿವು.

“ಕ್ರಮಿಸಬೇಕಾದವರು ನಿಂತಿ, ನಾನೆಲ್ಲ. ಕರಣವಳು ನಾನು, ವಿಚಾರ ಎತ್ತಿದವರು ನಾನು. ನಿಮ್ಮ ತಪ್ಪು ಏನೂ ಇಲ್ಲ. ನಿಂತಿ ಕೃಪೆಮಾಡಿ ವಂತೆಹ್ತಿನ್ನು ಬಂದರೆ ನನಗೆ ತುಂಬ ಸಂತೋಷ” ಎಂದು ನಮ್ಮನ್ನು ಬೀಳೊಷ್ಟಿಳು.

ಮಂಜುನಾಥ ಟ್ರೌಸ್ಕಿಯಲ್ಲಿ ನಮ್ಮನ್ನು ಕೂರಿಸಿಕೊಂಡು ಪ್ರಭಾಕರನ ಮನೆಗೆ ಬಿಟ್ಟು. ಬಂಡಿಯನ್ನು ಸಿಧಾನೆವಾಗಿಯೇ ಬಿಡುತ್ತಿದ್ದು; ಡಾರಿಯಲ್ಲಿ ಅವನು ತನ್ನ ತಂಗಿಯ ವಿಚಾರ ಕೆಲವು ಸಂಗತಿಗಳನ್ನು ಹೇಳಿ ಅವಳ ವಿಷಯದಲ್ಲಿ ನವಗಿದ್ದ ಸಂಶಯವನ್ನು ನಿರಾರಣಿ ಮಾಡಿದ.

* * * * *

ಶಂಕರಂಗರು ಮಂಗಳಾರಿನಲ್ಲಿ ಹುಟ್ಟಿದವರು. ಬೆಂಗಳೂರಿನಲ್ಲಿ ವೈದ್ಯರಾಗಿ ನೆಲಿಸಿದರು. ಅವರ ವೈದ್ಯರೀಯ ವೃತ್ತಿ ತಕ್ಕುಮಟ್ಟಿಗೆ ನಡೆಯುತ್ತತ್ತು. ಅವರಿಗೆ ಕೋಮಲೆ ಒಬ್ಬಳೇ ಮಗಳು. ರೂಪವತಯೂ ಆದ ಅವಳನ್ನು ತುಂಬ ವಿದ್ಯಾವತಿಯಾಗಿಯೂ ಮಾಡಬೇಕೆಂಬುದು ಅವರ ಹೆಚ್ಚಿನ ಯಾಕ. ಮಂಗಳಾರಿನ ಪ್ರಾರಂಭದಲ್ಲಿ ಇವರಿಗೆ ಬೇಕಾದಮ್ಮೆ ಪಿತ್ರಾರ್ಚಿತ ಹೊಲ ತೊಟಗಳಿದ್ದವು; ಅವನ್ನೆಲ್ಲ ಇವರ ಅಳ್ಳಿ ಸುಂದರರಾಯರೇ ನೋಡಿಕೊಳ್ಳುತ್ತಿದ್ದರು. ಅವರು ಮಕ್ಕಳೊಂದಿಗರೆಂದು ಶಂಕರರಾಯರು ಜಮಾನಿನ ತಮ್ಮಪಾಲಿನ ಉಪ್ಪೆನ್ನು ವೇನನ್ನು ತಾವು ತೆಗೆದುಕೊಳ್ಳುತ್ತಿರಲಿಲ್ಲ.

ಮಂಜುನಾಥ ಶಂಕರರಾಯರ ಹೊಂಡತಿಯ ಆಕ್ರೂನ ಮಗ. ಕೋಮಲೆಗೆ ಒಡನಾಡಿಗಳಾರೂ ಇಲ್ಲವೆಂದು ಅವರು ಮಂಜುನಾಥನನ್ನು ಸಣ್ಣವನಾಗಿ ದ್ವಾಗಲೇ ಕರೆದುಕೊಂಡು ಬಂದು, ತಮ್ಮ ಮನೆಯಲ್ಲಿಟ್ಟುಕೊಂಡು, ಸ್ವಂತ

ಮಗನಂತೀಯೇ ಪ್ರೋಫಿಸಿಕೊಂಡು ಬಂದರು. ಶಮ್ಮ ಮಕ್ಕಳ ಹೈಕಿಯೇ ಒಬ್ಬನನ್ನು ಕರೆದುಕೊಂಡು ಹೋಗಿ ಇಟ್ಟು ಕೊಳ್ಳಲಿಲ್ಲವಲ್ಲ ಎಂದು ಸುಂದರ ರಾಯರಿಗೂ ಅಸಮಾಧಾನ

ಮೋದಲಿನಿಂದಲೂ ವಿಂಡ.. ನ್ನು ಪಡ್ಡೆಯಲ್ಲಿ ಅಸಕ್ತಿಯಿಲಿಲ್ಲ; ಲವರ್ ಸೆರಂಡರಿ ಪರೀಕ್ಷೆಗೆ ಮಾರುಡಲ ಕಟ್ಟಿ ಫೇಲಿಗಿದ್ದು. ಆವ್ಸ್ಟ್ರೋಹೊತ್ತಿಗೆ ಕೋಮಲೆ ಎಸ್. ಎಸ್. ಎಲ್. ಸಿ. ಪರೀಕ್ಷೆಯ ತರಗತಿಗೆ ಬಂದುಬಿಟ್ಟಿದ್ದಳು. ಅವನಿಗೆ ಆವಶ್ಯಾಸಣಾದಂತಾಗಿ, ಯಾರಿಗೂ ಹೇಳಿದೆ ಕೇಳಿದೆ ತನ್ನಾರಿಗೆ ಹಿಂತಿರುಗಿ, ಅಲ್ಲಿ ಸೋಮಾರಿಯಾಗಿ ಕಾಲ ಕಳಿದುಕೊಂಡಿದ್ದು.

ಹೀಗಿರಲು, ಕೋಷುಲೆಗೆ ಎಸ್. ಎಸ್. ಎಲ್. ಸಿ. ಪರೀಕ್ಷೆಗೆ ತೇಗ್ರಡಿ ಯಾಗಿ ಅವಳಿಗೆ ಮದುವೆ ಮಾಡಬೇಕೆಂದು ಶಂಕರರಾಯರು ಹಂಬಲಿಸುತ್ತಿದ್ದಾಗ, ಅವರ ದಂಬಲು ಮಣ್ಣುಗಾಡಿತು ಶಂಕರರಾಯನು ನ್ಯಾವೋನಿಯಾ ಜ್ವರಸಿದಿತರಾಗಿ ಕಾಲವಶರ್ವಾದರು.

ಸುಂದರರಾಯರು ತವ್ಯನ ಅಂತ್ಯ ಸಂಸ್ಕಾರಗಳಿಗೆಂದು ಬಂದಿದ್ದವರು, ಸಂಸ್ಕಾರಗಳನ್ನೇಲ್ಲ ಪೂರ್ಯಿಸಿಕೊಂಡು, ಕೋಮಲೆಯ ವರಕ್ಕೆ ನೂರು ರೂಪಾಯಿ ಮಾತ್ರ ಕೊಟ್ಟು, ಮುಸಿಕಂಬನಿ ಸುರಿಸಿ ಹೊರಟಿಯೋದರು. ನಿನ್ಮ ಮುಂದಿನ ಗತಿ ಏನೆಂದು ಅವಳನ್ನಾಗಲಿ ಅವಳ ತಾಯಿಯನ್ನಾಗಲಿ ಕೇಳಲಿಲ್ಲ. ಕೋಮಲೆಯ ದೊಡ್ಡವ್ಯ (ತಾಯಿಯ ಆಕ್ಷ) ದೊಡ್ಡಪ್ಪ ಇವರೂ ಬಂದಿದ್ದರು. ಅವರುಗಳು ಎವ್ವು ಬಗೆ ಬೇಡಿಕೊಂಡರೂ ಅವರ ಜೊತೆ ಹೋಗಲೊಪ್ಪಲಿಲ್ಲ ಕೋಮಲೆಯ ತಾಯಿ; ಕಡು ಬಡವರಾಗಿದ್ದ ಅವರಿಗೆ ತಾನೂ ತನ್ನ ಮಗಳೂ ಹೋರೆಯಾಗಿರಲು ಆಕೆ ಇಷ್ಟಪಡಲಿಲ್ಲ. ನೇರವಿಗೆ ಮಂಜುನಾಥನ ಸಹಾಯ ಮಾತ್ರ ಕೋರಿದರು; ‘ನಾನು ಚಿಕ್ಕಪ್ಪನ ಹೂಡಿ ತೀರಿಸುತ್ತೀನೆ’ ಎಂದು ಅವನು ಸಂತೋಷದಿಂದ ಇರಲೊಷ್ಟಿದ್ದರು.

ಶಂಕರರಾಯರೂ ಸುಮಾರು ೫೦೦ ರೂಪಾಯಿಗಳನ್ನು ಮಾತ್ರ ಇಟ್ಟು ಹೋಗಿದ್ದರು, ಅಪ್ಪೆ. ಆದರಿಂದ ಒಂದು ವರ್ಷ ಕಾಲ ನೂಕಿದರು. ಈ ಮಧ್ಯ ಮಂಜುನಾಥ ಮೋರ್ಟಾರು ನಡುವುದನ್ನು ಕಲಿತು, ತನ್ನ ಸ್ನೇಹಿತ ನೋಬ್ಬನ ಸಲಹೆಯ ವೇರಿ ಬೋಂಚಾಯಿಗೆ ಹೋಗಬೇಕೆಂದು ಯೋಚಿಸುತ್ತಿದ್ದು. ಆ ವೇಳೆಗೆ ಒಂದು ಇಂಗ್ಲಿಷ್ ಪತ್ರಿಕೆಯಲ್ಲಿ, ರೂಪವತ್ತಿಯರೂ

ವಿದ್ಯಾವಶಿಯರೂ ಆದ ನಟಿಯರು ಬೇಕೆಂಬ ಪ್ರಕಟಿಸೇಯನ್ನು ಕೋಮಲಿ ಓದಿದಳು; ಗುಟ್ಟಿನಲ್ಲಿ ತನ್ನ ಘೋಟೋ ಕಳಿಸಿ ಅಜ್ಞ ಬರೆದುಕೊಂಡಳು. ಅಜ್ಞಗೆ ಪುರಸ್ಕಾರ ದೊರೆಯಿತು. ‘ನೀನು ಬೋಂಬಾಯಿಗೆ ಹೋಗುವು ದಾದರೆ ನಾನು ಬರುತ್ತೇನೇ’ ಎಂದು ತನ್ನ ಉದ್ದೇಶವನ್ನು ಆಣ್ಟು ಮಂಜು ನಾಧನಿಗೆ ತಿಳಿಸಿದಳು ಕೋಮಲೇ. ಮಂಜುನಾಥ ಅವಳ ತಾಯಿಯ ಅನುಮತಿ ಕೇಳಿದ. ವಾಗಳು ನಟಿಯಾಗುವುದಕ್ಕೆ ಅವರು ಸಮೃತಿ ಕೊಡಲಿಲ್ಲ. ಆದರೆ ಕೋಮಲಿ ತನ್ನ ಭಲಿಸಿದಲಿಲ್ಲ. ಇಷ್ಟವಿಲ್ಲದಿದ್ದರೂ ತಾಯಿ ವಾಗಳನ್ನು ಬೋಂಬಾಯಿಗೆ ಹಿಂಬಾಲಿಸಬೇಕಾಗಿ ಬಂತು.

ಪ್ರಾರಂಭದಲ್ಲಿಯೇ ‘ತಾರೀ’ಯ ಪದವಿ ಕೋಮಲಿಗೆ ಉಭಿಗಳಿಲ್ಲ; ಚಿತ್ರ ತಯಾರಿಕೆಯ ಸಂಸ್ಯೇಯಲ್ಲಿ ಮಾನವನ್ನು ಕಾಪಾಡಿಕೊಂಡು ಕೆಲಸ ಮಾಡುವುದು ಒಹು ಕಷ್ಟವೆಂದು ಬೇಗನೆ ಅವಳ ಅನುಭವಕ್ಕೆ ಬಂತು; ಆದರೂ ಅವಳು ಎದೆಗಿಡದ ಏದುವರ್ವಕಾಲ ಸಾಧನೆ ಮಾಡಿದಳು: ನಾಟ್ಯ ಕಲಾ ಸಾಧನೆ, ಹಾಗೂ ಪ್ರಲೋಭನಗಳಿಗೆ ಒಳಗಾಗದೆ ಮಾನ ಕಾಪಾಡಿ ಕೊಳ್ಳುವ ಮದೂ ಸಾಧನೆ. ಎರಡೂ ಸಾಧನೆಗಳಲ್ಲಿ ಜಯಶೀಲಳಾಗಿ ‘ಸ್ವರ್ಣಲತೆ’ಯಾಗಿ ಪ್ರಸಿದ್ಧಿಗೆ ಬಂದಳು.

ಸ್ವರ್ಣಲತೆ ತುಂಬ ಹಣ ಸಂಪಾದನೆ ಮಾಡುತ್ತಿದ್ದರೂ ಮಂಜುನಾಥ ತನ್ನ ವೃತ್ತಿ ಮಾತ್ರ ಬಿಡಲಿಲ್ಲ. ವೃತ್ತಿಯಲ್ಲಿದ್ದುಕೊಂಡೇ ತಂಗಿಗೆ ಒಹು ವಿಧಗಳಲ್ಲಿ ನೀರವಾಗುತ್ತಿದ್ದು.

ಕೋಮಲಿ ನಟಿಯಾದಮೇಲೂ ಅವಳಿಗೆ ಮದುವೆ ಮಾಡಬೇಕೆಂದು ಅವಳ ತಾಯಿ ತುಂಬ ಪ್ರಯತ್ನಪಟ್ಟಿರು; ಅವರು ಪಟ್ಟ ಪ್ರಯತ್ನಗಳೆಲ್ಲ ನಿಷ್ಪಲವಾದವು. ಕೊರಗು, ರೋಗ-ಎರಡೂ ಕಾಲುಕಾರಿಕೆಂದು, ಬೋಂಬಾಯಿಗೆ ಹೋದ ಬಂದೆರು ವರ್ವಗಳಲ್ಲಿಯೇ ಅವರು ಕಾಲವಾಗಿ ಹೋಗಿದ್ದರು.

ಸಿನಿಮಾ ವೃತ್ತಿಯಲ್ಲಿಯೇ ಇದ್ದ ಹಲವರು ‘ಸ್ವರ್ಣಲತೆ’ಯನ್ನು ಮದುವೆಯಾಗಲು ಸಿದ್ಧಾಗಿದ್ದರು; ಆ ವೃತ್ತಿಯಲ್ಲಿಲ್ಲದವರನ್ನು ಮದುವೆ ಯಾಗಿ, ಅದನ್ನು ಬಿಟ್ಟು ತನ್ನ ಹುಟ್ಟಿದೂರಾದ ಬೆಂಗಳೂರಿಗೆ ಹಿಂತಿರುಗಿ

ಗೃಹಿಣಿಯಾಗಿ ನೇಲಸಚೀಕೆಂಬುದು ಅವಳ ಇಚ್ಛೆಯಾಗಿತ್ತು. ಅದರೆ, ಅವಳ ಇಚ್ಛೆ ಸಲ್ಲಿಸುವವರು ಮಾತ್ರ ಯಾರೂ ದೊರಕಿರಲಿಲ್ಲ.

* * * * *

ಮತ್ತೊಮ್ಮೆ ಕೋನುಲೆಯನ್ನು ಕಾಣಲು ಸಾಧ್ಯವಾಗಲಿಲ್ಲ. ಮುಂಜು ನಾಥನೇನೋ ಒಮ್ಮೆ ಬಂದು ನಮ್ಮನ್ನು ಕರೆದ. ಹೊಗಬೀಕೆನ್ನುವುದ ರಳ್ಳಿಯೇ ದಿನಗಳು ಉರುಳಹೋದುವು. ನನ್ನ ಬೊಂಬಾಯಿನ ಪ್ರವಾಸನೂ ಮುಗಿದು, ನಾನು ಬೆಂಗಳೂರಿಗೆ ಹಿಂದಿರುಗಿದೆ.

ಬೆಂಗಳೂರಿಗೆ ಹಿಂದಿರುಗಿದ ಸ್ವಲ್ಪ ದಿನಗಳಲ್ಲಿಯೇ ಪ್ರಭಾಕರನಿಂದ ಬಂದು ಕಾಗದ ಬಂತಾ. ಲಕ್ಷ್ಯಾಟೀ ಸ್ವಲ್ಪ ತೂಕವಾಗಿಯೇ ಇತ್ತು; ಒಡೆದು ನೋಡಿದೆ; ಅವನ ಕಾಗದದ ಜೊತೆಗೆ ಇನ್ನೊಂದು ಕಾಗದವಿತ್ತು: ಕೋವಳೆ ಪ್ರಭಾಕರನಿಗೆ ಒರಿದದ್ದು. ಜೊತೆಗೆ ಅವಳ ಘೋಟೋಚೋಚಿತ್ತೆ ಚಿತ್ತ ಹೊಂದಿತ್ತು. ನವ್ಯಾಬ್ರಿಗೂ ಬಂದೊಂದು ಕಳಿಸಿದ್ದ ಖಂತಿ. ನನಗೆಂದು ಕಳಿಸಿದ್ದನ್ನು ಪ್ರಭಾಕರ ನನಗೆ ತನ್ನ ಕಾಗದದೊಡನೆ ಕಳಿಸಿದ್ದು. ಕೋವು ಲೀಯ ಕಾಗದ:

“ನಿಮಗೆ ಮದುವೆಯಾಗಿದೆಯೆಂದೂ ನಿಮಗೊಂದು ಮುದ್ದಾದ ಮಗು ವಿದೆಯೆಂದೂ ಮುಂಜುನಾಥ ನನಗೆ ತಿಳಿಸಿದ. ನೀವೂ ನಿವ್ಯಾಮಿತ್ತರೂ ನನ್ನ ಪ್ರಾರ್ಥನೆ ಸಲ್ಲಿಸಲಿಲ್ಲ. ಪರವಾಯಿಲ್ಲ. ನಿಮ್ಮ ಮಿತ್ರರಿಗೆ ಮದುವೆಯಾಗಿದೆಯಿ?.....”

ಪ್ರಭಾಕರ ಮೇಲ್ಮೈಂಡ ಕಾಗದದ ಸಂಬಂಧದಲ್ಲಿ ಹೀಗೆ ಬರೆದಿದ್ದು:

“ನಿಮ್ಮ ಮಿತ್ರರಿಗೆ ಮದುವೆಯಾಗಿದೆಯೇ ಎಂಬ ಅವಳ ಪ್ರಶ್ನೆಗೆ ‘ಆಗಿದೆ’ ಎಂದು ತಿಳಿಸಿದೆ. ಹಾಗೆ ತಿಳಿಸಲು ನನಗೇನೋ ತುಂಬ ವ್ಯಸನವಾಯಿತು. ನಿನಗೆ ಮದುವೆ ಆಗಿರದಿದ್ದರೆ ಜೆನಾನ್ನಾಗಿತ್ತು.”

‘ನನಗೆ ಮದುವೆಯಾಗಿರದಿದ್ದರೆ ಜೆನಾನ್ನಾಗಿತ್ತು’ ಎಂದು ನನಗೂ ಅನ್ನಿಸಿತು. ಆದರೆ, ನಿಜವಾಗಿಯಾ ಆಗಿರದಿದ್ದರೆ ಕೋವುಲೆಯ ಕೈಹಿಡಿಯುವನ್ನು ಧೈರ್ಯ ನನಗೆ ಬರುತ್ತಿತ್ತೇ ಎಂದು ಸಂದೇಹವಾಯಿತು. ಕೋವುಲೆಯ ಘೋಟೋವನ್ನು ನನ್ನ ಹೆಂಡತಿಗೆ ತೋರಿಸುವನ್ನು ಧೈರ್ಯ ಕೂಡ

ನನ್ನಲ್ಲಿರಲಿಲ್ಲ! ಅದನ್ನು ಗೋಪ್ಯವಾಗಿಡುವ ಪ್ರಯತ್ನದಲ್ಲಿ, ಅದನ್ನೆಲ್ಲಿಯೋ ಕೈಮರಿತು ಇಟ್ಟುಬಿಟ್ಟೆ. ಇಂದಿನವರೆಗೂ ಸಿಕ್ಕಿಲ್ಲ.

ಉಚಿಗೆ 'ಸ್ವಂತಲತೆ'ಯ ಜೊಸ ಚಿತ್ರವಾವುದೂ ಬಂದಿಲ್ಲ. ಪ್ರಭಾ ಕರನಿಗೆ ಬರೆದ ಕಾಗದವೇಂದರಲ್ಲಿ ಅವಳ ವಿಚಾರ ಪ್ರಸ್ತಾಪಿಸಿ ಬರೆದೆ. ಮಂಜುನಾಥನೇ ಕಣ್ಣಿಗೆ ಬೀಳುತ್ತಿಲ್ಲವೇಂದೂ, ಸ್ವಂತಲತೆ ನೊಡಲಿದ್ದ ಮನೆ ಯಲ್ಲಿ ಹೋಗಿ ವಿಚಾರಿಸಲಾಗಿ ಅವಳು ಆಲ್ಲಿರಲಿಲ್ಲವೇಂದೂ, ಅವಳ ವಿಚಾರ ತನಗೆ ಏನೂ ತಿಳಿಯದೆಂದೂ, ಅವಳ ವಿಚಾರವನ್ನೇ ತಾನು ಮರೆತುಬಟ್ಟಿದ್ದ ನೆಂದೂ, ಪ್ರಭಾಕರ ನನಗೆ ಬರೆದ ಉತ್ತರದಲ್ಲಿ ತಿಳಿಸಿದ.

ನಾನೂ ಕೂಡ ಚಿತ್ರಪಟ ತಾರೆ ಸ್ವಂತಲತೆಯಾನ್ನು ವರೆತ್ತಿದ್ದೆ; ಅದಲ್ಲಿ ಕೊನೆಲೆಯನ್ನು ಮಡೆತಿರಲಿಲ್ಲ. ಉಗಲೂ ವಾರೆಕಿಲ್ಲ; ಅವಳು ನನ್ನ 'ಚಿತ್ರಪಟತಾರೆ'ಯಾಗಿ ಬೆಳಗುತ್ತಿದ್ದಾಗಳೇ. ಅವಳನ್ನು ನೇನೆದಾಗಲ್ಲೀ, ಹೃದಯದಲ್ಲಿ ಒಂದು ಬಗೆಯ ಕಳವಳವುಂಟಾಗುತ್ತದೆ.

ಹನ್ತಪರಿಗ್ರಹಣಿ

“ಸೀತಾ, ಇದನ್ನು ಯಾರಿಗೂ ಹೇಳಬೇಕಿರ್ಲೋ ಅನ್ನು. ನಿನ್ನಲ್ಲೇ ಗೋಪ್ಯವಾಗಿಟ್ಟುಕೊಂಡಿರೋ” ಎಂದು ಅಂಗಲಾಚಿ ಬೇಡಿಕೊಂಡ ನನ್ನ ಪರಮವಿತ್ರ ‘ಕೆ. ಸಿ.’

“ಆಗಲಿ” ಎಂದು ಅವನಿಗೆ ಮಾತುಕೊಟ್ಟಿ. ಹಾಗೆಂದು ಅವನಿಗೆ ಮಾತುಕೊಟ್ಟಿದ್ದು ಎನ್ನೋ ಇಷ್ಟೆ. ನಾರನೆಯ ದಿನವೇ ಸಿಕ್ಕಿದ ಮತ್ತೊಬ್ಬಿ ಗೆಳಿಯನ ಕೂಡ 'ಕೆ. ಸಿ.' ಹೇಳಿದ ಸಂಗತಿಯನ್ನು ಅವನು ನನಗೆ ಹೇಳಿದ್ದ ಕ್ಯಂತ ಸ್ವಾರಸ್ಯವಾದ ರೀತಿಯಲ್ಲಿ ಹೇಳಿ, “ಇದನ್ನು ಯಾರಿಗೂ ಹೇಳಬೇಡ ವೆಂದು 'ಕೆ. ಸಿ.' ನನ್ನಲ್ಲಿ ಬಹು ಶಂಕೋಚಪಟ್ಟುಕೊಂಡು ತಿಳಿಸಿದ್ದಾನೆ. ಇದನ್ನು ಯಾರಿಗೂ ಹೇಳಬೇಡ. ನಿನ್ನಲ್ಲೇ ಇರಲಿ” ಎಂದು ಸೂಚನೆಕೊಟ್ಟೆ. ಆ ಮತ್ತೊಬ್ಬಿ ಗೆಳಿಯ ತನ್ನ ಆಶ್ರು ಸ್ವೇಹಿತನಿಗೆ, ಆ ಆಶ್ರು ಸ್ವೇಧಿತ ತನ್ನ ಹೃದಯದ ಮಿಶ್ರನಿಗೆ, ಆ ಹೃದಯದ ಮಿಶ್ರ ತನ್ನ ಏಕಾಂತದ ಒಡನಾಡಿಗೆ....ಹೀಗೆ ಗೆಳಿಯಂದ ಗೆಳಿಯಿರಿಗೆ ಹಬ್ಬಿ, ನನ್ನ ಇನ್ನೊಬ್ಬಿ

ಅಹ್ವಾಂತ್ರನಿಂದ ನನಗೇ ವಾಪಸು ಮುಟ್ಟಿತು ‘ನಡೆದ ಸಂಗತಿ’—ನಾನು ನಂಬಲಾಗದ ಏತಿಯಲ್ಲಿ! ವಾಸ್ತವವಾಗಿ ಅದನ್ನು ನಾನು ಮೊದಲು ನಂಬಲಾಗಲಿಲ್ಲ; ಅದರಲ್ಲಿಯೂ, ನಾನು ಹೇಳಿದ ಸಂಗತಿಯೋಂದರ ಮೇಲೆ ಬೆಳೆದ ಕಥೆ ಎಂದು ನಂಬುವುದಕ್ಕೆ ಆಗಲೇ ಇಲ್ಲ. ನಾನು ಕೇಳಿದ ಕಥೆ ತೀರ ವಿಚಿತ್ರವಾಗಿದ್ದು ದರಿಂದಲೇ ಅದರ ಸ್ವರೂಪ ವಿಶೇಷಣಕ್ಕೆ ಈ ಶಾಗಿ, ಅದರ ಪರಿಣಾಮವಾಗಿ, ನಾನು ಹೇಳಿದ ಸಂಗತಿಯ ಆಧಾರದ ಮೇಲೇ ಈ ವಿಚಿತ್ರಕಥೆ ಮೈತ್ರಿಕಾಳದೆಯೆಂದು ನನಗಿ ಖಚಿತವಾದ್ದು. ನನಗಿ ಹಾಗೆ ಖಚಿತವಾದ ಮೇಲೆ ಅದೇ ಕಥೆಯನ್ನು ನಾನು ಹೇಳಿದ ಏತಿಯಲ್ಲಿ ‘ಕೆ. ಸಿ.’ಗೆ ಮಗಳಿ ಹೇಳಿದೆ. ಸ್ವಲ್ಪವೂ ಖಚಿತವಾಡಲಿಲ್ಲ. “ಕಥೆ ಬಹು ವಿಚಿತ್ರವಾಗಿದೆ” ಎಂದ ಹೇಳಿದ ಮೇಲೆ ‘ಕೆ. ಸಿ.’ “ನಡೆದದ್ದು” ಎಂದೆ ನಾನು. “ನಡೆದದ್ದೆ!” ಎಂದು ಆಚ್ಚರಿಗೊಂಡ ನನ್ನ ಗಳಿಯ! “ಆಚ್ಚರ್ಯವೇಕೆ? ನೀನೇ ಕಥಾ ನಾಯಕ!” ಎಂದೆ. “ನಾನು ನಂಬಲಾರೆ. ಅಪ್ಪು ಮಾಡನೆ, ಅಪ್ಪು....ಅಪ್ಪು....ನನಗಿ ನೇನಪಿಲ್ಲ. ಏನು ನನ್ನನ್ನು ಹಾಸ್ಯಮಾಡುತ್ತಿದ್ದಿಯೇ ಹೇಗೆ?” ಎಂದು ರೇಗಿದ. “ರೇಗಬೇಡಾ, ಮಿತ್ರ. ವಿಚಾರ ಹೀಗೆ” ಎಂದು, ನಾನು ಕೊಟ್ಟಿ ಮಾತು ವರೆತು ಸಂಗತಿಯನ್ನು ಇನ್ನೊಬ್ಬಿರಿಗೆ ಹೇಳಿದ್ದರ ಫಲವಾಗಿ ಹೇಗೆ ಒಂದು ಕಥೆ ಹುಟ್ಟಿಕೊಂಡಿತೆಂಬುದನ್ನು ವಿರಸಿ, ಹಾಗೆ ಪಜನಭಂಗ ಮಾಡಿದ್ದ ಶ್ವಾಸಿ ಮಿತ್ರನ ಕ್ಷಮೆ ಹೇಳಿ, ಸಿದ್ಧವಾಗಿರುವ ಕಥೆಯನ್ನು ‘ರಿಕಾಡ್‌ಎ’ (ಲಿಲಿತ್) ಮಾಡಲು ಅವನ ಆಡ್ಡಿಯುಂಟೇ ಎಂದು ಹೇಳಿದೆ. ‘ಕೆ. ಸಿ.’ ಮತ್ತು ಅಪ್ಪು ರೇಗಿ, “ನನ್ನನ್ನು ಹೇಳಿ ಕೊಟ್ಟಿ ಮಾತು ಮುರಿದೆಯಾ? ನಿನ್ನ ಇಷ್ಟ ಬಂದಹಾಗಿ ಮಾಡು” ಎಂದ. “ನೇರೆಡು, ಅದದ್ದು ಆಯಿತ್ತಾ. ನಾನು ಬರೆಯುವ ಕಥೆ ಓದಿ ಒಬ್ಬಿಬ್ಬಾದರೂ ಆನಂದ ಸಹ್ಯದೆ ನಾನು ನಿನಗೆ ದೊರ್ಹಿಮಾಡಿದ್ದಕ್ಕೆ ತಕ್ಕ ಪರಿಹಾರವಾದಂತಾಗುವು ದಿಲ್ಲವೇ?” ಎಂದು ಸಮಾಧಾನಮಾಡಹೋದೆ. “ಹುಣ್ಣಿನ ಮೇಲೆ ಬರೆ ಬೇರೆ ಹಾಕುತ್ತೀಯೇನು?”—“ಖಂಡಿತ ನಿನ್ನ ಹೆಸರು ಹಾಕುವುದಿಲ್ಲ. ಇಷ್ಟಕ್ಕೂ, ನಾನು ಬರೆಯುವ ಕಥೆಯ ನಾಯಕ ನಿನ್ನಿಂದ ಸಂಪೂರ್ಣ ಬೇರೆ! ಹೀಗಿರುವಾಗ ನಿನ್ನ ಆಭ್ಯಂತರ ಏಕೆ? ಅದರೂ ನಿನ್ನ ಒಪ್ಪಿಗೆ ಇಲ್ಲದಿದ್ದೆ ನಾನು ಬರೆದು ಪ್ರಕಟಿಸುವುದಿಲ್ಲ” ಎಂದೆ. ನನ್ನ ವಾದ ಒಪ್ಪಿ,

ನನ್ನ ಕೋರಿಕೆಗೂ ಒಪ್ಪಿದ ‘ಕೆ. ಸಿ.’ (‘ಕೆ. ಸಿ.’ ಬರಿಯ ಸಂಕೇತಾಕ್ಷರಗಳು, ಅಪ್ಪೆ; ನನ್ನ ಮಿಶ್ರನ initials—ಮೊದಲಾಕ್ಷರಗಳು—ಕೂಡ ಅಲ್ಲ) ಅದ್ದರಿಂದ, ಈ ಕಥೆ ಓದಿ ವಾಚಕರ ಮೊಗದಲ್ಲಿ ಮೆಚ್ಚಿಗೆಯ ಒಂದು ಮೆಲು ನಗೆಯಾಡಿದರೆ, ಆ ಸಾರ್ಥಕತೆಯ ಫಲಕ್ಕೆ ಹಕ್ಕುದಾರ ಮೊದಲು ನನ್ನ ಮಿಶ್ರ ‘ಕೆ. ಸಿ.’; ತರುವಾಯ, ಈ ಬಿಳಿಸಿದ ಇನ್ನಿತರ ಮಿಶ್ರ ಮಹಾಕಾಶರು; ಅದನ್ನು ಲಿಖಿತ ಮಾಡಿದ ನಿಮಿಶ್ರ ಮಾತ್ರನಾದ ನಾನಲ್ಲ, ಎಷ್ಟು ಮಾತ್ರಕ್ಕೂ.

ಇನ್ನು ಕತೆಗಡುಬಿನ ಹೇಳಲು ಹೊದಿಕೆ; ಮುಂದಿನದು ಹೂರಣ.

(ಕಥೆಯಲ್ಲಿ ಬರುವ ‘ನಾನು’ ನಾನಲ್ಲ; ‘ಕೆ. ಸಿ.’ಯೇ ತನ್ನ ಅನುಭವ ಹೇಳಿದ ರೀತಿಯಲ್ಲಿ ಹೇಳಿದೆ.)

* * * * *

“ನೋರು, ಸೀತು; ಇದು ನಡೆದದ್ದು ಮೂರು ನಾಲ್ಕು ವರ್ಷಗಳ ಕೆಳಗೆ ನೆನಸಿಕೊಂಡರೆ ನನಗೇ ನಗು ಬರುತ್ತದೆ.

“ಆಗ ನನಗೆ ಹೊಸದಾಗಿ ಬೆಂಗಳೂರಿಗೆ ವರ್ಗವಾಗಿತ್ತು. ಇನ್ನೂ ಮನೆ ಮಾಡಿರಲಿಲ್ಲ. ಮಲ್ಲೀಶ್ವರದಲ್ಲಿ ಒಂದು ಹೋಟಿಲಿನಲ್ಲಿ ಇದೆ. ಈಗ ಆ ಹೋಟಿಲು ಮುಚ್ಚಿಟ್ಟಿದೆ. ಆದು ‘ಅರ್ಧಾ ಹೋಟಿಲು’ ಎಂದು ಪ್ರಸಿದ್ಧಿಯಾಗಿತ್ತು. ಹೋಟಿಲು ವಾಸ ಆದೇ ನನಗೆ ಮೊದಲು. ಅಲ್ಲಿ ನಾನೋಬ್ಬನೇ ಜುಟ್ಟುಬಿಟ್ಟುಕೊಂಡಿದ್ದು, ಅಡಿಗಿಮನೆಯಲ್ಲಿ ಕುಳಿತು ಪರಿಶೀಳನೆಮಾಡಿ ಉಟ್ಟ ಮಾಡುತ್ತಿದ್ದ ವನ್ನು. ಎಲ್ಲರೂ ನನ್ನನ್ನು “ಮುಡಿ ಶಾಸ್ತ್ರಿ” ಎಂದು ಹಾಸ್ಯ ಮಾಡುತ್ತಿದ್ದರು. ಯಾರು ಎಷ್ಟೇ ಹಾಸ್ಯ ಮಾಡಿ ದರೂ ಸುಮೃತಿ ನಕ್ಕಬಿಡುತ್ತಿದ್ದೆ. ನನ್ನ ಒಕ್ಕೆಯತನ ಕಂಡು ಹೋಟಿಲಿನ ನವರಿಗೆಲ್ಲ ನನ್ನಲ್ಲಿ ತುಂಬ ಸಲಿಗೆ, ಗೌರವ.

“ಸೆಂಟ್ರಲು ಕಾಲೇಜು ಹಾಸ್ಪಿಲಿನಲ್ಲಿ ನನ್ನ ಭಾವನ್ಯೆಂದುನ ಓದಿ ಕೊಂಡಿದ್ದು. ನಾನು ಬೆಂಗಳೂರಿಗೆ ಬಂದ ಮೇಲೆ ಅವನು ಪ್ರತಿ ಭಾನುವಾರ ನನ್ನ ಹೋಟಿಲಿಗೆ ಬಂದು, ದಿನವನ್ನೆಲ್ಲಾ ಅಲ್ಲೇ ಕಳಿಯುತ್ತಿದ್ದು. ಹೋಟಿಲಿ ನಲ್ಲಿ ಪ್ರತಿ ಭಾನುವಾರವೂ ಇಸ್ಟಿಟ್ ಕಚ್ಚೇರಿ ಸೇರುತ್ತತ್ತು. ನನಗೆ ಆಡುವುದಕ್ಕೆ ಬರುತ್ತಿರಲಿಲ್ಲ: ಸುವ್ಯಾನೆ ನೋಡುತ್ತಿದ್ದೇ! ನನ್ನ ಭಾವನ್ಯೆಂದುನ

—ರಾಮಚಂದ್ರ—ಕಜೀರಿಗೆ ದಾಖಲು ಮಾಡಿಕೊಂಡ ; ನನ್ನೆ ದುರಿಗೆ ಧೈರ್ಯವಾಗಿ ದುಡ್ಡಿಟ್ಟು ಅಡುತ್ತಿದ್ದು ದಲ್ಲದೆ, ಸಿಗರೀಟ್‌ ಸೇದುವುದಕ್ಕು ವೋದಲು ಮಾಡಿಟ್ಟು ! ನನ್ನೆ ಎದೆ ಒಡೆದು ಹೋಯಿತು.

“ಒಂದು ದಿನ ರಾಮಚಂದ್ರ ‘ಸಿನಿಮಾಕ್ಕೆ ಕರೆದುಕೊಂಡು ಹೋಗು ಭಾವಯ್ಯ’ ಎಂದು ನನ್ನೆನ್ನು ಪೀಡಿಸಿದ. ನಾನು ಸಿನಿಮಾ ನೋಡಿದವನೇ ಅಲ್ಲ. ಅದರಿಂದ ಜನ ಕೆಟ್ಟುಹೋಗುತ್ತಾರೆಂದು ನನ್ನೆ ಎಣಿಕೆ. ನಾನು ಈಗ ಹೋಳುವ ಸಂಗತಿಯಿಂದ ನನ್ನೆ ಎಣಿಕೆ ದೃಢವಟ್ಟಿದೆ. ನನ್ನೆ ಆಭಿಪೂರ್ಯ ಆವನಿಗೆ ತಳಿಸಿದೆ. ಏನುಮಾಡಿದೂ ಆವನು ಒಪ್ಪಲಿಲ್ಲ. ತಾನೇ ನನ್ನೆನ್ನು ಕರೆದುಕೊಂಡು ಹೋಗುವುದಾಗಿ ಹೋಳ, ಆತ್ಮಂತ ಬಲವಂತ ಮಾಡಿ, ನನ್ನೆನ್ನು ಕಂಟಿಂನಾಮೆಂಟಿನ ಒಂದು ಸಿನಿಮಾ ಮಂದಿರಕ್ಕೆ ಕರೆದುಕೊಂಡು ಹೋದೆ. ಪಾಪ, ಹುಡುಗನ ಕೈಲಿ ಏಕೆ ದುಡ್ಡು ತೆರಿಸಬೇಕೆಂದು, ನಾನೇ ಬೆಕಿಟಿನ ತೆರ ಕೊಟ್ಟಿ; ಯಾವ ತರಗತಿಗೆ ಹೋಗೋಣವೆಂದೆ ; ಗ ರೂ. ಅ ಆಣಿಯದು ಎಂದ ; ಆದೇ ತರಗತಿಗೆ ಹೋದೆದೆವು.

“ಹೋದಾಗ ಹೋತ್ತುಗಿದ್ದು ದರಿಂದಲೂ, ಆ ಚಿಕ್ಕಕ್ಕೆ ಆದೇ ವೋದಲ ದಿನವಾದ್ದರಿಂದಲೂ, ಚಿಕ್ಕಮಂದಿರ ತುಂಬಿಹೋಗಿತ್ತು. ನಾನು ಹೋದ ತರಗತಿಯಲ್ಲಿ ಕೊನೆಯ ಸಾಲಿನಲ್ಲಿ, ಬಲಕೊನೆಯಲ್ಲಿ ಮೂರು ಸ್ವಾಳಿಗಳು ವಾತ್ರ ತೆರಪಾಗಿದ್ದವು.

“ಚಿಕ್ಕಮಂದಿರದೊಳಗಿನ ಪರಿಸ್ಥಿತಿ ನೋಡಿ ನಾನು ದಂಗುಬಡಿದು ಹೋದೆ. ಹೆಂಗಸರು ಗಂಡಸರು ಎಂಬ ಭೇದವಿಲ್ಲದೆ ಎಲ್ಲಾ ಒಟ್ಟಾಗಿ ಕುಳಿತ್ತದ್ದರು. ಇಂಗಿನು ಹೆಂಗಸರು, ಅಂಗೊಲ್ಲಿಂಡಿಯನ್ ಹೆಂಗಸರು, ದೇಶೀಯ ಕ್ರೈಸ್ತ ಹೆಂಗಸರು ಇವರೆಲ್ಲ ಬಹು ಸುಂದರಿಯರು, ಸ್ವಾತಂತ್ರ್ಯ ಶೀಲರು ಎಂದು ಕೇಳಿದ್ದೆ, ಓದಿದ್ದೆ ; ಕಂಡಿರಲಿಲ್ಲ. ಇವೊಕ್ಕು ಕಣ್ಣಾರೆ ಕಂಡಹಾಗಾಯಿತು. ಹೆಂಗಸರು ಸಿಗರೀಟ್ ಸೇದುತ್ತಿದ್ದು ನನ್ನೆ ನೋಡಿ, ರಾಮಚಂದ್ರ ಸೇದಿದರೇನು ಮಹಾ ಎನ್ನಿಸಿತು.

ಆಂದು ರಾಮಚಂದ್ರ ನನಗೆ ವಿಚಿತ್ರ ವೇಷಭೂಷ ಬೇರೆ ತೊಡಿಸಿ ಬಿಟ್ಟಿದ್ದೆ. ಕಂಟಿಂನಾಮೆಂಟಿನ ಚಿಕ್ಕಮಂದಿರಕ್ಕೆ ಸೂಟಿ ದೂರಿಕೊಳ್ಳದೆ ಹೋದರೆ ಎಲ್ಲರೂ ನಗುತ್ತಾರೆ ಎಂದು ಸುಳ್ಳಿ ಬೆದರಿಸಿ, ತನ್ನೆ ಸೂಟಿನ್ನೆ ನನಗಿ

ತಗುಲಿಸಿದ್ದು. ಅವನದು ನನಗೆ ಹಿಡಿಸದು; ಬಹು ಬಿಗಿ; ಅದನ್ನು ನೋಡಿ ಅವನೇ ನಕ್ಕೆ. ನಾನು ಸ್ಪೂಲ್ ಹಿಂದೆಟು, ಹೊಡಿದಾಗ, ‘ಭೇಷಣಿದೆ ಭಾವಯ್ಯ, ಹೆದರ ಬೇಡ’ ಎಂದ. ತನ್ನದೇ ಒಂದು ಹೃಷಿಪ್ರಾನ್ತು ಶಲೆಯ ಮೇಲಿಟ್ಟು. ಇಷ್ಟೆಲ್ಲಾ ಆದರೂ, ಅವನ ಜೋಡು ನನಗೆ ಹಿಡಿಸದು. ನಾನು ಹಾಕುತ್ತಿದ್ದುದ್ದು ಚಪ್ಪಲಿ. ಭಾವವೆಯೇದುನನ ಕಾಟಕ್ಕೆ ಸಿಲಾಕೆ ಅಂದಿನ ಬೆಳಗೆಯೇ ಒಂದು ಹೊಸ ಜೊತೆ ಜೊಡು ತಿಗೆದದ್ದಾಗಿತ್ತು. ಇಷ್ಟೆಲ್ಲಾ ಸಿದ್ಧತೀಯಾದ ಮೇಲೆ, ಸಿನಿಮಾಕ್ಕೆ ಹೋಗೋಳಿವೆಂದು ಹೊರಟಿರೆ ಜೋಡಿನ ಹೊಸ ಅನುಭವ, ನಡೆಯುವುದಕ್ಕಾಗಿದು; ಗೂಡಿ ಮಾಡಿ ಕೊಂಡೆ ಹೊರಟಿವು.

“ಸಿನಿಮಾ ಮಂದಿರವನ್ನು ಹೊಕ್ಕಾಗ ನನಗೆ ಉಂಟಾದ ಆಶ್ಚರ್ಯ ವನ್ನು ಹಿಂದೆಯೇ ಹೇಳಿದನಲ್ಲ. ತೆರಿದ್ದ ಮೂರು ಸ್ವಾಳಗಳಲ್ಲಿ ಕಡೆಯದರಲ್ಲಿ ನಾನು ಕುಳಿತೆ. ನನ್ನ ಎಡಗಡೆ ಇನ್ನೇರಡು ಸ್ವಾಳಗಳು ತೆರಿದ್ದವು ನನ್ನ ಭಾವವೆಯೇದುನ ನನ್ನನ್ನು ಸರಿದುಕೊಂಡೆ ಎಂದು ಸನ್ನೇ ಮಾಡಿದ; ಸರಿದು ಕೊಂಡೆ. ಇನ್ನೂ ಸರಿದುಕೊಂಡೆ ಎಂದು ಮತ್ತೆ ಸನ್ನೇ ಮಾಡಿದ. ನನಗೆ ಸರಿಯಲು ಇಷ್ಟವಿರಲಿಲ್ಲ; ಪಕ್ಕದಲ್ಲಿ ಒಂದು ಅವಲಕ್ಷಣದ ಕೆಂಪು ಯುದುಕೆ ಕುಳಿತ್ತಿತ್ತು. ಅಷ್ಟು ಹೊತ್ತಿಗೆ ಇನ್ನೊಬ್ಬಳು ಫರಂಗಿ ತರುಣಿ ನನ್ನೆಡಿಗೇ ಬರುತ್ತಿದ್ದಳು. ಸುಮ್ಮಿನಿದಿದ್ದರೆ, ಅವಳು ನನ್ನ ಎಡಗಡೆ ಯುದುಕೆಯು ಪಕ್ಕದಲ್ಲಿ ಒಂದು ಕೂರುತ್ತಿದ್ದಳು. ನಾನು ರಾಮಚಂದ್ರನ ಒತ್ತುಯಕ್ಕೆ ತಲೆಬಾಗಿ ಯುದುಕಿಯ ಹತ್ತಿರ ಸರಿದು ಕುಳಿತಾಗ, ರಾಮಚಂದ್ರ ನಿಂತೆಡಿಯಲ್ಲಿ, ಕಡೆಯ ಸಿಟಿನಲ್ಲಿ ಕುಕ್ಕರಿಸಿಬಿಟ್ಟು. ಆಂಗ್ಲ ತರುಣಿ ನನ್ನ ಬಲಪಕ್ಕದಲ್ಲಿ ನಮ್ಮಿಬ್ಬರ ನಡುವೆ, ಧೈರ್ಯವಾಗಿ ಒಂದು ಕುಳಿತೆಬಿಟ್ಟಿದ್ದಳು. ‘ಒಳ್ಳೇ ಅದ್ವಷ್ಟ ಭಾವಯ್ಯ ನಿನ್ನದು’ ಎಂದ ಕನ್ನಡದಲ್ಲಿ ರಾಮಚಂದ್ರ. ಏನು ಅದ್ವಷ್ಟವೋ ಏನೋ, ನನಗೆ ಬೇರೆ ತಿಳಿಯಲಿಲ್ಲ.

“ಚಿತ್ರ ನೋಡಲಾಗಲು ಇನ್ನೂ ಬಹು ಹೊತ್ತಿತ್ತು. ಎಲ್ಲರೂ ಮಾತಾಡಿಕೊಳ್ಳುತ್ತಿದ್ದರು, ಲಲ್ಲಿ ಹೊಡೆಯುತ್ತಿದ್ದರು, ಜೆಲ್ಲಾಟಿವಾಡಿ ತ್ತಿದ್ದರು. ಇದನ್ನೆಲ್ಲಾ ನೋಡಿಯಾ ನೋಡದನನಂತೆ ನಾನು ಒಂದೆ ಸಮನೆ ಬಿಳಿಯ ಪರದೆ ದಿಟ್ಟಿಸಿ ನೋಡುತ್ತಿದ್ದೆ. ಆದರೆ, ಗಂಡಷರು ಹಂಗಸರು:

ಆದಿಯಾಗಿ ಎಲ್ಲರೂ ನನ್ನ ಕಡೆಯೇ ನೋಡುತ್ತಿದ್ದಂತೆ ಶೋರಿತು ನನಗೆ. ತುಸು ಹೊತ್ತಾದ ಮೇಲೆ ತೋರಿತು, ನ್ನನ್ನನ್ನಿರಲಾರದು, ನನ್ನ ಪಕ್ಕದಲ್ಲಿದ್ದ ಅಂಗ್ಲ ನವ ತರುಣಿಯನ್ನಿ ಕಬೀರೆಂದು. ಆಗ ಆವಳನ್ನು ಒಮ್ಮೆ ನೋಡ ಬೇರೆಂದು ಅನ್ನಿಸಿತು ನನಗೆ. ಇದರ್ಲ್ಯಾಂತ ಅಕ್ಷರ್ತ್ಯಾ? ಸುಂದರ ವ್ಯಕ್ತಿಯೊಂದು ಪಕ್ಕದಲ್ಲಿ ಇರುವಾಗ ಆದನ್ನು ನೋಡುವುದೂ ತಪ್ಪೇ? ಪಾಪನೇ? ಪಕ್ಕಕ್ಕೆ ತಿರುಗಿ ನೋಡಿಯೇಬಿಟ್ಟೇ. ಅಹಾ! ಎಂತಹ ಸೌಂದರ್ಯ ಅನ್ನುತ್ತಿ, ಸೀತು? ಅಂತಹ ಸೌಂದರ್ಯ! ಇನ್ನೂ ನೋಡಬೇಕು ಅಂತ ಆಸೆ, ನೋಡುತ್ತು ಕುಳಿತರೆ ಎಲ್ಲ ಬೆಷ್ಟುತಕಡಿ ಆಗುತ್ತೇನೂ ಅಂತ ಭಯ. ವೋಡರು ಸೆಂಟಿಗಳ ಪರಿಮಳ ಬೇರೆ ಘುಷಫುನುಸುತ್ತಿತ್ತು. ಅದರೂ, ಮರು ಗಳಿಗಿಯಲ್ಲಿ, ಇಬ್ಬರು ಹಂಗಸರ ನಡುವೆ ಕುಳಿತ್ತಿದ್ದದ್ದು ನನ್ನ ಮನಸ್ಸಿಗೆ ಏನೋ ಸರಬಿಜಲಿಲ್ಲ. ಹಾಲುಕೆರಿನಲ್ಲಿ ಬಿದ್ದ ನೋಡಿದಂತೆ ಒದ್ದಾಡುತ್ತಿದ್ದೆ.

“ಅಷ್ಟರಲ್ಲಿ ನನ್ನ ಹಿಂದುಗಡೆಯ ಸಾಲಿನಿಂದ ದೊಡ್ಡ ಕೇರೆ ಎದ್ದಿತು. ಏಕೋ ಏನೋ ಗೊತ್ತಾಗಲಿಲ್ಲ. ಇದಕ್ಕಿದ್ದ ಹಾಗೆ, ರಾಮಾಚಂದ್ರ ಹಿಂದಿ ಸಿಂದ ನನ್ನ ಬೆನ್ನು ತಿವಿದ. ‘ಏನೋ?’ ಎಂದು ಕೇಳಿದಾಗ ತಲೆಯ ಕಡೆ ಸನ್ನೆ ಮಾಡಿ ಶೋರಿಸಿದ, ಹೃಷಿ ತೆಗೆದುಕೊ ಎಂದು ಸೂಚಿಸಿದ. ಒಳಕ್ಕೆ ಬಂಡಾಗ ಹೃಷಿ ತೆಗೆದು ಕುಳಿತುಕೊಳ್ಳಬೇಕು ಎಂದು ನನಗೆ ತಿಳಿಯದು. ನಾನು ಹೃಷಿ ತೆಗೆದ ಕೂಡಲೆ, ಮತ್ತೆ ಗೊಳ್ಳನೆ ಕೇರೆ ಇವುದಿಯಾಯಿತು. ನಾನು ಹಿಂದಕ್ಕೆ, ಕತ್ತು ಚಾಚಿ ರಾಮಾಚಂದ್ರನ ಕಡೆ ತಿರುಗಿ ನೋಡಿದೆ. ಆವನು ತನ್ನ ತಲೆಯ ಮೇಲೆ ಜುಟ್ಟು ನಿಗರಿಸುವ ಸನ್ನೆ ಮಾಡಿದ, ಆಡ್ಡ ಗಂಧದ ಸನ್ನೆ ಮಾಡಿದ. ನನಗೆ ಹೊಳೆಯಿತು. ಕುಂಬಳಕಾಯ ತಲೆಯ ಮೇಲೆ ನೆಟ್ಟಿನೆ ನಿಂತಿರುವ ನಿಡು ಅಂಟ್ಟನ್ನು ಹೊಲುವ ನನ್ನ ಬೋಡ ತಲೆಯ ಮೇಲಣ ನಿಮಿರ ನಿಂತಿದ್ದ ಪಿಳ್ಳಜಂಟ್ಟು ಒಂದು ಕಡೆ, ಹಣಿಯ ಮೇಲೆ ವಿರಾಜಿಸುತ್ತಿದ್ದ ಮಹಾ ಗಂಥಾಕ್ಷತೆ ಒಂದು ಕಡೆ—ಇವು ಉಕ್ಕೆಡ ನಗೆಗಡಲಿಗೆ ಕಾರಣ ಎಂದು ತೋರಿತು. ಆಗ ನಾನು ಏನು ತಾನೆ ಮಾಡಲಿ? ಯಾರು ಏನು ಬೇಕಾದರೂ ಮಾಡಲಿ ಜನ ನಕ್ಕು ನಕ್ಕು ಚಾವಣಿಯೇ ತಲೆಯ ಮೇಲೆ ಕಳಬಿ ಬೀಳಲಿ.—ನನ್ನ ಗಂಥಾಕ್ಷತೆಯನ್ನು ಖಂಡಿತ ನಾನು ಅಳಿಸಿಕೊಳ್ಳುವುದಿಲ್ಲವೆಂಹು ಈವಧ ಮಾಡಿಕೊಂಡೆ; ಗಟ್ಟಿ ಮನಸ್ಸುಮಾಡಿ

ಸುಮೃದ್ಧಿ ಕುಳಿತೆ. ಮತ್ತೆ ನಗೆ ಜೋರಾಯಿತು —ಹೀಂದೆ, ಮುಂದೆ. ಜುಟ್ಟು ಸ್ವಾದರೂ ಮುಚ್ಚೊಣವೆಂದು ಹ್ಯಾಟ್‌ಪು ಹಾಕಿಕೊಂಡೆ. ಮತ್ತೆ ಮಹಾ ಶರಂಗ, ನಗೆಗಡಲಿನದು! ಅಯ್ಯೋ, ರಾಮಚಂದರ! ಎಂದುಕೊಂಡೆ ಮನಸ್ಸಿನಲ್ಲಿ. ಭಾವಮೈದುನ ರಾಮಚಂದ್ರ, ‘ಜುಟ್ಟು ಪ್ರದರ್ಶನವಾದರೂ ಚಿಂತಿಯಿಲ್ಲ; ಹ್ಯಾಟ್‌ಪು ಹಾಕಬೇಡ’ ಎಂದು ಮೇಲ್ಲನೆ ಉಸುರಿದ. ಮತ್ತೆ ಹ್ಯಾಟ್‌ಪು ತೆಗೆದುಕೊಂಡು ತೊಡೆಯಮೇಲಿಟ್ಟುಕೊಂಡೆ.

“ಅನ್ನ ಹೊತ್ತಿಗೆ ನನ್ನ ಮುಖದಿಂದ ಧಾರಾಕಾರವಾಗಿ ಬೆವರು ಸುರಿಯುತ್ತಿತ್ತು. ಆ ವೇಚಿನಲ್ಲಿ ಸಿಕ್ಕುಬಿದ್ದ ಯಾರಿಗೆ ತಾನೆ ಬೆವರು ಸುರಿಯುವುದಿಲ್ಲ?

“ಒರಿಸಿಕೊಳ್ಳೊಣವೆಂದರೆ ಕೈಚೋಕವಿಲ್ಲ. ವಾಸ್ತವವಾಗಿ, ನಾನು ಕೈಚೋಕವನ್ನು ಇಟ್ಟಿರಲಿಲ್ಲ. ಆದರ ಆವಶ್ಯಕತೆಯೇ ಕಂಡುಬಂದಿರಲಿಲ್ಲ ನನಗೆ. ರಾಮಚಂದ್ರನನ್ನು ಕೇಳಿ ಅವನ ಓಾಕ ತೆಗೆದುಕೊಂಡು ಮುಖ ವನ್ನೆಲ್ಲ ಒರಿಸಿಕೊಂಡೆ; ಆಗ, ಎಡ ಕೆನ್ನೆ ನೋಂದಾಗ, ಆದರ ಮೇಲೆ ದೊಡ್ಡ ಮೊಡವೆ ಎದ್ದು ಒಡೆದು, ಆದರ ಮೇಲೆ ‘ಪೂಸ್ತಿ’ ಹಾಕಿಕೊಂಡದ್ದು ಅರಿವಾಯಿತು. ಸುತ್ತಮುತ್ತ ಕುಳಿತ್ತದ್ದ ವರು ನನ್ನ ದಿವ್ಯ ಸುಂದರ ವಿಗ್ರಹ ನೋಡಿ ನಕ್ಷದ್ದರಲ್ಲಿ ಆಶ್ಚರ್ಯವಿಲ್ಲವೆನಿಸಿಕು ನನಗೆ. ನನ್ನ ಮೂಕ ಸಂಕಟವನ್ನು ನಾನೇ ಆನುಭವಿಸಿಕೊಳ್ಳುತ್ತ ಮೌನವಾಗಿ ಕುಳಿತ್ತೆ.

“ಆಗ ರಾಮಚಂದ್ರ ಮತ್ತೆ ನನ್ನ ಬೆನ್ನು ತಿವಿದ, ಹೀಂದೆ ನೋಡುವಂತೆ ಸನ್ನೆ ಮಾಡಿದ. ಹೀಂದಿರುಗಿ ನೋಡಿದೆ. ಕೆಂಪು ಸಿಘಾಯಿಯೆಂಬುನು ಸಣ್ಣ ಕನ್ನಡಿಯೊಂದನ್ನು ಹಿಡಿದುಕೊಂಡು ಕೆಂಪು ವಿಂಗಾಸೆ ‘ಟ್ರಿಂ’ ಮಾಡಿ (ಫುರ್) ಕೊಳ್ಳುತ್ತಿದ್ದ! ನನಗೆ ತುಸ ನಗೆ ಬಂದಿತು. ಇವನನ್ನು ನೋಡಿಯೇ ಎಲ್ಲರೂ ನಕ್ಷರಬೀಕೆಂದು ಸ್ವಲ್ಪ ಸವಾಧಾನವಾಯಿತು. ಆದರೆ, ಎಲ್ಲರೂ ಗಟ್ಟಿಯಾಗಿ ನಕ್ಷಾಗ ಮಾತ್ರ ನನ್ನ ಗಮನ ನನ್ನ ಜುಟ್ಟಿನ ಕಡೆಗೆ ಹೋಗುತ್ತಿತ್ತು. ಆಗ ಜುಟ್ಟು ಮುಟ್ಟಿನೋಡಿಕೊಳ್ಳುತ್ತಿದ್ದೆ.

“ಹೀಗೆ ಪೇಚಾಟಕ್ಕೆ ಸಿಕ್ಕಿದ ಮನಸ್ಸು ಬಳಲಿಹೋಗಿತ್ತು. ದೀಪ ಆ ಚಿಕ್ಕ ವೈದಲಾದಾಗ ಮನಸ್ಸು ಎಷ್ಟೋ ಹಿಗುತ್ತವಾಯಿತು.

“ಇದ್ದ ಕ್ಕಿದ್ದಂತೆಯೇ ತರುಣಿಯ ಸಾಮಿಂಬ್ರದ ಅರಿವಾಯಿತು. ಸೀತೆ, ನಾನು ಒಪ್ಪಿಕೊಂಡುಬಿಡುತ್ತೇನೆ. ಆದು ಏನು ಕಾರಣವೋ ನಾನು ಹೇಳಲಾರೆ. ನನ್ನ ಮನಸ್ಸಿನ ‘ಮದಿ’ ಭಾವನೆ, ನನ್ನ ಇರವು ಎಲ್ಲವನ್ನೂ ಮರೆತು, ಅವಳ ಸಾನ್ನಿಧ್ಯವೇಂದರ ಸವಿಯನ್ನೇ ಸವಿಯಕ್ಕೆಡಗಿತು ನನ್ನ ಮನಸ್ಸು. ಅವೇಂದು ಬಳಲಿದ ಮನಸ್ಸಿಗೆ ಆ ತೃಪ್ತಿ—ನಿದುಂಷ್ಟ ತೃಪ್ತಿಯಾದರೂ ಬೇಡನೆ? ನಾನು ಪಡುತ್ತಿದ್ದು, ಅವಳ ಬರಿಯ ಸಾಮಿಂಬ್ರದ ಅನುಭೋಗ ಮಾತ್ರ. ಅವಳ ಉಣಿಪು ಕೂಡ ನನಗೆ ಸೋರೆರಲಿಲ್ಲ. ನಾನೇ ರಾಗೇ ಮುದುರಿಕೊಂಡು ಕ್ಕಳಿಕ್ಕೇ.

“ಚಿತ್ರ ಮುಂದಕ್ಕೆ ಸಾಗಿತು, ನನಗೆ ನಿಜಕ್ಕೂ ಚಿತ್ರದ ವೇಲೆ ಗಮನ ವಿರಲಿಲ್ಲ. ಆದು ನನಗೆ ಹಿಡಿಸಲಾ ಇಲ್ಲ, ಸೋಚಿಕರು ಮಾತ್ರ ತಲ್ಲಿನರಾಗಿ ಸೋಧುತ್ತಿದ್ದರು. ವಿರಾಮವೂ ಬಂದಿತು, ವಿರಾಮಕಾಲದಲ್ಲಿ ಬೆಳಕು ಹೊತ್ತಿದ್ದಾಗ ತರುಣಿಯ ಮಾಲಿನ್ಯನ ಹಾಡಬೇಕೆಂದು ಮನಸ್ಸಿನ ಆಸೆ. ಅದರೆ ಏನೋ ಸಂಕ್ಷೇಷ. ಬಿಳಿಯ ತೆರೆಯನ್ನೇ ಸೋಧುತ್ತು, ಅದರ ವೇಲೆ ನನ್ನ ಕಲ್ಪನಾ ಚಿಕ್ಕಗಳು ಮೂಡಿ ಮಾಯವಾಗುತ್ತಿದ್ದನ್ನೇ ಆನುಭವಿಸುತ್ತೇ ಅನಂದಿಸುತ್ತಿದ್ದೆ. ವಿರಾಮ ಮುಗಿಯಿತು, ಚಿತ್ರ ಮೊದಲಾಯಿತು. ಆದರೆ ಆ ಚಿತ್ರ ನನಗೆ ಬೇರೆರಲಿಲ್ಲ.

“ಬಹಳ ಹೊತ್ತು ಕಳೆಯಿತು. ನನ್ನ ಬಲಗೈಯನ್ನು ಮತ್ತೆ ಬೆಂಬಿನ ಒರಗುಬೆಸ್ಸಿನ ಹಿಂದಕ್ಕೆ ಇಳಿಯಬಿಟ್ಟುಕೊಂಡು, ಚಿತ್ರ ಸೋಚದೆ ಕಣ್ಣಿ ಮುಚ್ಚಿಕೊಂಡು ಕಲ್ಪನಾ ಚಿತ್ರವಿಹಾರದಲ್ಲಿ ತೊಡಗಿದ್ದೆ. ಆಗ, ಇದ್ದಕ್ಕಿದ್ದಂತೆ, ಇಳಿಯಬಿಟ್ಟಿದ್ದ ನನ್ನ ಮುಂಗೈಗೆ ಸುಖ ಸಂಸ್ಕರಣದ ಸೂಕ್ಷ್ಮತವು ಸಂವೇದನೆಯಾಯಿತು. ಆ ಸ್ವರ್ಥಸುಖ ತುಸ ಹೊತ್ತು ನಡೆಯಿತು. ತರುವಾಯ ಮೃದು ಹಸ್ತಪ್ರೋಂದು ನನ್ನ ಹಸ್ತವನ್ನು ಹಿಡಿದುಕೊಂಡೆ ಹಾಗಾಯಿತು: ಯಾರ ಸಾಮಿಂಬ್ರದ ಸುಖದಲ್ಲೇ ತೃಪ್ತನಾಗಿದ್ದಿಸೋ ಆ ಸುಂದರ ವೃಕ್ಷಿಯ ಕೊಮುಲ ಹಸ್ತ! ಮುಂಭಾಜಿದ ಪ್ರೇಮಹಸ್ತವನ್ನು ಯಾಗುತ್ತಾನೇ ನಿರಾಕರಿಸುತ್ತಾರೆ? ಕ್ಕೆಹಿಡಿದ ಹೆಂಡಿಯನ್ನು ಕ್ಷೇತ್ರ ಕಾಲ ಮರೆತು ನನ್ನೆಡಿಗೆ ಸೀಡಿ ಬಂದ ಕ್ಕೆಯ್ಯನ್ನು ಹಿಡಿದುಕೊಂಡೆ, ಬಲವಾಗಿ ಹಿಡಿದುಕೊಂಡೆ.

ಅಹಾ ! ಏನು ಕೋಮಾಲ ಹಕ್ಕು ! ನನ್ನ ಪ್ರೀತಿಯ ಹೆಂಡತಿಯನ್ನು ಮರೆತೆನೆಂದುಕೊಂಡರೂ, ಆ ಹಕ್ಕುವನ್ನು, ಆ ಮೃದು ಹಕ್ಕುವನ್ನು ಅಮುಕುತ್ತು, ಅಮುಕುತ್ತು ನನ್ನ ಹೆಂಡತಿಯ ನೆನಪೇ ಆಗುತ್ತಿತ್ತು. ಏಕೆಂದರೆ ಆ ಹಕ್ಕುದ ಗಾತ್ರ ನನ್ನ ಹೆಂಡತಿಯ ಹಕ್ಕುದ ಗಾತ್ರದವ್ಯೇ ಇರಬೇಕೆಂದು ತೋರಿತು. ಬಲಾತ್ಮಾರಾತಿಂದ ನನ್ನ ಹೆಂಡತಿಯನ್ನು ಮರಿತೆ-ಭಿನ್ನ ಹಕ್ಕುದ ಅರಿವೇ ಇರಲೆಂದು. ಈ ಹಕ್ಕುವರಿಗ್ರಹಣ ಎಷ್ಟು ಹೊತ್ತು ನಡೆಯಿತೋ, ಎಷ್ಟು ಹೊತ್ತನ್ನು ಅದರ ಸಂಖದಲ್ಲಿ ನಾನು ಕಳೆದಿನೋ, ನಾನರಿಯೆ. ಯಾರೋ ಬಂದು ಗಟ್ಟಿಯಾಗಿ ‘ಏಳಿ, ಜಿತ್ರ ಮುಗಿಯಿತು’ ಎಂದು ಹರುಕು ಮುರುಕು ಇಂಗ್ಲಿಷಿನಲ್ಲಿ ಹೇಳಿದಾಗ ಎಚ್ಚರವಾಯಿತು; ರೇಗಿತು, ರಾಮಚಂದ್ರ ನನ್ನನ್ನು ಹೀಗೆ ಬಿಟ್ಟು ಹೊರಟುಹೋಗಬಹುದೇ ಎಂದು; ನಿದ್ದೆ ಬಂದಿದ್ದ ಕಣ್ಣನ್ನು ಉಜ್ಜಿಕೊಳ್ಳುತ್ತಿರುವೆಂದು ಪ್ರಯತ್ನಿಸಿದರೆ, ನನ್ನ ಕೈ ಇನ್ನೊ ಪರಹಕ್ಕುವಶಾಗಿದೆ; ಪಕ್ಕಕ್ಕೆ ತಿರುಗಿಸೋಡಿದೆ; ತರುಣಿ ಇರಲಿಲ್ಲ. ನನ್ನ ಹಕ್ಕುವನ್ನು ರಾಮಚಂದ್ರ ಹಿಡಿದುಕೊಂಡಿದ್ದಾನೆ, ಅವನ ಹಕ್ಕುವನ್ನು ನಾನು ಹಿಡಿದುಕೊಂಡಿದ್ದೇನೇ! ‘ಇದೇನು ಭಾವ ! ಪಿಕ್ಕರಾ ಮುಗಿದುಹೋಯಿತೆ ! ತುಂಬಾ ಜೆನ್ನಾಗಿತ್ತು ! ಹಾಗೇ ನಿದ್ದೆ ಬಂದಬಿಟ್ಟತು’ ಎಂದ ರಾಮಚಂದ್ರ ಕಾಂಬಿಕ್ಕಿಯಾಗಿ. ‘ಕೈಬಿದು, ಇದೇನು ಇಷ್ಟು ಬಿಲವಾಗಿ ಹಿಡಿದುಕೊಂಡು ಬಿಟ್ಟಿದ್ದಿ !’ ಎಂದೆ ನಾನು. ‘ನಿನ್ನ ಕೈಯೆ ನಾನು ಇಷ್ಟು ಹೊತ್ತಾತ್ತು ಹಿಡಿದು ಕೊಂಡು ಇದ್ದದ್ದು !’ ಎಂದು ಆಶ್ಚರ್ಯದ ನಗೆ ಬೀರಿದ ರಾಮಚಂದ್ರ. ‘ನಿನ್ನ ಕೈ ನನ್ನನ್ನು ಮೋಸಪಡಿಸಿದ್ದರಲ್ಲಿ ಆಶ್ಚರ್ಯವಿಲ್ಲ; ಆದರೆ ನನ್ನ ಕೈ ನಿನ್ನನ್ನು ಹೀಗೆ ಮೋಸಪಡಿಸಿತೋ ಆಶ್ಚರ್ಯ !’ ಎಂದೆ. ‘ಆದಿರಲಿ, ಎಲ್ಲಕ್ಕೆಂತ ಆಶ್ಚರ್ಯ, ಅದ್ದುತ ನಡಿದುಹೋಗಿದ ಭಾವಯ್ಯ !’ ಎಂದು ಉದ್ದಾರ ತಿಗಿದ ರಾಮ ಚಂದ್ರ: ‘ಏನು !’ ಎಂದು ಬಿರಗಾಗಿ ಕೇಳಿದೆ ನಾನು. ‘ನಿನ್ನ ಜಂಟಿಲಿ ?’ ಎಂದ ಅವನು. ತಲೆ ಮುಟ್ಟಿ ನೋಡಿಕೊಂಡೆ: ನಿಶ್ಚಯವಾಗಿತ್ತು ! ಕೆಂಚು ಮಿಂಸಿ ಕತ್ತರಿಸಿಕೊಳ್ಳುತ್ತಿದ್ದ ಸಿಪಾಯಿಯ ನೆನಪಾಯಿತು; ರೇಗಿತು ! ಏನು ಪಾಡುತ್ತಾದು ? ನಮ್ಮ ಈ ಪರಷ್ಪರ ವಿಡಂಬನ ದೃಕ್ಕವನ್ನು ನೋಡುತ್ತ ನಗುತ್ತ ನಿಂತಿದ್ದಾನೆ ಮಂದಿರದ ದ್ವಾರಪಾಲಕ ! ಅವನೆಂದರು

ಸೂರೀ ಪರಿಹಾಸ ಎಂದು ಭಾವ-ಮೈದುನರು ನಾವು ಒಬ್ಬರ ಕ್ಯೇ ಒಬ್ಬರು ಹಿಡಿದುಕೊಂಡು ಹೊರಹೊರಟಿವು.

“‘ಅಲ್ಲ, ಎವ್ವು ಸಾಹಸ ಆ ಸಿಸಾಯಿಯದು, ನನ್ನ ಜುಟ್ಟು ಕತ್ತರಿ ಸಿದ್ದಾನಲ್ಲ! ’ ಎಂದು ಸಿಡಿಸಿಗುಟ್ಟಿದೆ ಹೊರಕ್ಕೆ ಬಂದಾಗು.

“ನಮ್ಮ ನಾಟಕದ ಭರಾಟಿಯಲ್ಲಿ ಬಸ್ತು ಸಿಕ್ಕುವ ಹೊತ್ತು ವಿಾರಿ ಹೋಗಿತ್ತು. ನಡೆದುಕೊಂಡೇ ಹಿಂದಿರುಗಿದೆವು. ಕಂಟಿನೆನ್ಸೀಟಿಲ್, ಮಲ್ಲೀ ಶ್ರೇಡ ಐ ನೆಯ ಕ್ರಾಸ್ ರಸ್ತೆಯ್ದ್ಲೀ! ಕಾಲು ದಾರಿ ಮುಗಿಯುವುದಕ್ಕಿಲ್ಲ, ಹೊಸ ಜೋಡು ಕಾಲು ಕಚ್ಚಿತು. ಈದು ಕಚ್ಚಿದೆಯೇ ಆದನ್ನೇ ಈದುಕೊಂಡು ನಷ್ಟಿಯುವುದು ಸಾಕುಸಾಕಾಗಿಹೋಗಿತ್ತು. ಕಚ್ಚಿದ ವೇಲೆ ಬಿಂಬಿಸುವುದೊಂದೇ ಉಳಿದಿದ್ದ ಉಸಾಯು; ಬಿಂಬಿ ಕ್ಯೇಲಿ ಹಿಡಿದುಕೊಂಡು ನಡೆದೆ.

“‘ಎಂತಹ ಹಣಿಯಬರಹ! ಜುಟ್ಟು ಕಳೆದುಕೊಂಡು, ಜೋಡು ಕ್ಯೇಲಿ ಹಿಡಿದುಕೊಂಡು, ಹತ್ತು ಫಂಟಿ ರಾಶ್ರಿಯಲ್ಲಿ ಹೊಟ್ಟಿಗಿಲ್ಲದೆ ನಾಲ್ಕು ಮೈಲಿ ನಡೆಯುವುದು! ಇದು ಎಲ್ಲಿಯ ಹಣಿಯಬರಹವೇ ರಾಮಚಂದ್ರ. ಇನ್ನು ಇಡೇ ಕಡೆಯ ದಿನ; ನಾನು ಸಿನಿಮಾ ಮಂದಿರಕ್ಕೆ ಕಾಲಿದುವುದಿಲ್ಲ’ ಎಂದು ಅಧರ್ ಕೋಪದಿಂದ, ಅಧರ್ ದುಃಖದಿಂದ ಹೇಳಿದೆ ರಾಮಚಂದ್ರನಿಗೆ.

“ರಾಮಚಂದ್ರ, ‘ಆದಿರಲಿ, ನಾವಿಬ್ಬಿರೂ ಎಂತಹ ಬೇಸ್ತು ಬಿಡ್ಡಿವು’ ಎಂದು ಹಳ್ಳಪರಿಗ್ರಹಣದ ಪ್ರಕರಣವನ್ನು ನೆನಪಿಗೆ ತಂದು ಹೊಟ್ಟಿ ಹಿಡಿಸಲಾರದವ್ಯು ನಗತೀಡಿಗಿರ; ಕೊಟ್ಟಿ ಸೇರುವವರಿಗೂ ಆಗಾಗ್ಗೆ ನಗಸತ್ತು ಲೇಇ ಇದ್ದ. ಯತ್ತೆ ವಿಲ್ಲದೆ ನಾನೂ ಆ ತಿಳಿನಗಿಯಲ್ಲಿ ಬೆರಿಯುತ್ತಿದ್ದೆ. ಹಾಗೆ ನಗದಿದ್ದಿದ್ದರೆ ದಾರಿ ನಡೆಯುವುದೇ ಕಷ್ಟಹಾಗ್ತಿತ್ತತ್ತು.”

* * * * *

ಮೇಲಿನ ಕತೆ ಕೇಳಿ ‘ಕೆ. ಸಿ.’ ಅಂತೂ ತುಂಬ ನಕ್ಕೆ, ತನಗೆ ಸಂಬಂಧ ಪಟ್ಟಿದ್ದ ಎಂದು ತಿಳಿಯುವ ಮುನ್ನು.

ಇದರಲ್ಲಿ ನಡೆದ ಸಂಗತಿ ಎವ್ವು ಭಾಗ, ಕಟ್ಟಿ ಬೆಳಸಿದ ಕಥೆ ಎವ್ವು ಭಾಗ ಎಂಬುದನ್ನು ವಾಚಕರ ಉಳಿಗೆ ಬಿಟ್ಟಿದೆ.

ಸಿನಿಮಾ ಹುಟ್ಟು

ಈಮರಲಾದೇವಿ ಆ ವರ್ಷ ಇಂಟರ್‌ಮಿಡಿಯೆಟ್ ಪರೀಕ್ಷೆಗೆ ಕಟ್ಟಿದ್ದಳು. ಮುದುಗಿ ಜಾಣಿ; ಅಲಂಕಾರಪ್ರಿಯೆಯಾದರೂ ಓದಿನಲ್ಲಿ ಮನಸ್ಸಿಟ್ಟಿದ್ದಳು; ಎಸ್. ಎಸ್. ಎಲ್. ಸಿ. ಪರೀಕ್ಷೆಯಲ್ಲಿ ಮೊದಲನೇಯ ತರಗತಿಯಲ್ಲಿ ತೇಗ್ರಡೆ ಹೊಂದಿದ್ದಳು; ಇಂಟರ್‌ಮಿಡಿಯೆಟ್ ಪರೀಕ್ಷೆಯಲ್ಲೂ ಮೊದಲ ತರಗತಿಯಲ್ಲಿ ತೇಗ್ರಡೆಯಾಗುವಳಿಂದು ಅವಳ ಗೆಳತಿಯರ ನಂಬಿಕೆ; ಕಡೆಯಪಕ್ಕ ಎರಡನೇಯ ತರಗತಿಯಲ್ಲಾದರೂ ತೇಗ್ರಡೆಯಾಗುವ ಶಿಂದು ಅವಳ ತಂದೆಯ ನಿರೀಕ್ಷೆ.

ನಿಮಿಳಿಯ ತಂದೆ, ನಿಷ್ಠತ್ವ ಅಮಲ್ಲಾರ್ ನಂಜುಂಡಯ್ಯನವರಿಗೆ ಪರೀಕ್ಷೆಯ ಫಲಿತಾಂಶದ ಬಗ್ಗೆ ಆಷ್ಟೇಂದು ಯೋಚನೆ ಇರಲಿಲ್ಲ; ಅವರಿಗೆ ಇದ್ದ ದೊಡ್ಡ ಯೋಚನೆಯೆಂದರೆ, ಅವಳ ಮದುವೆಯಾದು. ಮೊದಲೀ ವರ ಸಿಕ್ಕುವುದು ಕಷ್ಟ; ಸಿಕ್ಕೆದ ವರಗಳನ್ನು ನಿಮಿಳಿ ಒಮ್ಮೆತ್ತಿರಲಿಲ್ಲ. ಅವಳ ಪರೀಕ್ಷೆಯಲ್ಲಿ ಇದುನರಿಗೆ ತಾವ ವರನೂ ತೇಗ್ರಡೆಯಾಗಿರಲಿಲ್ಲ; ಒಬ್ಬೊಬ್ಬ ವರನಲ್ಲಿ ಒಂದೊಂದು ಹೇಳುಕು ಕಾಣಲ್ಪಡುತ್ತು. ಅವಳಿಗೆ ಒಬ್ಬನ ಬಣ್ಣ ಕಷ್ಟ; ಇನ್ನೊಬ್ಬನು ತನ್ನಂತೆಯೇ ಬೆಳ್ಳಿಗಿದ್ದರೂ ಅವನ ಮಾಗು ಗರುಡ ಮಾಗು; ಮತ್ತೊಬ್ಬನು ಎಲ್ಲ ದೃಷ್ಟಿಯಿಂದಲೂ ಸರಿಯಾಗಿದ್ದರೂ ತನ್ನ ಹಾಡಿಕೆಯ ಸವಿಯನ್ನು ಅರಿಯಲಾರದ ಮೂಳಧ; ಹೀಗೆಯೇ....

ಮುದ್ದಿನಿಂದ ಬೆಳಸಿದ ತಮ್ಮ ಕೆರಿಯ ಮಗಳನ್ನು ಅವಳು ಒಪ್ಪಿದವನ ಕೊರಳಿಗೆ ಬಿಗಿಯಲು ನಂಜುಂಡಯ್ಯನವರಿಗೆ ಇವ್ವಿವಿಶಲಿಲ್ಲ. ಆದರೆ ಅವಳ ವರನಿರಾಕರಣಯ ಇಂಗಿತವೇನೇಂಬಾದನ್ನು ಅವರು ಇನ್ನೂ ಅರಿತರಲಿಲ್ಲ; ಅರಿಯುವ ಪ್ರಯತ್ನವನ್ನೂ ಪಾಡಿತಲಿಲ್ಲ.

ತಾವು ನೋಡಿ ಮೆಚ್ಚಿದ ಚಲನಚಿಕ್ರಷಣಿಗಳನ್ನು ತಮ್ಮ ಕೆಂಡತಿಯಾ ಕಿರಿಯ ಮಗಳೂ ಮೆಚ್ಚಲೇದು ಆಶಿಷುತ್ತಿದ್ದ ನಂಜುಂಡಯ್ಯನವರು, ಆಗ ತಾನೆ ಹೈಸ್ಕೂಲಿಗೆ ಶಾಲೆಗೆ ಇರ್ಮು ಸ್ರಿಯಕುಮಾರಿಯನ್ನು ತಿಂಗಳಿಗೆ ಎರಡುಮಾರು ಸಲ ಸಿನಿಮಾಕ್ಷೇ ಕೌದುಕೊಂಡು ಹೋಗಲು ತೋಡಿದ ನೇಲೆ, ಮೊದಲನಿಂದಲೂ ಅಲಂಕಾರಪ್ರಿಯೆಯಾಗಿದ್ದ ಅವಳ ಅಲಂಕಾರ

ಸ್ತ್ರಿಯತೆಯ ೧೧ ದಿನದಿನಕ್ಕೆ ಬಣ್ಣಿ ಬದಲಾಯಿಸುತ್ತಿತ್ತು. ಸಿನಿಮಾ ನಟಿಯರ ವೇಷಭೂಷಣಗಳು ರಂಗುರಚನೆಗಳು ಬದಲಾದಂತೆ ಅವಳ ವೇಷಭೂಷಣ ವಿಧಾನಗಳೂ ಮಾರ್ಪಟ್ಟಿ ಮೇಲೆ ರಿದ್ದಿಳಿದೆ, ನಿಮ್ಮ ಲೆ ಕಾಲೇಜಿಗೆ ರಾಲಿದುವ ವೇಳೆಗಿ, ಹೈಸ್ಕೂಲಿನಲ್ಲಿ ‘ಗೌರವ್ಯಾ’ನಾಗಿದ್ದವಳು ಕಾಲೇಜಿನಲ್ಲಿ ‘ನಿಮ್ಮ ಲಾದೀವಿ’ಯಾಗಿ, ಸಿನಿಮಾ ನಟಿಯೊಳ್ಳಿ ಚಿತ್ರಾರ್ಥಿತ ಭಾಯೆ ಜೀವ ತಳಿದು ರಚತಫರದೆಯಿಂದ ಇಲಿದು ಬಂದು ನಡೆದುಹೋಗುತ್ತಿದೆಯೋ ಎನ್ನು ವಂತಾದಳು. ಅವಳ ಜೊತೆಗಾತಿಯರಲ್ಲಿ ಅವಳ ಹಾಗೆ ಅಲಂಕಾರ ಮಾಡಿ ಕೊಳ್ಳುತ್ತಿದ್ದವರು ಯಾರೂ ಇಲ್ಲಿ; ಅದ್ದಿಂದ ಅವರಲ್ಲಿ ಇವಳ ಮೇಲೆ ಕೊಂಡ ಆಸೂಯಿ ಇದ್ದರೂ, ಎಲ್ಲರೂ ಇವಳನ್ನು ಮೇಚ್ಚಿಕೊಂಡಿದ್ದರು; ಸಿಮ್ಮಲೆಯಲ್ಲಿ ಅಂತಹ ಸೊಜನ್ಯದ ಆಕಷಣೆ ಗುಣಗಳಿದ್ದವು; ಜೊತೆಗೆ ಒಕ್ಕೆಯ ರೂಪ, ಎಲ್ಲರನ್ನೂ ಮುಗ್ಧಗೊಳಿಸುವ ಕೋರೆಲಕಂರ; ಅವಳಿ ಮಾತಾಡಿದರೆ ಸಂಗೀತ, ಕೈಯಾಡಿಸಿದರೆ ಅಭಿನಯ.

ನಿಮ್ಮಲೆಗೆ ಎರಡು ಹುಚ್ಚುಗಳಿದ್ದವು: ಒಂದು, ತಾನು ಏಕ ಸಿನಿಮಾ ನಟಿಯಾಗಬಾರದೆನ್ನುವುದು; ಇನ್ನೊಂದು, ಸಿನಿಮಾ ಕಥಿಗಳಲ್ಲಿ ನಡೆಯುವ ವಂತೆ, ತವ್ವ ಬಂಳ ಹಾದಿಯಲ್ಲಿ ಆಕ್ಸ್‌ಕವಾಗಿ ಅದ್ದಬಂದು ತನ್ನ ಹೃದಯವನ್ನು ಪ್ರಧಮತಃ ಸೇಳಿಯುವ ತರುಣನನ್ನು ಏಕ ಮದುವೆಯಾಗಬಾರದೆನ್ನುವುದು.

ನಿಮ್ಮಲೆಗೆ ಸೊಗಸಾಗಿ ಹಾಡುವುದಕ್ಕೆ ಬರುತ್ತಿತ್ತೆಲ್ಲ. ಅದರಲ್ಲೂ, ‘ಚಿತ್ರಗೀತ’ಗಳನ್ನು ಬಹು ಸೊಗಸಾಗಿ ಹಾಡುತ್ತಿದ್ದಳು. ಒಂದು ಸಲ ಚಿತ್ರ ಸೋಡಿದ ಮಾತ್ರದಿಂದ, ಅಲ್ಲಿನ ಹಾಡುಗಳನ್ನು ಒವ್ವೆ ಕೇಳಿದ ಮಾತ್ರದಿಂದ, ಅದು ಹೇಗೆ ಅವುಗಳನ್ನು ಅಜ್ಞಾಳಿಯಾದಂತೆ ಹಾಡಲು ಅವಳು ಕಲಿತುಬಿಡುತ್ತಿದ್ದಳಿಂಬಿದು ಅವಳ ಗೆಳತಿಯಂಗಿಲ್ಲ ಪರಿಹಾರವಾಗದ ಸಮಸ್ಯೆಯಾಗಿತ್ತು. ಶಾಲೆಯಲ್ಲಿವಾಗ, ಮತ್ತೆ ಈಗ ಕಾಲೇಜಿನಲ್ಲಿ, ನಿಮ್ಮಲೆಯ ‘ಚಿತ್ರಗೀತ’ ವಿಲ್ಲದೆ ಯಾವ ಸಮಾರಂಭವೂ ತೋಭಿಸುತ್ತಿರಲ್ಲ.

ಸಿನಿಮಾ ನಟಿಯಾಗಬೇಕೆಂಬ ನಿಮ್ಮಲೆಯು ಹುಚ್ಚು ಹೈಚ್ಚುಕಾಲ ನೆಲಸಿರಲಿಲ್ಲ. ಜೂನಿಯರ್ ಇಂಟರ್ ತರಗತಿಗೆ ಕಾಲಿಟ್ಪಾಗ ಆ ಹುಚ್ಚು ತಲೆಗೆ ಏರಿ, ಸೇನಿಯರ್ ಇಂಟರ್ ತರಗತಿಗೆ ಬರುವವೇಳೆಗೆ ಬಿಟ್ಟುಬಿಟ್ಟುತ್ತು.

ಒಮ್ಮೆ, ಕನ್ನಡ ದಿನಪತ್ರಿಕೆಯೊಂದರಲ್ಲಿ ‘ಸಿನಿಮಾ ನಟನಟಿಯರು ಬೇಕಾಗಿ ದ್ವಾರೆ’ ಎಂಬ ಪ್ರಕಟನೆಯನ್ನೂ ಇದಿ, ಅಲ್ಲಿ ಕೊಟ್ಟಿದ್ದ ವಿಳಾಸಕ್ಕೆ ಗೋಪ್ಯವಾಗಿ ತನ್ನ ಸ್ತೋತ್ರೀಯ ಸನೇತ್ರ ಅವೇಕ್ಷೆ ಪತ್ರ ಉರ್ದುಕೊಂಡಿದ್ದಳು. ಆರು ತಿಂಗಳಾದರೂ ಅವಳ ಪತ್ರಕ್ಕೆ ಉತ್ತರ ಬರಲಿಲ್ಲ; ಸ್ತೋತ್ರೀಯ ಕೂಡ ಹಿಂದಕ್ಕೆ ಬರಲಿಲ್ಲ. ಮತ್ತೆ, ಆ ಚಲನಚಿತ್ರ ಸಿಮಾರಣ ಸಂಸ್ಥೆಯ ಹೆಸರನ್ನು ಎಲ್ಲಿಯೂ ಕಾಣಲಿಲ್ಲ, ಕೇಳಲಿಲ್ಲ. ಇದರಿಂದ, ಕನ್ನಡ ನಾಡಿನಲ್ಲಿ ಚಲನಚಿತ್ರ ಉದ್ಯಮ ಇನ್ನೂ ಅಂಬೆಗಾಲಿಕ್ಕುತ್ತಿರುವವರಿಗೂ ತನ್ನಂಥ ಸುಶಿಕ್ಷಿತ ತರಣಿ ಸಿನಿಮಾ ನಟಿಯಾಗಲು ಸಾಧ್ಯವಿಲ್ಲವೆಂಬ ನಿನ್ಮರಸತ್ಯವನ್ನು ಅವಳು ಅರಿಯ ಬೇಕಾಯಿತು. ಅನೇಕ ಮಂದಿ ಆಭಿನಯಕುಶಲರಾದ ಕನ್ನಡ ತರುಣರೇ ಅವಕಾಶವಿಲ್ಲದೆ ಕೊಳೆಯುತ್ತಿದ್ದಾರೆ; ಅನೇಕರು ತಮ್ಮ ನಾಡಿನಲ್ಲಿ ಅವಕಾಶ ವಿಲ್ಲದ್ದೆ ಕಾಗಿ ಹೊರನಾಡುಗಳಿಗೆ ಹೊಗಿ ಹಿಂದಿ, ತಮಿಳು, ತೆಲುಗು ಚಿಕ್ಕ ಗಳಲ್ಲಿ ಹೆಸರುಮಾಡಿ ಆ ನಾಡುನುಡಿಗಳಿಗೆ ಹೆಸರು ತರುತ್ತಿದ್ದಾರೆ; ಇನ್ನು ತಾನೇಕೆ ಕೊರಗಬೇಕು?—ಎಂದು ಅವಳು ಸಮಾಧಾನ ತಂದುಕೊಂಡಿದ್ದಳು. ಅದರೂ ನಿರಾಶೆ ಒಳಗೆ ಕುದಿಯುತ್ತುಲೇ ಇತ್ತು.

ಕಾಲೇಜಿನ ಕನಾರಿಟಿಕ ಸಂಘದಲ್ಲಿ ಏನಾದರೇಂದು ಭಾವಣ ಮಾಡ ಬೇಕೆಂದು ಸಂಘದ ಕಾರ್ಯದರ್ಶಿ—ಗೆಳತಿ ಮಾಲತಿ-ಪೀಡಿಕಾಲು, ‘ಕನ್ನಡ ನಾಡಿನ ಚಲನಚಿತ್ರೋದ್ಯಮ’ ಎಂಬ ವಿಷಯ ಕುರಿತು ಭಾವಣಮಾಡ ತೋಷಿ, ತನ್ನ ನಿರಾಶಾಭಾವವೆಲ್ಲವನ್ನೂ ಅಂದು ತೋಡಿಕೊಂಡಳು. ಅವಳ ಭಾವಣದಲ್ಲಿ ಆಂಕಿ ಆಂಶಗಳ ಕೊರತೆಯಿದ್ದರೂ, ಆದರ ಧಾಟಿ, ಓಜಸ್ಸಿ ನಿಂದ ಕೂಡಿದ ಅವಳ ಮಾತುಗಾರಿಕೆ, ನಟನವೃತ್ತಿಯ ಫನತೆಯನ್ನು ಕುರಿತು ಹೇಳಿದ ಅವಳ ಆದರ್ಕಮಯ ಆಭಿಪೂರ್ಯಗಳು—ಇವೆಲ್ಲ ಸಭಿಕರನ್ನು ಮುಗಿಗೆಂಳಿಸಿದುವು; ಅವಕಾಶ ದೊರಿತರೆ, ನಿಮಾಲಾದೇವಿ ಕನ್ನಡನಾಡಿಗೆ ಹೆಸರು ತರತಕ್ಕ ನಟಿಯಾಗಬಲ್ಲಿಂಬುದನ್ನು ಅವಳ ಆಭಿನಯಪೂರ್ವಕವಾದ ಮಾತುಗಾರಿಕೆಯಿಂದ ಸಭಾಸದರು ಮನಗಂಡರು. ಆದರೆ ಅಂದಿನ ಭಾವಣ ದೊಂದಿಗೇ, ನಟಿಯಾಗಬೇಕೆಂಬ ನಿಮಾಲೆಯ ಹುಟ್ಟು ಹಾರಿಕೊಯಿತು. ಪ್ರತಿಕೂಲ ಸನ್ನಿಹಿತವೆಂಬ ಬಂಜರುಭೂಮಿಯಲ್ಲಿ ಬಿದ್ದು, ಹೊಯ್ದೀರಿಲ್ಲದೆ ಅವಳ ಆಸೆಯ ಬಿತ್ತು ಕಮರಹೋಯಿತು.

ಈ ಸಂದರ್ಭ, ನಟಿಯಾಗಬೇಕೆಂದು ಬಯಸಿ, ಆ ಬಯಕೆಯನ್ನು ತ್ಯಜಿಸಿದ ಈ ಸಂದರ್ಭ, ಅವಳ ಬಾಳಿನಲ್ಲಿ ಯಾವ ದಿಕ್ಕಿನಿಂದಲೋ ನರು ಗಂಬನ್ನು ಹೊತ್ತು ತಂದ ಗಾಳಿಯಾಗಿ ಬಿಂಬಿಕೊಂಡು ಬಂದು ಶೈಕಾಲ ಮನಸ್ಸನ್ನು ತರ್ವಿಸಿ, ಕುಟೀಸಿ, ಕಡೆಗೆ ಉಣಿಸಿ, ಹಾಗೆಯೇ ಬಿಂಬಿಕೊಂಡು ಹೊರಟುಹೊರಿತು.

* * * * *

ಪರೀಕ್ಷೆಯ ಮನ್ನು ನಗರಭವನದಲ್ಲಿ ವಿದ್ಯಾರ್ಥಿನಿಯರಿಗಾಗಿ ಒಂದು ಸಂಗೀತ ಸ್ವರ್ಧೀ ಏಪಾರ್ಟ್ಮೆಂಟ್‌ಗಾಗಿತ್ತು. ಅದರಲ್ಲಿ, ‘ಚಿತ್ರನೀತ ಗಾಯನ’ ಒಂದು ಪ್ರತ್ಯೇಕ ವಿಭಾಗ. ಅಲ್ಲದ ಎಲ್ಲ ವಿಭಾಗಗಳಲ್ಲಿ ವಿದ್ಯಾರ್ಥಿಗಳಿಗೇ ಬೇರೆ, ವಿದ್ಯಾರ್ಥಿನಿಯರಿಗೇ ಬೇರೆ, ಸ್ವರ್ಧೀ, ಬಹುಮಾನ ಗಳದ್ದು ಈ ವಿಭಾಗದಲ್ಲಿ ಮಾತ್ರ ಇಬ್ಬಂಗೂ ಕಾಡಿಯೇ ಸ್ವರ್ಧೀ ಬಹುಮಾನ ವಿತ್ತು. ಇದರ ಖಾದ್ಯೀತ ಅನೇಕರಿಗೆ ತಿಳಿಯದು. ಈ ಸ್ವರ್ಧೀಯನ್ನು ಏಪಾರ್ಟ್ಮೆಂಟು ಮಾಡಿದ್ದವರು ಕಾಲೇಜಿನ ವಿದ್ಯಾರ್ಥಿ ಸಂಘದವರು. ಅವರು ನಿಮಿಫಲಾದೇವಿಯ ಪ್ರೈಡಿನ್‌ನೇಯನ್ನು ಕೇಳಿದ್ದರು; ಅದರೂ, ತಮ್ಮ ಕಾಲೇಜಿನ ಸುಂದರವಾಗಿ ಅವಳು ಸರಿಬರಲಾರಳಿಂದು ಅವರ ನಂಬಿಕೆ. ಸಾರ್ವಜನಿಕ ಸ್ವರ್ಧೀಯಲ್ಲಿ ಇದನ್ನು ಇತ್ಯಾರ್ಥಪಡಿಸಿ, ಹಾಡುವುದರಲ್ಲಿ ತರುಣರು ತರುಣಿಯರಿಗೇನು ಕಡನೆಯಲ್ಲ ಎಂಬುದನ್ನು ತೋರಿಸಬೇಕೆಂದು ಅವರ ಉದ್ದೇಶ.

ಸ್ವರ್ಧೀಯ ದಿನ ಬಂತು. ‘ಚಿತ್ರನೀತ’ ಸ್ವರ್ಧೀ ಕಡೆಯಲ್ಲಿತ್ತು. ನಿಮಿಫಲಾದೇವಿಯಾಗಿ ಹೊಗಿದ್ದೆಂದು ಬೇರೆ ಹೇಳಲೇಬೇಕಾಗಲ್ಲ; ಅವಳ ತಂದೆತಾಯಂದಿರೂ ಮಗಳ ಗಾಯನ ಕಾಶಲವನ್ನು ಮೆಚ್ಚಲು ಬಂದಿದ್ದರು. ಮೊದಲಿಗೇ ನಿಮಿಫಲಾದೇವಿಯ ಹೆಸರು ಬಂತು. ಅಪಳಿಗೆ ಗಾಬರಿಯಾಯಿತು. ಘೃಯದಿಂದ ಹೊಗಿ ನೇಡಿಕೆಯ ಮೇಲೆ ನಿಂತಳು. ಅವಳನ್ನು ನೋಡಿದ ಕೂಡಲೇ, ಅಲ್ಲೇಲಕಲ್ಲೇಲವಾಗಿದ್ದ ಸಭಾಸಾಗರ ಶ್ರಬ್ಧವಾಯಿತು, ಶಾಂತವಾಯಿತು. ನಿಮಿಫಲಿ, ತನಗೆ ಇಷ್ಟ ಬಂದ ಒಂದು ಹಾಡನ್ನು ಮೊದಲು ಹೇಳಿದಳು; ಆಮೇಲೆ ಪರೀಕ್ಷೆಕರು ಕೋರಿದ ಒಂದು ಹಾಡನ್ನು ಹೇಳಿದಳು. ಇವೆಂದ ತರುವಾಯ ಅನೇಕ ಸ್ವರ್ಧೀಗಳು ಬಂದು

ಹೋದರು. ಅವರ ಹಾಡಿಕೆಯೆಲ್ಲ ಹೊಟ್ಟಿ ತುಂಬ ಶೀರು ಕುಡಿದ ಮೇಲೆ ಉಪ್ಪುನೀರು ಕುಡಿದಂತಾಗಿತ್ತು. ಕಡೆಯಲ್ಲಿ ಸುಂದರಂ! ಅವನ ಹೆಸರು ಕೇಳಿದ ಕೂಡಲೆ ವಿದ್ಯಾರ್ಥಿ ಸಮೂಹ ಚಪ್ಪಳಿಗಳ ಸುರಮಳೆಯನ್ನೆ ಸುರಿಸಿ ಬಿಟ್ಟು; ಅದು ಅಡಗಲು ಐದು ನಿವಿವಾಯಿತು. ಸುಂದರಂ ಈಗು ಸ್ಥಾಯಿಯಲ್ಲಿ ಸ್ವರವೆತ್ತಿದ ಕೂಡಲೆ ಸಭೆ ಮತ್ತೆ ಸ್ತುಭ್ರವಾಯಿತು. ಅವನು ಸ್ವಫ್ರೇಯ ನಿಯಮದ ಮೇರಿಗೆ ಹಾಡಬೇಕಾದ ಹಾಡುಗಳನ್ನು ಹಾಡಿ ಮಾಡಿಸಿದ. ಪರೀಕ್ಷೆಕರು ಬಹುವಾನದ ಶೀಮಾನ ಕೂಡಲು ಅಂಶಗಣನೇ ಮಾಡುವುದಕ್ಕಾಗಿ ಎದ್ದು ಹೋದರು. ಆಗ ಸುಂದರಂ ಹಾಡಬೇಕೆಂದು ಸಭಿಗೆ ಸಭೆಯೇ ಕೂಗಿತು. ಸುಂದರಂ ಒಂದೆರಡು ಹಾಡು ಹೇಳಿದ. ಬಳಿಕ ನಿಮುಖಲಾದೇವಿ ಹಾಡಬೇಕೆಂಬ ಕೂಗಿದ್ದಿತು. ನಿಮುಖಲೆಗೆ ಗೆಳತಿಯರ ಮುಖ ನೋಡಿದಳು; ಅವರು ಪ್ರೇರಿತ್ಯಾಹ ಕೂಡಲು, ಎದ್ದುಹೋದಳು. ಸುಂದರಂ ಇನ್ನೂ ವೇದಿಕೆಯ ಮೇಲೆಯೇ ನಿಂತಿದ್ದ ; ಅದನ್ನು ಕಂಡು, ನಿಮುಖಲೆಗೆ ಏನು ಹೋದೆಯಿತೋ ಏನೋ, ಒಂದು ಸಂವಾದ ಗೀತೆ ನೋಡಲು ಮಾಡಿದಳು. ಸುಂದರಂ ಸುಳವು ಹುಡಿದು, ಗೀತೆಯ ಹಾಡಿಕೆಯಲ್ಲಿ ತಾನೂ ಸೇರಿಕೊಂಡ. ಹೀಗೆಯೇ ಏದಾರು ಸಂವಾದ ಗೀತೆಗಳ ಹಾಡಿಕೆ ಸಾಗಿತು. ನಿಮುಖಲೆ ಹೆಚ್ಚೆ, ಸುಂದರಂ ಹೆಚ್ಚೆ—ಯಾರೂ ಹೇಳಲಾಗುವಂತಿರಲಿಲ್ಲ. ಆ ಹೊತ್ತಿಗೆ ಪರೀಕ್ಷೆಕರು ಒಂದೊಂದಾಗಿ ಘಲಿತಾಂಶ ಹೇಳಿಕೊಂಡು ಬಂದರು. ಚಿತ್ರಗೀತ ಗಾಯನದಲ್ಲಿ ನೋಡಲ ಬಹುವಾನ ನಿಮುಖಲೆಗೂ ಸುಂದರಂಗೂ ಸಮವಾಗಿ ಹಂಚಿಕೆಯಾಗಿತ್ತು. ಶೀಪ್ರೇ ಎಲ್ಲಂಗೂ ತೃಪ್ತಿ ಕರವಾಗಿತ್ತು.

ಅಂದಿನಿಂದ ನಿಮುಖಲೆಯ ಮನಸ್ಸು ಸುಂದರಂನಲ್ಲಿ ಕೇಲಿಸಿಹೋಯಿತು. ಅವಳನ್ನು ಹಾಗೆ ಆಕಷಿಂಫಿದ್ದ ಅವನ ಕಂಠವೋ ರೂಪೋ ಹೇಳುವುದು ಕವ್ಯ. ಎರಡೂ ಕೂಡಿಯೇ ಇರಬೇಕು. ಸುಂದರಂ ಹೆಸರಿನಲ್ಲಿ ಮಾತ್ರ ವಲ್ಲದೆ ನಿಜವಾಗಿಯೂ ಸುಂದರನೇ ಆಗಿದ್ದ. ಸಿನಿಮಾದಲ್ಲಿ ನಡೆಯುವಂತೆ, ತನ್ನ ಮನಸ್ಸೊಪ್ಪಿದವನನ್ನೇ ತಾನು ಮದುವೆಯಾಗಬೇಕೆಂಬ ಅವಳ ಹಳೆಯ ಬಯಕೆ ಈಗ ಮತ್ತೆ ಪ್ರಬಲವಾಗಿ ತಲೆ ಎತ್ತಿತು. ಅವಳು ಈವರೆಗೆ

ತನ್ನ ಈ ಬಯಕೆಯನ್ನು ಸ್ವೇಷ್ಟವಾಗಿ ತಂದೆಗೆ ತಿಳಿಸಿರಲಿಲ್ಲ. ಈಗ ತಾನು ಸುಂದರಂನನ್ನು ಮೊದಲ ನೇರೀಟಕ್ಕೆ ಮೇಚ್ಚಿಕೊಂಡದ್ದಾಗಿದೆ, ಅಥವಾ ಒಲಿದದ್ದೇ ಆಗಿದೆ. ಇನ್ನು ಆವನನ್ನೇ ತಾನು ಮದುವೆಯಾಗುವುದಾಗಿ ತನ್ನ ತಂದೆಗೆ ತಿಳಿಸಿದುವುದೂಂದೇ ಉಳಿದಿರುವ ಕೆಲವ. ಕಾಲ ವಿಳಂಬ ಮಾಡಿದರೆ ಆವನು ತನ್ನ ಪಾಲಿಗೆ ಇಲ್ಲದೆ ಹೋಗಬಹುದು. ಜಾಗ್ರತ್ತಿ ಮಾಡಬೇಕು—ಎಂದು ನಿರ್ಧರಿಸಿದಳು ಹುಚ್ಚು ಹುಡುಗಿ.

ಶ್ವಾಫೀಯ ದಿನ ಸಮಾರಂಭ ಮುಗಿದ ಕೂಡಲೆ, ಸುಂದರೀ ಬಂದು ನಿಮರ್ಚಿಯನ್ನು ಆಭಿನಂದಿಸಿದ; ಇವಳೂ ಆವನನ್ನು ಆಭಿನಂದಿಸಿದಳು. ಆಲ್ಲದೆ, ಪರೀಕ್ಷೆ ಮುಗಿದ ಕೂಡಲೆ ಒಂದು ದಿನ ತಮ್ಮ ಮನೆಗೆ ‘ಟೀ’ಗೆ ಬರಬೇಕೆಂದು ಆವನನ್ನು ಆಹ್ವಾನಿಸಿಯೂ ಬಿಟ್ಟಳು.

ಪರೀಕ್ಷೆಯೂ ಮುಗಿಯಿತು. ಸುಂದರಂನನ್ನು ‘ಟೀ’ಗೆ ಆಹ್ವಾನಿಸಿದ್ದೀದ್ದಾಗಿ ನಿಮರ್ಚಿ ತಂದೆಗೆ ತಿಳಿಸಿದಳು. ಮಗಳ ಎಲ್ಲ ಇವ್ವಗಳನ್ನೂ ಸಲ್ಲಿಷು ಶ್ರಿದ್ದ ಆವರು ಬೇಡವೆನ್ನು ಲಿಲ್ಲ. ಮಗಳ ಮನಸ್ಸಿನಲ್ಲಿದ್ದ ನಿಜವಾದ ಉದ್ದೇಶ ಮಾತ್ರ ಆವರಿಗೆ ಗೊತ್ತಾಗಿರಲಿಲ್ಲ, ಆಣ್ವೆ.

‘ಟೀ’ ಸಮಾರಂಭದ ದಿನವೂ ಬಂದಿತು. ನಿಮರ್ಚಿ ತನ್ನ ನಚ್ಚಿನ ಇಬ್ಬರು ಗೆಳತಿಯರನ್ನೂ ಕರೆದಿದ್ದಳು. ಆಗ ವಿನೋದದ ಮಾತ್ರಕ್ಕೆ ಹೊರತು ಹೆಚ್ಚಿನ ಮಾತ್ರಕ್ಕಿಗೆ ಆವಕಾಶವಾಗಲಿಲ್ಲ. ಏಕಾಂತದ ಮಾತ್ರ ಕೆತ್ತಿಗಾಗ ಬೇರೊಂದು ಗೊತ್ತು ಪಾಡು ಮಾಡಿಕೊಳ್ಳುವವನ್ನು ಕೆಚ್ಚು ಕುದುರಲಿಲ್ಲ ನಿಮರ್ಚಿಯಲ್ಲಿ ಸುಂದರಂ ನಡತೆವಂತನಾದ, ಬುದ್ಧಿವಂತನಾದ ಯುವಕನಾಗಿ ಕಂಡುಬಂದ ನಂಜಾಂಡುಖುನವರಿಗೆ.

ಸುಂದರಂ ಹೊರಟುಹೋದ ಸ್ವಲ್ಪ ಹೊತ್ತಿನ ಮೇಲೆ ನಿಮರ್ಚಿ ಲಜ್ಜಾಭರದಿಂದ ಬಾಗಿ ತಂದೆಯ ಮುಂದೆ ನಿಂತಳು. ಆವರು ಏನೇಂದು ಕೇಳಿದಾಗ ಆವಳು ಧ್ವೇಯವಾಡಿ ತನ್ನ ಮನಸ್ಸನ್ನು ಬಿಟ್ಟಿ ಹೇಳಿದ್ದು. ಆವರಿಗೆ ಗಾಬರಿಯಾಯಿತು.

“ಕುಲ ಗೋತ್ತು, ವಿಚಾರಿಸದೆ ಆವನನ್ನು ಮದುವೆಯಾಗುವುದೆಂದ ರೀನು ?” ಎಂದು ಕೇಳಿದರವರು.

“ಒಲಿದ ನೇರಿ ಕುಲವೇನು ಗೋತ್ತಮವೇನು?” ಎಂದು ತಾನು ಸಿನಿಮಾ ಚಿತ್ರಗಳಿಂದ, ಕಥೆ ಕಾದಂಬರಿಗಳಿಂದ ಕಲಿತದ್ದ ಪಾಠವನ್ನು ಸಿಮ್ಮಲೆ ತಂಡೆಗೆ ಒಪ್ಪಿಸಿದಳು.

ವಿನೋದ ಕಾಲಹರಣಗಳಗೆಂದು ಮಂಗಳನ್ನು ಸಿನಿಮಾಗಳಿಗೆ ಅವರು ಕರೆದುಕೊಂಡು ಹೋಗುತ್ತಿದ್ದರೇ ಹೋರತು, ಈ ಬಗೆಯ ಪಾಠ ಕಲಿತು ಕೊಳ್ಳುತ್ತಾಳೆಂದು ಸಂಪ್ರದಾಯನಿಷ್ಟರಾದ ಆ ವರು ನಿರೀಕ್ಷಿಸಿರಲಿಲ್ಲ. ಅವರಿಗೆ ಏನು ಮಾಡುವುದಕ್ಕೂ ತೋರಲಿಲ್ಲ. ರಾತ್ರಿಯೆಲ್ಲ ಯೋಚನೆ ಮಾಡಿ—“ಸುಂದರಂ ಯಾರು ಎತ್ತ ಎಂದು ವಿಚಾರಿಸುತ್ತೀನೆ. ನಮ್ಮ ‘ಜಾತಿ’ಯವನಾಗಿದ್ದ ರೀ ಮುಂದಿನ ಏಫಾಡು ಮಾಡೋಣ. ನಮ್ಮ ಪಂಗಡ ದವಸಲ್ಲಿದಿದ್ದರೂ ನಮ್ಮ ಜಾತಿಯವನಾದರೆ ಸಾಕು” ಎಂದು ಮಂಗಳಿಗೆ ಸಮಾಧಾನ ಹೇಳಿದರು. ಅವರಿಗೆ ಒಂದು ಕಡೆ—ಮಂಗಳ ಯೋಚನೆ ಸರಿಯಲ್ಲ ವೆಂಬ ವಿಚಾರ, ಅವಳ ಇಪ್ಪದಂತೆ ನಡೆದಃಕೊಂಡರೆ ಸಮಾಜದಲ್ಲಿ, ಅದರಲ್ಲೂ ತಮ್ಮ ಪಂಗಡದವರಲ್ಲಿ, ತಮ್ಮ ಪ್ರತಿನ್ಯೋಗಿ ಕುಂದು ಎಂಬ ಭಾವನೆ; ಇನ್ನೊಂದು ಕಡೆ—ಇಪ್ಪು ದಿನವೂ ಅವಳ ಕೋರಿಕೆಯೆಲ್ಲವನ್ನೂ ನಡೆಸಿಕೊಟ್ಟು ಈಗ ಅವಳ ಈ ಕೋರಿಕೆಯನ್ನು ನಿರಾಕರಿಸಿ ಅವಳ ಮನಸ್ಸು ನೋಯಿಸುವುದು ಹೇಗೆ ಎಂಬ ವಾತ್ಸಲ್ಯದ ಮರುಕ. ಈ ಇಬ್ಬಗೆಯಲ್ಲಿ ಸಿಲುಕೆ ತೋಳಲುತ್ತಿದ್ದರವರು. ತಂದೆಯ ಮಾತುಗಳು ಅತ್ಯಾಪ್ತಿಕರವಲ್ಲಿ ದಿದ್ದರೂ, ಸಿಮ್ಮಲೆ ಮಾತ್ರ, ಕಾವ್ಯದ ಮಾತಿನಲ್ಲಿ ಹೇಳುವುದಾದರೆ, ಕಾಮ ಜ್ಞರಷಿಂಹಿತಾಗಿಹೋಗಿದ್ದಳು! ‘ಸುಂದರಂ ನಮ್ಮ ಜಾತಿಯವನಾಗಿ ಇರದಿದ್ದರೆ?’....

ನಂಜುಂಡಯ್ಯನವರು ಸದುದ್ದೀಕೆದಿಂದಲೇ ಸುಂದರಂನ ಬಗೆ ವಿಚಾರಿಸಲು ಮೊದಲು ಮಾಡಿದ್ದರು; ಎಲ್ಲವೂ ಕೂಡಿಬಂದರೆ ಸುಂದರಮಾಗೆ ನಿಷ್ಕಾಮಕೆಯನ್ನು ಕೊಡುವುದಾಗಿಯೂ ನಿಶ್ಚಯ ಮಾಡಬಿಟ್ಟಿದ್ದರು. ಸುಂದರಂನ ಗೆಳೆಯರು, ಕಾಲೀಜಿನ ಕಜೀರಿಯ ಗುಮಾಷ್ಟರು, ತಮಗೆ ತಿಳಿದಿದ್ದ ಅವನ ಉಬ್ಬಿಬಿರು ಅಧ್ಯಾತ್ಮರ್ಕರು—ಇವರೆಲ್ಲರಲ್ಲಿಯೂ ಸುಂದರಂನ ವಿಷಯವಾಗಿ ವಿಚಾರಮಾಡಿದರು. ನೋತ್ತಮೋದಲನೆಯಾಗಿ, ಸುಂದರಂ ದೇಶೀಯ ಕ್ಷೇತ್ರನೆಂದು ತಿಳಿದು ಬಂತು. ಇನ್ನು ಅವನ ನಡತೆ, ಬುದ್ಧಿ

ಇವನ್ನೆಲ್ಲ ಕಟ್ಟಿಕೊಂಡೇನು? ಹೋಗಲಿ, ನಡತೆಯಾದರೂ ಸಮರ್ಪಕನೇ ಎಂದರೆ, ಆ ವಿಚಾರವಾಗಿ ಯಾರಿಂದಲೂ ಅಷ್ಟು ಒಕ್ಕೆಯ ಅಭಿನಾಯ ಹೊರಡಲಿಲ್ಲ. ಸಾಲದ್ದಕ್ಕೆ, ನಿನೆನರಿಗಳ ಧರ್ಮಸಿಧಿಯ ಸರಾಯದಿಂದ ಓದುತ್ತಿದ್ದನವನು. ಆವನ ತಂಡೆ ಯಾರೋ, ತಾಯಿ ಯಾರೋ—ಆದು ರಹಿಸ್ಯದ ವಿಚಾರವಾಗಿತ್ತು. ಈ ಸಂಗತಿಗಳ ಬೇಳಕಿನಲ್ಲಿ, ಮಗಳು ಹಿಡಿದ ದಾರಿ ಸರಿಕಾಣಲಿಲ್ಲ. ಆವಳ ಹಿತಸಂರಕ್ಷಣೆ ತಮ್ಮ ಕರ್ತವ್ಯ ಆವಳ ಮನಸ್ಸಿಗೆ ಹಿತವಾಗಿದ್ದರೂ ಬಂಳಿಗೆ ಹಿತವಾಗುವುತ್ತೆ ಮಾಡಲು ತಮ್ಮ ಅಧಿಕಾರವನ್ನು ಚಲಾಯಿಸಬೇಕು. ಆವಶ್ಯವಾದರೆ ಆವಳಿಗೆ ಕಲಿನವಾಗಿಯೇ ಬುದ್ಧಿ ಹೇಳಬೇಕು—ಎಂದು ಶಿರ್ವಾಸವಾಡಿಕೊಂಡರು.

ಈ ಕಾರ್ಯಕ್ರಮದ ಮೊದಲ ಅಂಗವಾಗಿ, ನಂಜಾಂಡಯ್ಯನವರು ಬಹು ದಿನಗಳವರೆಗೆ ಈ ವಿಚಾರವಾಗಿ ನಿರ್ಮಲೆಯೊಡನೆ ಮಾತನಾಡಲಿಲ್ಲ. ಆವಳೂ ಸ್ವಲ್ಪ ಆಸಮಾಧಾನಗೊಂಡೇ ಇದ್ದಳು. ಈ ಮಧ್ಯ ಪರಿಸ್ಥೇಯ ಫಲಿತಾಂಶ ಹೊರಬಿತ್ತು. ನಿರ್ಮಲೆಗೆ ಮೊದಲ ತರಗತಿಯಲ್ಲಿ ಪ್ರಾಸಾಗಿತ್ತು; ಇದರಿಂದ ಆವಳಿಗೆ ಆಶ್ಯಂಶ ಹರ್ಷವಾಯಿತು; ಆದರೆ ಸುಂದರವಾಗಿ ಏನಾ ಯಿತೋ ಎಂದು ಆವಳ ಆಶಂಕ. ಆವನಿಗೆ ಫೇಲಾಗಿದೆಯೆಂಬುದನ್ನು ನಂಜಾಂಡಯ್ಯನವರು ತಿಳಿದುಕೊಂಡಿದ್ದರು; ಇದರಿಂದ ಆವರಿಗೆ ಸಂತೋಷ ಲಾಗಿತ್ತು! ಮಗಳಿಗೆ ಬುದ್ಧಿ ಹೇಳಲು ಸಾಂಕೇತಿಕ ಭಾವಿಸಿ, ಒಂದು ದಿನ ಆವಳು ಹರ್ಷಚಿತ್ತಭಾಗಿದ್ದ ಸಂದರ್ಭದಲ್ಲಿ, ಆವಳಿಗೆ ವ್ಯಾದುವಾಗಿಯೇ ಹೇಳಿದರು. (ಕಲಿನವಾಗಿ ಬುದ್ಧಿ ಹೇಳಬೇಕೆಂದಿದ್ದ ಆವರ ಶೀಮಾನ, ಮಗಳ ಮುಂದೆ ಕುಳಿತಾಗ ಸಡಿಲವಾಗಿಹೋಯಿತು!)

“ಗೌರೂ” (ಆವರು ಗೌರೂ ಎಂಬೇ ಕೂಗುತ್ತಿದ್ದರು; ಆವಳ ಹೆಸರಿನ ಬದಲಾವಣೆ ಹೊರಿನ ಪ್ರಪಂಚದಸ್ತಕ್ಕೆ ಮಾತ್ರ, ಪರಮಿತ ವಾಗಿತ್ತು), “ಗೌರೂ, ನಿನ್ನ ಮಾತು ಕೇಳಿ....ಸುಂದರಂ ನಿನ್ನ ಕೈ ಹಿಡಿಯಲು ಸರ್ವಭಾ ಅಯೋಗ್ಯ. ಜಾತಿಯ ಮಾತು ಹಾಗಿರಲಿ” ಎಂದು ಆವನ ವಿಚಾರವಾಗಿ ತಾವು ಸಂಗ್ರಹಿಸಿದ್ದ ಸಂಗತಿಗಳನ್ನೂ, ಆವನಿಗೆ ಫೇಲಾಗಿದ್ದನನ್ನೂ ಮಗಳಿಗೆ ತಿಳಿಸಿ, “ನೀನಿನನ್ನು ಹುಡುಗಿ. ನಿನಗೆ ತಿಳಿಯಾದು. ಮೇಲುನೋಟಿಕ್ಕೆ ಮೋಸ ಹೋಗಿ ಮುಂದಿನ ಭಾಳಿಗೆ ಹುಳಿ ಹಿಂಡಿಕೊಳ್ಳ

ಬಹುದೇನಮ್ಮೆ? ನೋಡುವುದಕ್ಕೆ ಆ ವಾಗಿ ಚೆನ್ನಾಗಿರುವವನಿಗೇ ಕೊಟ್ಟಿದ್ದ ಮದುವೆ ಮಾಡುತ್ತೇನೆ. ಸುಂದರಂನ ಯೋಜನೆ ಬಿಟ್ಟುಬಿಡು. ಸಿನಿಮಾದಲ್ಲಿ ಬೇಕಾದರೆ ನಿನ್ನಂಥವು ಸುಂದರಂನಂಥ ಹುಡುಗನನ್ನು ಮದುವೆಯಾಗಬಹುದು. ಸಿನಿಮಾದ ಕಥೆಯನ್ನು ಹೇಗೆಂದರೆ ರಾಗೆ ಶಿರುಗ ಮುವುದು ಕಥೆ ಬರೆಯುವವನ ಕೈಯಲ್ಲಿದೆ, ನಿದೇಶಕನ ಕೈಯಲ್ಲಿದೆ; ಅಲ್ಲಿ ಸುಂದರಂ ಹುಡುಗತನದ ಕೆಟ್ಟಿ ಖಾಳಿಗಳನ್ನೇ ಲಾಲಾ ಬಿಟ್ಟು ನಿಮ್ಮಲೇಗೆ ಯೋಗ್ಯ ನಾದ ಪತಿಯಾಗುವಂತೆ, ಮಹಾ ಪರಿವರ್ತನೆಯಾಗುವಂತೆ ಚಿತ್ರನಿಮಾವಕ ಯೋಜನೆ ಮಾಡುತ್ತಾನೆ. ನಾವು ನೋಡಿ ಸಂತೋಷಪಡುತ್ತೇನೆ, ತೃಪ್ತಿ ಪಡುತ್ತೇವೆ. ಪ್ರಪಂಚ ಹೀಗಾಗೆಬಾರದೇ ಎಂದುಕೊಳ್ಳುತ್ತೇವೆ. ಆದರೆ ವಾಸ್ತವ ಪ್ರಪಂಚ ಸಿನಿಮಾದ ಪ್ರಪಂಚದ ಹಾಗಿಲ್ಲ, ಗಾರು. ಜೀವನ ಚಿತ್ರದ ನಿದೇಶಕನಾದ ವಿಧಿಗೆ ಕಲಾದೃಷ್ಟಿಯಿಲ್ಲ; ನಮ್ಮ ಎಚ್ಚರಿಕೆ ತಪ್ಪಿದರೆ, ಹಣಾಂತರವಾಗಬೇಕಾದ ಚಿತ್ರ ದುರಂತವಾಗಿಬಿಡುತ್ತದೆ, ವಿಧಿಯ ಅಟ್ಟಿಕ್ಕಾಸ ಪ್ರಬಲವಾಗಿಬಿಡುತ್ತದೆ....ಅದ್ದರಿಂದ, ಸುಂದರಂನ ಯೋಜನೆ ಬಿಟ್ಟುಬಿಡು. ಅವನು ತನ್ನನ್ನು ತಾನು ತಿಳಿಕೊಳ್ಳುತ್ತಾನೆಂಬ ನೆಚ್ಚಿಕೆ—ನನಗೆ ಇಲ್ಲ” ಎಂದು ಮಾಗಿಸಿದರು.

ನಿಮ್ಮಲೇ ಹೌನವಾಗಿದ್ದ ಈ ತಂದೆಯ ಮಾತು ಕೇಳಿ ಮಗಳ ಹೌನ ಸಹ್ಯತ್ವ ಮೂಡಿಕೆವೆಂದು ಆವರಿಗೆ ತುಂಬ ಆನಂದವಾಯಿತು.

* * * * *

ನಿಮ್ಮಲೇಗೆ ಮದುವೆಯಾಗಿ, ಈಗ ಒಂದು ಹೆಣ್ಣು ಮಗುವಿದೆ. ಆ ಮಗುವಿನಲ್ಲಿ ಆವಳ ಜೀವ, ಆವಳ ಸಂಸಾರ ಆವಳಗೆ ಈಗ ಅನಂದ ಸಾಮಾರ್ಪಣೆ. ಆದರೆ, ಇನ್ನೂ ಸಿನಿಮಾ ನೋಡುವ ಹುಣ್ಣ ಮಾತ್ರ ಆವಳನ್ನು ಬಿಟ್ಟಿಲ್ಲ. ಮಗುವಿಗೆ ಯಾವುದಾದರೂ ಸಿನಿಮಾ ತಾರೆಯ ಹೆಸರಿಂದ ಬೇಕಂದು ನಿಮ್ಮಲೇಯ ಹುಣ್ಣಿಂಬುದನ್ನು ಆವಳ ಗಂಡ ಮಾಡುವ ಅರಿತು, ಹೆಂಡತಿಯನ್ನು ಕೀಟಿಲೆ ಮಾಡುವುದಕ್ಕಾಗಿ ಒಂದೊಂದಾಗಿ ದೂರು ಸೂಚಿಸಿ ಕೊಂಡು ಬಂದ:

“ಗೈರೀಹರ್ರಾ ?”

“ಧೂ; ಚೆನ್ನಾಗಿಲ್ಲ.”

“ಕನ್ನನ್ ಬಾಲ ?”

“ಅವಳು ಬಹು ಚೆನ್ನಾಗಿ ಹಾಡುತ್ತಾ ಈ. ಹೆಸರು ಚೆನ್ನಾಗಿಲ್ಲ ; ಕೊಂಡನಬಾಲ ಎಂದು ಹಾಗಿ.”

“ಶಾಂತಾ ಅಪ್ಪೆ ?”

“ಅಪ್ಪೆ ಯಾಕೆ ? ಶಾಂತ ಅಪ್ಪೆ ಸಾಲದೆ ? ಆದರೆ ಅವಳ ಅಭಿನಯದಲ್ಲಿ ಶಾಂತಿ ಸಮಾಧಾನ ಸಾಲದು. ಅವಳ ಹೆಸರು ಬೇಡ.”

“ಜಮುನಾ ?”

“ಬಂಗಾಳಿಯಾಯಿತು. ಇಟ್ಟಿರೆ ಯಾಮುನಾ ಎಂದು ಇಡಿಕೊಗುತ್ತೆ.”

“ಮೀಹತಾಬ್...? ” “ದೇವಿಕಾರಾಣಿ...? ” “ಲೀಲಾಚಿಂದ್ರೀಸ್...? ”

“ನನ್ನ ! ನಮ್ಮ ಎಂ ಮಗುವಿಗೆ ಮುದುಕೆಯು ಹೆಸರೆ ?!”

“ವಾಸಂತಿ ?”

“ವಾಸಂತಿ ಇನ್ನಾನ್ನು ತಾರೆಯಾಗಿಲ್ಲ. ಆದರೆ...ಆಗಬಹುದು....ಚೆನ್ನಾಗಿದೆ. ವಾಸಂತಿ ಎಂದೇ ಕರೆಯೋಣ....ನಾನಂತರ ಸಿನಿಮಾ ನಟಿಯಾಗುವ ಅವಶಾಶವಾಗಲಿಲ್ಲ ಈ ಹಾಳು ಸಮಾಜದಲ್ಲಿ. ನಮ್ಮ ‘ವಾಸಂತಿ’ಯಾದರೂ ಆಗಲಿ. ಅವಳು ಅಭಿನಯಿಸುವ ಚಿತ್ರವನ್ನಾದರೂ ನೋಡಿ ಸಂತೋಷಪಡುತ್ತೀನೆ.”

ಮಾಧವನಿಗೆ ಒಂದು ಮಹಾ ಶ್ಲೋಕಯಾಯಿತು ! ‘ವಾಸಂತಿ ಚೆನ್ನಾಗಿದೆ. ಆದರೆ, ನಮ್ಮ ಮಗು ಸಿನಿಮಾ ನಟಿಯಾದರೆ ಹೆಸರಿನಲ್ಲಿ ವೈಶಿಷ್ಟ್ಯವೇ ಇರುವುದಿಲ್ಲ. ಸ್ವಲ್ಪ ಮಾಪಾದುಮಾಡಿ ‘ವಾಸಂತಾ’ ಎನ್ನ ಬಾರದೇಕೆ ?’

ನಿಮ್ಮಲೆ ಕೊಂಚ ಯೋಚಿಸಿದಳು ; ಆಗಲಿ ಎಂದು ಒಪ್ಪಿದಳು.

ವಾಸಂತೆಗೆ ಆರು ತಿಂಗಳು ತುಂಬುವುದಕ್ಕಿಳ್ಳ, ನಿಮ್ಮಲೆ ಮಗು ಕರೆದು ಕೊಂಡೇ ಗಂಡನೋಡನೆ ಸಿನಿಮಾಕ್ಕೆ ಹೋಗಲು ನೊಡಲುಮಾಡಿಬಿಟ್ಟಿಳು ! ಅವಳ ಸಂತೋಷ ಮಾಧವನ ಸಂತೋಷವಾಗಿತ್ತು.

ಮಾಧವನ ಗೆಳೆಯ ಒಬ್ಬ ಹೊಸದಾಗಿ ಜಲನಚಿತ್ರ ಸಂಬಂಧವಾದ ಕನ್ನಡ ಪತ್ರಿಕೆ ಹೊರಡಿಸಿದ್ದು. ಸ್ವತಃ ನಿಷ್ಪತ್ತಪಾತ್ರವಾದ ವಿಮರ್ಶೆಗಳನ್ನು ಮಾಡಿದರೆ ಸಿನಿಮಾ ಪ್ರಕಟನೆಗಳು ತಪ್ಪಿಹೋಗುವುದೆಂಬ ಶಂಕೆಯಿಂದ ಆಗಂ ದಾಗ್ಗೆ ‘ಪ್ರೈಕ್ಷಕರ ಚಿತ್ರ ಪರಾಮರ್ಶೆ’ ಪ್ರಕಟಿಸುವ ಹೊಸ ಯೋಜನೆ ಯೊಂದನ್ನು ಪಾರಂಭಿಸಿದ್ದು. ಆದರೆ ಆವನಿಗೆ ಶರಿಯಾಗಿ ಬರೆಯುವವರು ದೊರಕಿರಲಿಲ್ಲ. ಬರೆಯುವವರೆಲ್ಲ ಆತಿ ಹೋಗಳುತ್ತಿದ್ದರು, ಇಲ್ಲವೇ ಏತಿ ಯಿಲ್ಲದೆ ತೆಗಳುತ್ತಿದ್ದರು. ಆವನು ಒಮ್ಮೆ ಈ ಬಗ್ಗೆ ಮಾಧವನಲ್ಲಿ ಹೇಳಿ ಕೊಂಡಾಗ, ಮಾಧವ ಗೆಳೆಯನಿಗೆ ತನ್ನ ಹೆಂಡತಿಯ ಹೆಶರು ಸೂಚಿಸಿದ.

ವಾಸ್ತವ ಜೀವನದ ಅನುಭವ ಪಡೆಯುತ್ತಿರುವ ನಿಮ್ಮಲೇ ಈಗ ದೊಡ್ಡ ಸಿನಿಮಾ ಚಿತ್ರಗಳ ವಿಮರ್ಶೆಕಳಾಗಿ ಪರಿಣಮಿಸಿದ್ದು ಇಂ. ಆವಳು ಯಾವ ಚಿತ್ರವನ್ನೂ ಅಪ್ಪಿಷ್ಟಕ್ಕೆ ಒಪ್ಪುತ್ತಿರಲಿಲ್ಲ. ಈಚೆಗೆ, ಒಂದೊಂದರಲ್ಲಿ ಒಂದೊಂದು ಹುಳುಕು ಕಾಣುತ್ತಿದ್ದಾಗು. ಬಹುಮಟ್ಟಿಗೆ ಎಲ್ಲ ಚಿತ್ರಗಳೂ ವಾಸ್ತವ ಜೀವನವನ್ನು ಚಿತ್ರಿಸುತ್ತಿಲ್ಲವೆಂದು ಆವಳ ವಾದ; ಆವಳು ಹೇಳು ಪ್ರದೇಶವನ್ನೂ ಆಂತರ್ಧಾದಲ್ಲಿ ಒಪ್ಪುತ್ತಿದ್ದರೂ, ಆವಳು ಹೇಳಿದ್ದ ಕ್ಷೇತ್ರ ಪ್ರತಿವಾದ ಮಾಧವನದು: ಹೆಂಡತಿಯನ್ನು ರೇಗಿಸಿದವ್ಯಾಪ್ತಿ ಆವನಿಗೆ ವಿನೋದ! ಚಿತ್ರದ ಪ್ರಮಾಣನ್ನು ಅನುಭವದ ಬರೆಗಲ್ಲಿಗೆ ಹಚ್ಚಿ ನೋಡುವ ಆವಳ ವಿಮರ್ಶೆನಕರ್ತೆ ಕಂಡು ಆವನಿಗೆ ಮೆಚ್ಚು.

ಮಾಧವನ ಸೂಚನೆ ಕೇಳಿ ಆ ಗೆಳೆಯ ಹಿಗ್ಗಿಹೋಗಿ, ಮಾಧವನ ಬೆನ್ನುಹತ್ತಿಯೇ ಬಿಟ್ಟು. ‘ಚಿತ್ರಪ್ರಕಾಶ’ದಲ್ಲಿ ನಿಮ್ಮಲೇಯ ಬಿಂಬಿಮರ್ಶೆಗಳು ಕ್ರಮವಾಗಿ ಬರಲೊಡಗಿದವು. ಓದಿದವರೆಲ್ಲರೂ ಆವನ್ನು ಮೆಚ್ಚಿ, ಸಂಪಾದಕನಿಗೆ ಕಾಗದಗಳನ್ನು ಬರೆದರು. ‘ಚಿತ್ರಪ್ರಕಾಶ’ದ ಸಾರಾಟವೂ ಜೋರಾಯಿತು. ಮಾಧವನಿಗೂ ತುಂಬ ಸಂತೋಷವಾಯಿತು. ನಿಮ್ಮಲೇಯ ಸಿನಿಮಾ ಹುಚ್ಚು ಸಾರ್ಥಕವಾಯಿತಲ್ಲ ಎಂದು.

